

ಮಹಾಸ್ವಯೋವಂಧ
ಕುಳುಪ್ಪಿರ್ಕ-೦೪

ಮಂದಾರ ಕೇಶವ ಬಟ್ಟ

ಡಃ. ಎಂ. ಶಭಾಸರ ಜೀಠಾ

B7(k)
PRA


ಕನಾಡಾ
ಅಳ್ಳಿ
ನಾಂತ್ರ್ಯ
ಪಕಾಡಿಯ್

D6252



ಮಂಗಾರೆ ಕೇಶವ್ ಬಣ್ಣ

ಡಾ. ಎಂ. ಪ್ರಭಾಕರ ಜೋತಿ



ಕನಾಡಿಕ ತುಳು ಶಾಹಿತ್ಯ ಅಕಾಡೆಮಿ
ಮಂಗಳೂರು ಮಹಾನಗರಪಾಲಿಕೆ ಕಛ್ಯದ
ಲಾಲೋಬಾಗ್, ಮಂಗಳೂರು - 575003

DE225
MANDĀRA KĒSHAVA BATTRU (Life and Works of Mandara Keshava Bhat)
Written by Dr. M. Prabhakara Joshi, Lecturer, Besant Pre-University College, Mangalore - 3.
Published by Karnataka Tulu Sahithya Academy, Corporation Building, Lalbaug, Mangalore - 3

TULU SAHITHYA ACADEMY

D6252

K8B7(K)

PRA

Price : Rs. 12

Pages : 44 + 10

First Impression : 1998

Chief Editor : Prof. B.A. Viveka Rai
President
Karnataka Tulu Sahithya Academy

Publiesher : Dr. Palthy Ramakrishna Achar
Registrar
Karnataka Tulu Sahithya Academy

Copy Right : Academy

Printed at : Durga Art Print, Mangalore - 575003

D.T.P : Aakrithi Computers, 4th Maidan Cross Road, Mangalore - 575001

ಕೃಷ್ಣ ರಾಜು


ದುರ್ಭಾಗ್ಯ ಮತ್ತು ಕಾರ್ಯ ಮತ್ತು ಸಂಸ್ಥೆಗಳ ಪ್ರಾಣ ವಿನಾಶ
ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು ಅಧಿಕ ವಿಧಾನ
ಅಂತರ್ರಾಷ್ಟ್ರೀಯ ವಿಷಯಗಳಲ್ಲಿ ಬಹಳ ವಿಧಾನ ಮತ್ತು
ಸಾಮಾಜಿಕ ಸಂಪನ್ಮೂಲ ವಿವರಗಳನ್ನು ಅಧಿಕ ವಿಧಾನ

ಕೃಷ್ಣ ರಾಜು, ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು

ಕೃಷ್ಣ ರಾಜು, ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು

ಕೃಷ್ಣ ರಾಜು, ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು

ಕೃಷ್ಣ ರಾಜು, ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು
ಅಧಿಕ ವಿಧಾನ ಮತ್ತು ಸಾಮಾಜಿಕ ಸಂಪನ್ಮೂಲ ವಿವರಗಳನ್ನು



ಮಂದಾರ ಕೇಶವ ಬಟ್ಟೆ

ಅಧ್ಯಕ್ಷರೆನ ಪಾಠರೋ

ತುಳುನಾಡ್, ತುಳು ಬಾಸೆ, ಸಾಹಿತ್ಯ, ಸಂಸ್ಕೃತ ಉಂದೆತ ಬುಳಭಿಲ್ಗಾದ್ ಎಡ್ನ ಬೇಲೆ ಬೆಂದಿನ ನಮ್ಮ ಹಿರಿಯಕುಲೆನ ಸಾದನಲೆನ್, ಅಕುಲು ತುಳುಕು ಸಂದಾಯಿನ ಕಾನಿಗೆಲೆನ್ ಮಾತರೆಗ್ನ್ ತೆರಿಪಾದ್ ಕೊರ್ಪಿನ ಉದ್ದೇಶೋಮ್ 'ಮದಭ್ಯಾಯಿರಾವಂದಿ ತುಳುವರ್' ಹನ್ನಿ ಬೂಪಲೆ ಸರಮಾಲೆನ್ ಕನಾಟಿಕ ತುಳು ಸಾಹಿತ್ಯ ಅಕಾಡೆಮಿ ನಿಕುಲೆ ಮತ್ತೆಲ್ಗಾ ಪಾಠೋಂದುಂಡು.

ತುಳು ಬಾಸೆ, ಸಾಹಿತ್ಯ ಸಂಸ್ಕೃತ ತುಳುನಾಡ್ ನೆತ್ತೆ ಮಿತ್ತ್ ಕ್ಷಾ ಹಿರಿಯಕುಲೆಗ್ ಇತ್ತಿ ಮೋಕೆ ಅಭಿಮಾನೋಲೆನ್ ಕ್ಷಾ ಬೂಕುಲೆಡ್ದ್ ನಮ್ಮ ತೆರಿಯೋನೋಲಿ. ತುಳು ಬುಳಭಿಲ್ಗಾ ಬೋಂಡಾದ್ ನನ ಮಿತ್ತ್ಗ್ ನಮ್ಮೆ ಎಂಚೆಂಬಿ ಕಣ್ವೋಲೆನ್ ಮಲ್ಲೋಲಿ, ಎಂಚ ದುಂಬಿ ವೋಪೋಲಿ ಹನ್ನನೆನ್ ಕ್ಷಾ ಬೂಕುಲು ತೋಜಿಪಾದ್ ಕೋಪ್ರಾ. ಅಕುಲೆನ ಉಮೆದ್ ಉಕ್ಕು ಉಲ್ಲೇಖಾಲೆನ್ ಅಕುಲು ನಡತಿ ಸಾದಿಲೆನ್ ತೋಜಿಪಾವುನ ತೋಳೆಲು ಕ್ಷಾ ಬೂಕುಲು.

ತುಳುಬಾಸೆಗ್ ಮಹಾಕಾವ್ಯದ ಮಾಧ್ಯಮೋ ಆಪಿನ ಸಾಮುತ್ಸಿಕೆ, ಯೋಗ್ಯತೆ ಉಂಡು ಹನ್ನನೆನ್ ಅಧುನಿಕ ಕಾಲೋಂದು ಸಾದಿತ್ತಾದ್ ಸಾಬಿತ್ತೋ ಮಲ್ಲ್ ತೋಜಿಪಾಯಿನ ಮಹಾಕವಿ, ವಿದ್ಘಾನ್ ಮಂದಾರ ಕೇಶವ ಬಿಟ್, ರಾಮಾಯಣೋ ತುಳುನಾಡ್ ದೇ ತುಳುವರೆ ನಡುಟೋ ನಡತ್ತಿ ಕಲ್ಪನೆ ಕೊರ್ಪಿನ 'ಮಂದಾರ ರಾಮಾಯಣ್' ತುಳುತ್ತ್ ಕೊಂಡಾಟೋದ ಗೆಲವಂದ ಮಾಲೆ, ಗೌರವದ ಗೊಂಡೆ. ಕವಿಯಾದ್, ವಿದ್ಘಾಂಸೆಯಾದ್, ಅಧ್ಯಾಪಕೇರಾದ್ ಮಂದಾರೋ ಮಲ್ಲಿನ ಕಜ್ಜು ಮಲ್ಲವು. ಮರಾಟಿ ಅಪ್ಪೆ ಬಾಸೆದ ಮಂದಾರೋ ಕನ್ನಡ ಮಾಸ್ತರಿಕೆದ್ಲಬ್ಬುಗ್ನ ತುಳುತ್ತ್ ಬೆನ್ನ ಮಲ್ಲೊಂದು ಯಕ್ಕಾನೋದ ಜಾಗಂಟೆ ಪತ್ತಿನಾರ್. ಯಕ್ಕಾನ ಪ್ರಸಂಗಕರ್ತರಾದ್, ಭಾಗವತೀರಾದ್, ಅಧ್ಯಾದಾರಿಯಾದ್, ಮಾರ್ಗದರ್ಶಕರಾದ್ ಆ ಕಳ್ಳಾಟು ಎಡ್ದೆ ಅನುಭವಿಯಾದ್ ದಿಂಜ ಕಾಲೋ ಬೆಂದಿನಾರ್. ತುಳು ಸಂಸ್ಕೃತಿದ ನಾಡಿನರಂಬು ಪತ್ತಿನಾರ್.

ಮಹಾಕಾವ್ಯ 'ಮಂದಾರ ರಾಮಾಯಣ್' ಅತ್ತುಂದೆ ತುಳುಟು 'ಜಾಗಂಟೆ' ಬೀರದ ಬೋಳ್ಳು, ಕನತ ಪ್ರೋಣಿ, ಭರತನ ಮೋಕೆ ಚೋಕ್ ಮಾಯೋದ ಶೋಫಾನಸಿ. ಕನ್ನಡಾಂಡು; ಮಂದಾರ ಮಾಲೆ, ಉನ್ನತ್ತು ರಾಘವ, ಪ್ರೇಕ್ಷಣ್ಣ ಅತ್ತುಂದೆ ಮೇರನ ಬೇತೆಲ ಕೇಲವು ಬರವುಲು ಅಭ್ಯಾಂಡ್. ಜೋಕುಲೆಗಾಂಡುಲು ಮೇರ್ ಕೇಲವು ಕಬಿತೆಲೆನ್ ಬರತೆರ್.

ತುಳುತ ಕಾವ್ಯಾದ ಕಡಲ್ಗಾ ಎರ್ತೆ ಪ್ರಾಣಾಯಿನ ಹಿರಿಯ ಕವಿ ಕನಾಟಿಕ ತುಳು ಸಾಹಿತ್ಯೋ ಅಕಾಡೆಮಿದ ಗೌರವ ಪ್ರಶಸ್ತಿ, ಕೇಂದ್ರ, ಸಾಹಿತ್ಯೋ ಅಕಾಡೆಮಿದ ಭಾಷಾ ಸಮಾನೆ ಪ್ರಶಸ್ತಿ ಪಡೆಯಿನ ಮಂದಾರ ಕೇಶವ ಬಿಟ್, ಗಣಭಾಷಾ ತೀರ್ಥ್ ಪ್ರೋಯೆರ್. ಆರೆನ ಮಿತ್ತ್ ದಿಂಜ ಪ್ರೀತಿ ಗೌರವ ದಿವೋಪ್ನಾರ್ ಡಾ. ಎಂ. ಪ್ರಭಾಕರ ಜೋತಿ. ಆರೆನ ಬದ್ದೋ ಬರವುದ ದಿಂಜ ಸಂಗಿಲೆನ್ ಬಟ್ಟು ಮಲ್ಲೋದ್ ಪ್ರೇಲುಂದ ಕ್ಷಾ ಬೂಕುನು ಬರತ್ತೆರ್. ಆರೆಗ್ ಅಕಾಡೆಮಿದ ಪ್ರದರ್ಶಾಡ್ ಸೋಲ್ಯು ಸಂದಾವೆ. ಕ್ಷಾ ಬೂಕುನು ಪ್ರೋಲು ಪ್ರೋಲಿಕೆದ್ ಅಷ್ಟೆ ಮಲ್ಲಿನ ದುಗ್ಗಾ ಆಟ್ ಪ್ರಿಂಟ್ಸ್, ಮಂಗಳೂರು ಮುಕುಲೆಗ್ ಅಂಚನೆ ಸೇರಿಗೆದಕುಲೆನ್ ಅಕಾಡೆಮಿ ನನತೋನುಂಡು.

ಮಂಗಳೂರು

ದಿನಾಂಕ : 12.3.1998

ಷ್ಟೋ. ಬಿ.ಎ. ವಿವೇಕ ರ್ಯೋ

ಉತ್ಸರ್ವೇಶ ನೆನ್ನೆ

ತುಳು ಭಾಸೆದ್ದೊ ಮಲ್ಲು ಕಬಿತೂ (ಮಹಾಕಾವ್ಯ)ಇನ್ನಾ
ಬರೆದ್ದು, ತುಳು ಬರೆಪಾಟಿಗೆಗ್ಗೂ ಪ್ರೋಸ್ ಬೋಳ್ಣು ಕೊರ್ತಿನ,
ಮಂದಾರ ರಾಮಾಯಣೆ ದ ಕವಿ, ಕಾವಿದ ಮಂದಾರ ಕೇಶವ
ಭಟ್ಟ್ ಈ ವರ್ಸ್ ತೀರ್ಥಾದ್ ಪ್ರೋಯೆರ್. ಉಂದು ತುಳು
ಸಾಹಿತ್ಯಗೊಂಡಿ ಮಲ್ಲು ನಷ್ಟು. ಅರೆನ ಜೀವನ ಬೋಕ್ಕು ಬರವುದ
ಒಂಜಿ ಪರಿಚಯೋದುಕು ಪ್ರಕಟಿ ಮಲ್ಲೋದ್ದು ಅರೆನ ನೆಂಷ್ಟನು
ಬರಿವಾವ್ಯಾದುಂದ್ದು ತುಳು ಸಾಹಿತ್ಯ ಅಕಾಡೆಮಿದಕ್ಕು ಮಲ್ಲಿನ
ನಿರ್ಜಾಯಿದ ಪ್ರಕಾರ, ಈ ಎಲ್ಲು ಬೂಕುನು ಬರತೆ. ಉಂದು
ಒಂಜಿ ಎಲ್ಲು ಪರಿಚಯ ಹೊರತ್ತು ಏಮುಕ್ಕೆ ಅತ್ತು.

ಈ ಕೆಲಸೊನು ಎಂಕ್ ಕೊರ್ಪು, ಎಂಕ್ ಅತಿ ಅಪ್ಪೆರ್
ಅಯಿನ ಕೇಶವ ಬಟ್ಟೆನ ಆತ್ಮೋಗೊಂಡಿ ಎಲ್ಲು ಅಗಲ್ಲಾನ್ ಈ
ರಂಘೇಡು ದೀಪಿ ಅವಕಾಶ ಕೊರ್ತಿನ ಅಕಾಡೆಮಿದ ಅಧ್ಯಕ್ಷೆರ್
ದಾ ಡಿ.ಎ. ವಿವೇಕ ರ್ಯಾಕ್ಟ್‌ಗ್ಗೂ, ಬೋಕ್ಕು ರಿಬಿಸ್ಟ್ರ್ಯಾ ದಾ ಪಾಲ್ತುಡಿ
ರಾಮಕೃಷ್ಣ ಅಭಾರ್ಗ್ರಾ ಎನ್ನ ಸೊಲ್ಲೆಲು.

ಈ ಬೂಕುಗ್ಗೂ ಬೋಡಾಯಿನ ಕೆಲವು ಮಾಹಿತಿಲೆನ್ನು
ಕೊರ್ತಿನ ಶ್ರೀಮತಿ ಜಲಜಾಕ್ಷಿ ಕೇಶವ ಭಟ್ಟ್, ಮಂದಾರ
ಮಾಧವ ಭಟ್ಟ್, ಪ್ರು. ಕೊಂಬಡಿ ಸೀತಾರಾಮ ಭಟ್ಟ್, ಪ್ರು.
ಸುಕೀತಾ ಜ್ಯೋತಿ ಮೊಕ್ಕೆನ ಸಹಕಾರೋನು ನನೆತೋಣಿವೆ.
ಮಾಹಿತಿಲೆನ್ನು ಕೊರ್ತಿನತ್ತುಂದೆ, ಬರವಣಿಗೆನ್ನು ತೂದ್ದು, ತಿದ್ದುದ್ದು
ಕೊರ್ತಿನ ಮಿತ್ರ ಶ್ರೀ ಅ. ಬಾಲಕೃಷ್ಣ ಶಟ್ಟಿ ಪ್ರೋಳಿ ಮೆರೆನ
ಸಹಕಾರೋನು ಪ್ರತ್ಯೇಕವಾದ್ದು ನನೆವ್ಯವೆ.





On a quiet, breezy afternoon, we were invited to a local home and were told our arrival was most welcome. After a brief visit, refreshments were served and we were invited to sit down and have a cup of tea.

"ಕದಲ ಬರಿತ ತುಳುನಾಡ ಮಣ್ಣದ ಬಣ್ಣ ಬದ್ದಕಳೆನ್ನ ಮೂಚಿ ಲೋಕೊದು ಶೋಷಿಸ್ತು
ಕೊಣ್ಣಗ್ಗೆ ತೋಜು ಹಿನ್ನಿಸಿ ಪ್ರತಿಯಾವಿಂದಿನ ಮುಕ್ಕಿ ಅಂತಹ ಕಾರಣದಿಂದ
ಬಣ್ಣದ ಸ್ವಾಧೀನ ವಿಭಿನ್ನ ಗಳ ಬಂಧನೆಯ ನಿರ್ಣಯ ಮಾಡಿಕೊಂಡು ತುಳುನಾಡಾಗಿ
ಬಣ್ಣದ ಮುಕ್ಕಿ ಉತ್ಪತ್ತಿ ಹಿನ್ನಿಸಿ ಪ್ರತಿಯಾವಿಂದಿನ ಮುಕ್ಕಿ ಅಂತಹ ಕಾರಣದಿಂದ
ಬಣ್ಣದ ಸ್ವಾಧೀನ ವಿಭಿನ್ನ ಗಳ ಬಂಧನೆಯ ನಿರ್ಣಯ ಮಾಡಿಕೊಂಡು ತುಳುನಾಡಾಗಿ
ಬಣ್ಣದ ಮುಕ್ಕಿ ಉತ್ಪತ್ತಿ ಹಿನ್ನಿಸಿ ಪ್ರತಿಯಾವಿಂದಿನ ಮುಕ್ಕಿ ಅಂತಹ ಕಾರಣದಿಂದ
ಬಣ್ಣದ ಸ್ವಾಧೀನ ವಿಭಿನ್ನ ಗಳ ಬಂಧನೆಯ ನಿರ್ಣಯ ಮಾಡಿಕೊಂಡು ತುಳುನಾಡಾಗಿ
ಬಣ್ಣದ ಮುಕ್ಕಿ ಉತ್ಪತ್ತಿ ಹಿನ್ನಿಸಿ ಪ್ರತಿಯಾವಿಂದಿನ ಮುಕ್ಕಿ ಅಂತಹ ಕಾರಣದಿಂದ
ಬಣ್ಣದ ಸ್ವಾಧೀನ ವಿಭಿನ್ನ ಗಳ ಬಂಧನೆಯ ನಿರ್ಣಯ ಮಾಡಿಕೊಂಡು ತುಳುನಾಡಾಗಿ

"ಕದಲ ಬರಿತ ತುಳುನಾಡ ಮಣ್ಣದ ಬಣ್ಣ ಬದ್ದಕಳೆನ್ನ ಮೂಚಿ ಲೋಕೊದು ಶೋಷಿಸ್ತು
ಕೊಣ್ಣಗ್ಗೆ ತೋಜು ಹಿನ್ನಿಸಿ ಪ್ರತಿಯಾವಿಂದಿನ ಮುಕ್ಕಿ ಅಂತಹ ಕಾರಣದಿಂದ
ಬಣ್ಣದ ಸ್ವಾಧೀನ ವಿಭಿನ್ನ ಗಳ ಬಂಧನೆಯ ನಿರ್ಣಯ ಮಾಡಿಕೊಂಡು ತುಳುನಾಡಾಗಿ

ಹಿರಿಯಕುಳು ದುಂಬು ಬತ್ತಾದ್ದು ಪಾಡಿ ಕೊಪ್ಪರಿಗೆ ದೇತ್ತೆ ತೆಲ್ಲಾಂದಲೂ ಪ್ರಲ್ಯ ಕೊಲ್ಲುನ
ಅಕ್ಕು ಅದ್ದೆ...." (ಮಂದಾರ ರಾಮಾಯಣ ಪ್ರ. 28)

"ವತಾ ಪೂರ್ವ ಪಾತೆರ್ಹಾಂದಲೂ ಕೇಣಿನಕ್ಕಾಳೆನ ಕೆಬಿ ಒಟ್ಟಿಂದಿಲ್ಲಕ್ಕು ಕೆಣ್ಣು ಕೂರಂದಿಲ್ಲಕ್ಕು
ಉಲ್ಲಾಸ ತೆಕ್ಕಿಂದಿಲ್ಲಕ್ಕು ಹಳ್ಳಿದ ಓದು ಬರವು ದಾಂತಿನ ವಿದ್ಯಾಂಶರೆನ ಬಿಸಾರಿದಿಗೆದ ಪಾತೆರ,
ಅಕ್ಕಾಳೆನ ಬದ್ದಕ್ಕೂ ಬಾಗ್ಗು ಕಟ್ಟುಲೆ, ನಲಿಕೆ ತೆಲಿಕೆ, ರೀತಿ ನೀತಿ, ಬಗ್ಗು ಸಂಭೋಗಿಗೆದ ಪೂರ್ಲ
ತಿರ್ಳಾನ್ನ ಯೆನ್ನ ಕ್ಯೇಕ್ಕೆ ಎಕ್ಕಿನೆನ್ನ ತಿಕ್ಕಿನೆನ್ನ ಅರಾದ್ದು ಬೆರಾದ್ದು ರಾಮಾಯಣದ ಪುದಾರ್ಹದ್ದು ತುಳು
ಬಂದುಳೆನ ಕಣ್ಣದ್ದುರು ದೀತೆ..." (ಮಂದಾರ ರಾಮಾಯಣದ ಪೀಠಿಕೆ)

"ವಿತೆಲ್ಲೆ ಉರೇ ಆವಡ್ದು ಅಳ್ಳಿದ ಜನಸಂಕ್ಯೆ ವಿತೇ ಕಮ್ಮಿ ಆವಡ್ದು, ಅಳ್ಳುತ್ತಲು
ಪಾತೆರೊಂದುಪ್ಪನ್ನ ಬಾಸೆ... ಆ ಜನಸೋಕುಲೆನ ಮೂಲದ ಬದ್ದಕ್ಕೂ ಬಾಗ್ಗೆಲೆನ್ನ, ಸುಕ
ಸಂಶೋಧನೆ... ಬಯಕೆ ಬಂಜೋಲೆನ್ನ... ತೆರಿಪಾಯಿರೆ ಬೋಡಾಯಿನಾತ್ತೂ ತಿರ್ಳಾ
ಕೂಡಾದಿಪ್ಪುಂದುಂದ್ದು ಯಾನ್ನ ನಂಬುವೆ. ಆ ಬಾಸೆದುಪ್ಪನ್ನ ಪೂರ್ವ ತಿರ್ಳಾಲೆನ ಬರವುದು
ತೋಜಾಂದನೇ ಅಯ್ಯು ಮಲ್ಲಾದಿಗೆ ತೆರಿದ್ದು ಬರು" (ಮಂದಾರ ರಾಮಾಯಣದ ಪೀಠಿಕೆ)

-ಈ ಪಾತೆರೊಳೆನ್ನ, ಸಂಕಲ್ಯಾಳೆನ್ನ ಸಾಫ್ರಂಕ ಮಲ್ಲಾದ್ದು, ಅಂದ್ರಾಂದ್ರು ತೋಜಾದ್ದು,
ತುಳು ಬಾಸೆದ್ದು ಮಹಾಕವ್ಯನು ಬರದ್ದು ತುಳು ಬಾಸೆದ ಸಾಮೃತಗೆನ್ನ ತೋಜಾದ್ದು, ತುಳುಕ್ಕು
ಮಲ್ಲು ಕಾನಿಗೆ ಕೊರಿನು ಮಹಾಕವಿ, ಯಕ್ಕಿಗಾನ ಕಲಾವಿದೆ ಶ್ರೀ ದಿ ಮಂದಾರ ಕೇಶವ ಬಟ್ಟೆನ
ಜೀವನ ಸಾದನಲೆನ್ನ ಚುಟುಕುದು ಪರಿಚಯ ಮಲ್ಲನವು ಈ ಎಲ್ಲ ಬೂಕುದ ಉದ್ದೇಶ.

ಆಧುನಿಕ ಭಾರತೀಯ ಸಾಹಿತ್ಯದ ಇತಿಹಾಸೋಚು ಮಂದಾರ ರಾಮಾಯಣೋಗು ಒಂಜಿ
ಮಲ್ಲು ಬಾಗೆ ಉಂಡು. ತುಳುತ್ತೆ ಯೋಗ್ಯತೆನ್ನ ತೆರಿಪಾಯಿನ ಕಾವ್ಯ ಅವು. ಈ ದೃಷ್ಟಿಧ್ವನಿ ಕೇಶವ
ಬಟ್ಟೆನ ಸಾದನ, ವಿಶೇಷವಾಯಿನವು. ಬಡಪತ್ರಾದ್ದು ಮಿಶ್ರಾ ಬತ್ತಾದ್ದು, ಸೂಂತ ಕಷ್ಟ ಬತ್ತಾ
ಕಲ್ಲಾದ್ದು ವಿಶೇಶೋ ಕಷ್ಟ ನಷ್ಟೋಲೆನ್ನ ವರ್ದಾರ್ಪಾದ್ದು ಮಹಾಕವಿನ ಮಂಟ್ಪಾಗು ಮುಟ್ಟಿನ ಕೇಶವ
ಬಟ್ಟೆನ ಜೀವನ ಸ್ವಾತ್ಮಿಕಾಯಕ.

ಹುಟ್ಟಿ - ಕೆರ್ಕ್‌ - ಜೋಕ್‌ಟ್ ಟಿಕ್

ಮಂದಾರ ಕೇಶವ ಬಟ್ಟ್ ಪುಟ್ಟುದಿನವು ಕುಡಲ ತಾಲೂಕುದ ಕುಡಪುಗ್ಗೊಮೊಡು, ಕುಡಪು ಹೇಂಟೆಡ್‌ ರಡ್‌ ಕಿಲೋ ಮೀಟರ್‌ ದೂರದ ಮಂದಾರೊಡು, 6-1-1919ದಾನಿ. ಆರ್ ಮಹಾರಾಸ್‌ಲ್ಯಾಡ್‌ ಪ್ರಕಾರ್‌ ತುಳುನಾಡ್‌ಗ್ ವಲಸೆ ಬತ್ತಿ ಕರ್ನಾಡ ಬ್ರಹ್ಮಗಳ ಪಗೋಗು ಸೇರಿನಾರ್. ಅಮ್ಮೆರ್ ಲಕ್ಷ್ಮೀನಾರಾಯಣ ಬಟ್ಟ್, ಅಪ್ಪೆ ತುಂಗಪ್ಪು. ಕೇಶವ ಬಟ್ಟೆನ್ ಟಿಚ್‌ರ್ ಮಂದಾರೊಗು ಬತ್ತಿನಿ. ಲಕ್ಷ್ಮೀನಾರಾಯಣ - ಮಹಾದೇವ - ಲಕ್ಷ್ಮೀನಾರಾಯಣ - ಕೇಶವ ಉಂದು ಕುಟುಮದ ಗೊತ್ತಿತ್ತಿನ ಪರಂಪರೆ. ಬೋಕ್ಕುರಿ ಅಜ್ಞೆರ್ ವೆಂಕಟ್‌ಮಣಿ ಬಟ್ಟ್, (ಮಹಾದೇವ ಬಟ್ಟೆನ್ ಒತ್ತುದಾರ್) ಕುಡಲದ ಕೊಂಚಾಡಿ ಬ್ರಾಹ್ಮರೆ ಕೋಡಿಗ್ ಪೋದ್ ಉಂತ್ಯೆರ್. ಅಂಚ ಅಪ್ಪ ಕುಡೊಂಜಿ ಕಬರ್.

ಮೊಕ್ಕೆನ್ ಪುಟ್ಟು ಬಾಸೆ ಮರಾಟಿ, ಇಲ್ಲದ ಬಾಸೆ ಕನ್ನಡ. ಕುಡ್‌ದ ಸುತ್ತೊಡ್ ಇತ್ತಿನ ಹೆಚ್ಚೆನ್ ಕರ್ನಾಡ ಬ್ರಾಹ್ಮರೆ ಇಲ್ಲಾಳ್‌ಡೆ ನಿಧಾನವಾದ್ ಮರಾಲಿದ ಬರಲ್ ಕನ್ನಡನೇ ಬರ್ ಸುರುವಾದ್ ಅಷ್ಟ ಎಳ್ಳ ವಸ್‌ ಕರಿವು. ಲಕ್ಷ್ಮೀನಾರಾಯಣ ಬಟ್ಟೆಗ್ ಶ್ರೀನಿವಾಸ, ಸರಸ್ವತಿ, ಕೇಶವ, ಮಾಥವೆ, ವಾಸುದೇವೆಂದ್ ಬಿನ್ ಜೋಕ್‌ಕುಳ್ಳು. ಒಂತೆ ಕ್ರಾಂತಿ ಭೂಮಿ ಇತ್ತೊಂದ್. ಒಂತೆ ಭೂಮಿದ್‌ ಗೇಣೆ ಬರೊಂದಿತ್ತೊಂದ್.

ಕುಡಪುಡಿತ್ತಿ ಜಿಲ್ಲಾ ಬೋಡ್‌ ಶಾಲೆಡ್ ರಡ್‌ ವಸ್‌ ಕಲ್‌ ದ್ರೋ, ಬೋಕ್ಕೆ ಕೇಶವ ಬಟ್ಟ್ ಕೊಂಚಾಡಿ ರಾಮಾಶ್ರಮ ಶಾಲೆಗ್ ಸೇರ್ಯೆರ್. ಅಪ್ಪುಲು ಎಳ್ಳೆ ಕ್ಕಾಸ್ ಮುಟ್ಟೆ ಕಲ್‌ರ್. ಎಣ್ಣನ ಕ್ಕಾಸ್‌ಗ್ ಒಂತೆ ದಿನ ಪೋತೆರ್‌ಂದ್ ತೋಜುಂದು. ಆತಾನಗ ಸಾಲೆಡ್ ಆ ಕ್ಕಾಸ್‌ಗ್ ಪರವಾನಿಗೆ ತಿಕ್ಕಂದೆ ಶ್ವಾಸ್ ಕ್ಕೆದಾಂಡಾಗಿ! ಆಡೆಗೇ ಕೇಶವ ಬಟ್ಟೆನ್ ಶಾಲಾ ವಿದ್ದೆಲ್ಲಾ ಕ್ಕೆದಾಂಡಾ! ಬೋಕ್ಕೆಳ್ಳದ ಅರನ ಬರವು ಸರವು ಮಾತ ಸೋಂತೊಡು. ಕೊಂಚಾಡಿ ಶಾಲೆಗ್ ಪೋನಗ ಆರ್ ಕೊಂಚಾಡಿ ಅಜ್ಞೆ ಇಲ್ಲದ್ ಉಂತೊಂದುಲ್ಲಾ, ಮಂದಾರೊಗು ಪೋವೊಂದು ಬರೊಂದುಲ್ಲಾ ಇತ್ತೊ. ಬೋಕ್ಕೆಳ್ಳಲ ವರ್ತೋ ವಸ್‌ ಕೊಂಚಾಡಿ ಇಲ್ಲಾದ ಕ್ಕೆತಲ್ಲು ಸಂಪರ್ಕ ಇತ್ತೊಂದ್. ಅಲ್ಲದ್ ವಿದ್ಯಾಬ್ಯಾಸದ್, ಬೋಕ್ಕೆದ ಸಂಪರ್ಕದ ಕಾಲ, ಮೇರನೆ ಮಿತ್ತೊ ಮಸ್ತೊ ಪ್ರಬಾವ ಪುಟ್ಟುಯಿ ಪೋರ್ತು. ತಿದ್ಯಮ್ಮೆರ್ದು ಕುಲು - ಗೋಪಾಲಕೃಷ್ಣೆ ಬಟ್ಟೆಲ್ಲಾ, ಅಚ್ಚುತೆ ಬಟ್ಟೆಲ್ಲಾ ಕಲೆ, ಸಾಹಿತ್ಯೊಡು ಮಲ್‌ ಇತ್ತಿನಕುಲು. ಗೋಪಾಲಕೃಷ್ಣೆ ಬಟ್ಟೆ ತುಳು ಕವಿ. ಅಚ್ಚುತೆ ಬಟ್ಟೆಗ್ ಸಂಸ್ಕೃತ, ಆಯುವೇದ, ಪರುವೈದ್ಯ, ಜ್ಯೋತಿಷ್ಮೈಲ್‌ಡೆ ಮಸ್ತೊ ಅಸುಭವ ಇತ್ತೊಂದ್. ಬಾರೀ ಕುಸಾಲ್ ಬಾಯಿ, ಪಾತರೊಡು ಬಿಸ್‌ ಅದಿತ್ತಿನ ಅಚ್ಚುತೆ ಬಟ್ಟೆನ್ ವೃಕ್ಷಿತ್ತೆ, ಕೇಶವ ಬಟ್ಟೆ ಮಿತ್ತೊ ಪ್ರಬಾವ ಮಲ್‌ಂದ್. ಅರ್ಗೋಲ್ ಕೇಶವ ಬಟ್ಟೆಗ್‌ಲಾ ಪ್ರಯೋಡು ಪತ್ತೊ ವಸ್‌ದ ಯತ್ವಾಸ್. ಅಕ್ಕ್ ಯೇವಲಾ ಒದನಾಡಿಲ್ಲ, ಬಟ್ಟುಗು ತಿಗ್ರಣ, ಪಾತರ, ಗೊಬ್ಬು. ಜಗತ್ತೊನ್ ತೋಪಿನ ರೀತಿ, ಪಾತರದ ಚಮತ್ವಾರ್, ಕುಸೆಲ್ ಇಂದೆನ್ ಮಾತ ತನ್ನ ತೋಜುದ್ ಕೊರ್ಕುರ್ ಅಚ್ಚುತೆ ಬಟ್ಟೊಂದ್, ಕೇಶವ ಬಟ್ಟ್ ಆಪಾಪೆಗ ಪಣೊಂದಿತ್ತೊ.

ಕೊಂಚಾಡಿದ್ದು ಇಲ್ಲದಕುಲೇ ಸೇರ್ಹ್ 'ಕಹಣೆ' ಪಣಿ ಪ್ರದರ್ಶನ ಒಂಜಿ ಕೈ ಬರವುದ ಪತ್ರಿಕೆ ಮಲ್ಲೂಂದಿತ್ತರ್ಹು. ಮೂರಿ ನಾಲ್ಕು ತಿಂಗಳಾಳಗೂಂಜೊಂಜಿ ಸಂಚಿಕೆ. ಬಂಟ್ ಗೋಪಾಲಕೃಷ್ಣ ಬಟ್ರೋ, ಅಚ್ಯುತ ಬಟ್ರೋ, ಪದ್ಮನಾಭ ಬಟ್ರೋ, ಸಿತಾರಾಮ ಬಟ್ರೋ, ಬರವೋಂದಿತ್ತರ್ಹು. ಇಂದೇ ಕೂಟೋಡಿತ್ತಿನ ಬೋಕ್ಕುರಿ, ಕೇಶವ ಬಟ್ರೇನ ಬಾವ ದತ್ತಾತ್ರೇಯ ನೀಗ್ನಿ (ಹರಿದಾಸ ದತ್ತ್ ಬಟ್ರೋ)ರ್ಲು ಎಲ್ಲಾಡ್ದಿಂಜಿ ಆಪ್ತರ್ಹು.

1935-1945 ಕಾಲೋಡು, ಯಕ್ಕಾನೋಡುಲು ಕೇಶವ ಬಟ್ರೋ ಆಸಕ್ತಿ ಬುಳ್ಳೀಂಡ್. ಕುಡಲದ ಸುತ್ತಮುತ್ತೆ ಇತ್ತಿನ ಯಕ್ಕಾನ ಸಂಫೋಲು, ಬೋಕ್ಕು ಮೇಳೊಲೆದ ಬಯಲಾಟೋಲ್ಗ್ರೋ ಪ್ರೋವೋಂದಿತ್ತಿನ ಮಾತ್ರ ಅತ್ತ್ರೋ. ಯಕ್ಕಾನೋನು ಮುಟ್ಟಿಡ್ದ್ದು, ಸೂಕ್ತಿವೋಡು ತೊವೋಂದಿತ್ತರ್ಹು. ಮೇರನ ಪಲಯಿ ಶ್ರೀನಿವಾಸ ಬಟ್ರೋ ಯಕ್ಕಾನೋಡು ಉಮೇದ್ ಇತ್ತ್ರೀಂಡ್. ಕೇಶವ ಬಟ್ರೋ ಅಧ್ರ್ ಹನ್ನೇರೆ ಸುರು ಮಲ್ಲಿನಾರ್ಹ ಬಾರೀ ಬೇಗ ಮುಂದೆರಿಯ್ರೋ. ಒಟ್ಟಿಗೇ ಭಾಗವತಿಕೇನಾಲು ಕೀಂಡ್ರೀದೇ ಅಬ್ಯಾಸ ಮಲ್ಲೀರ್ಹು.

ಸಾಲೆ ಬುದ್ದು ಮೂರಿ ನಾಲ್ಕು ವಸೋಂಡು, ವಂಡ ಅರೆನ ಪದಿನೆಣ್ಣನೆ ಪ್ರಾಯೋಡೆ, ಕೇಶವ ಬಟ್ರೋ, ಕಾಲ್ಕ ತಾಲೂಕು ಕಡೆಂದಲೇ ಗ್ರಾಮೋದ ಗೋವಿಂದ ಬಟ್ರೋ ಬೋಕ್ಕು ರುಕ್ಖಿಣಿ ಅಮೃತ್ ಮೋಕ್ಷೇನ ಮಗಳ್ ಜಲಜಾಕ್ಷಿನ್ ಮದಿಮೆ ಅಯ್ರೋ.

ಅವಿಭಕ್ತು ಕೆಟುವೋಡಿತ್ತಿನೆಡ್ದ್ಲು, ಒಂತೆ ಕ್ಷಣಿ ಭೂಮಿ ಇತ್ತಿನೆಡ್ದ್ಲು, ಬೇತೆ ಉದ್ಯೋಗೋಗ್ರಾ ಪ್ರೋಧಿ ಉದ್ಯೋತೆ ಆ ಕಾಲೋಡು ಇತ್ತಿಜಿ. ಅಂಡಲು ತನ್ನಿತ್ತಿನ ಬೇತೆ ಬೇತೆ ಆಸಕ್ತಿಜೇನ್ ಬುಳೆಪ್ಪಾವೋಂದು, ಒದೋಂದು, ಯಕ್ಕಾನ, ನಾಟಕ, ಸಂಗೀತೋಲೆನ್ ಕಲ್ಲೂಂದು ಇತ್ತರ್ಹು. 1935-45 ಮುಟ್ಟಿದ ಈ ಪತ್ತ್ರೋ ವಸೋಂಡು ಅರೆನ ವ್ಯಕ್ತಿತ್ವ ಮುಖ್ಯ ರೂಪ ರೇಖೆ ಪಡೆಂಡ್ರೀಂಡ್ ಹನೋಲ್. ಉಂದು ಅರೆನ ಯಕ್ಕಾನ, ಬೋಕ್ಕು ಸಾಹಿತ್ಯ ಅಬ್ಯಾಸದ ಅವಧಿ. ಉಂದು ಯಕ್ಕಾನೋಡು ಪ್ರೋಸ ಬುಳೆಚ್ಚಿಲ್ಲ್ ತೋಚಿದಿ ಕಾಲೋ. ಅಂಚನ ರಾಷ್ಟ್ರೀಯ ಚಳವಳಿಲ ಏರ್ಪಡ್ ಇತ್ತಿನ ಕಾಲೋ. ಈ ರಾಷ್ಟ್ರ ಸಂಗತಿಲೆನ ಪ್ರಭಾವೋಲು ಬಟ್ರೇ ಮಿತ್ತ್ರೀ ಅಂಡ್. ಆ ಕಾಲೋಡೇ ಆರ್ ಕಾಯಂ ಶಾದಿಧಾರಿ ಅಯ್ರೋ. (ಆ ಶಾದಿ ವ್ಯತೋನು ಆರ್ ಬೋಕ್ಕು 1970ದ ದಶಕೋಡು, ರಾಜಕಾರಣಿಲು ಶಾದಿದ ಮರ್ಬಾದಿ ದೆತ್ತಿನೆಕ್ಕು ಪ್ರತಿಭಟನೆಯಾದ್ ಬುದಿಯ್ರೋ.) ಉರುದು, ಕುಡಲದ ಸುತ್ತ ನಡತೋಂದಿತ್ತಿನ ಯಕ್ಕಾನ ಬೋಕ್ಕು ಸಾಹಿತ್ಯ ಚಟುವಟಿಕೆಲೆಡ್ ಆರ್ ಆ ಇಲೋಡು ಬುಡಂದೆ ಸೇರೋಂದಿತ್ತರ್ಹು. ತನ್ನಲ್ಲಿ ತಿಟ್ಕೊದ ಯಕ್ಕಾನ ಅವಗ ಏರಿಕೆಡ್ ಇತ್ತ್ರೀಂಡ್. ತಾಳಮದ್ದಲೆ ಕ್ಷೇತ್ರೋಡು ಪೂಳಿ ಶಾಸ್ತ್ರಲು, ಕಲ್ಲೋರ್, ವಂಕಪ್ಪ ತೆಟ್ರೋ, ಅಕ್ಕುಳ ಸುಭಾಯಾಚಾರ್, ಶೆಡ್ ಕೃಷ್ಣ ಮಲ್ಲಿಯಾಲ್, ಮೊಕ್ಕು ಮಾತ ಪ್ರೋನ ಒಂಜಿ ಸಾದಿನ್ ತಯಾರ್ಹ ಮಲ್ಲೂಂದಿತ್ತರ್ಹು. ಭಾಗವತಿಕ್ರೋ ಬಲಿಪರ್ಹನ ರ್ಯಾನಾಟಕೆದ ಕಾಲೋ. ಉರುದು ಅಲ್ಲಲ್ಲಿ ಎಲ್ಲ, ಮಲ್ಲೆ ತಾಳಮದ್ದಲೆ ಕೂಟೋಲು ನಡತೋಂದಿತ್ತ್ವೋ. ಬಯಲಾಟೋಲುಲುಲು ನಡತೋಂದಿತ್ತ್ವೋ. ಉಂದು ಮಾತ ಬಟ್ರೇನ ಅಧ್ಯಯನೋಗು ಪೂರಕವಾದ್ ಸೇರ್ಹ್ಂಡ್.

ಕೇಶವ ಬಟ್ಟರ್ ಅಥವ ಪನ್ನನ, ಭಾಗವತಿಕೆ ಈ ರದ್ದೆಟ್ಟೆಲಾ ಪ್ರವೇಶ ಮಲ್ಲೂದ್, ಒಂತೆ ಕಾಲೋಡೇ ಬಿನ್ದು ಅಯ್ಯೆರ್. ರದ್ದು ವಿಚಾರೋಡುಲ್ಲಾ ಅರೆನವು ಸ್ಪೂಂತ ಕಲ್ಪಾಟ. ಕೇಂಡ್ರೋದ್, ಪ್ರಯತ್ನ ಮಲ್ಲೂದ್ ಕಲ್ಪಿಸಿ. ಇಂದೇ ಕಾಲೋಡು ಮರನ ಮೆಗ್ಗೆ ಮಂದಾರ ಮಾರ್ಧವ ಬಟ್ಟರ್ ಮದ್ದಲೆ ಕಲ್ಪೀರ್. ಅಂಚಾದ್ ಮೊಕುಲೆನ ಹಿಮ್ಮೇಳಿದ ಜತೆ ತಯಾರಾಂಡ್. ಆದಗ ಪ್ರೋಸ್ತಾದ್ ಪ್ರಚಾರೋಗು ಬತ್ತಿ ಗ್ರಾಮಾಷ್ಟೋನ್ ರೆಕಾಡ್ರೋಳೆನ್ ಕೇಂಡ್ರೋದ್ ದಕ್ಕಿಣಾದಿ ಸಂಗೀತೋನು ಕಲ್ಪೀರ್. ಕನ್ನಡ, ಸಂಸ್ಕೃತ ಕಾವ್ಯಾಲೆನ್, ಹೊಸ ರೀತಿದ ಸಾಹಿತ್ಯ ಕೃತಿಲೆನ್ ಒದೋಂದಿತ್ತೋರ್. ತೋಚಿಸಿನ್ ಪ್ರಜ್ಞೋನ್ಸೈಕ್ಕ್ರೋ ಕೇಶವ ಬಟ್ಟರ್ ಬಿಸ್ಕ್ ಹಂಡ್ರೋದ್, ಆರನ ವಿಷಯೋಡು ಸಹಪಾಟಿಲೆನ ಅಭಿಪ್ರಾಯ. ಅರೆನ ಕಾವ್ಯವಾಚನ (ಗಮಕ) ಅಭ್ಯಾಸೋಲಾ ಆಂಡ್. ಸಾಹಿತ್ಯ ಬೋಕ್ಕ್ ಸಂಗೀತ ರದ್ದೆಟ್ಪ್ರೋಲಾ ಪರಿಶ್ರಮ ಇತ್ತಾನೆಟ್ಪ್ರೋ ರದ್ದೆಕ್ಕೂಲಾ ಪ್ರಯೋಜನ ಆಂಡ್. ರಾಗ, ತಾಳ, ಸಾಹಿತ್ಯ ಮೂಜಿಲಾ ಸರಿಯಾದ್ ಕಲ್ಪಿರೆ ಅನುಕೂಲ ಆಂಡ್. ಸಂಗೀತೋಡು ಪ್ರಾಣ ಪ್ರಮಾಣದ ಕೆರೆ ಮಲ್ಲೋಂಡ್ರ್ಲಾ, ಕೇಶವ ಬಟ್ಟರ್ ಕೆಲವು ಸಂಗೀತ ಕಾರ್ಯಕ್ರಮೋ ಕೋದಿಕ್ತೋರ್.

ಉದ್ದೋಜನೆಗೆ

ಇಂಚನೆ ಒದೋಂದು ಇಲ್ಲದ ಕೆಲಸ ಮಲ್ಲೋಂದಿಪ್ಪನಗ್, ಕನ್ನಡ ವಿದ್ಯಾನ್ ಪರೀಕ್ಷೆ ದಾಯಿ ಮಲ್ಲೇರೆ ಬಲ್ಲೀಂದ್ ಮಂದಾರರೆಗ್ ತೋಚಿಂಡ್. ಕೋಡಿಕಂಡದ (ಇತ್ತೆದ ಶಕ್ತಿನಗರ) ವಿದ್ಯಾನ್ ಅನಂತ ಬಟ್ಟೆಡ ಪಾಟ ಗತೊಂಡರ್. ಸಾದಾರ್ಲ್ 1952ದ್ ಮದ್ರಾಸ್‌ದ ವಿದ್ಯಾನ್ ಪರೀಕ್ಷೆ ಪಾಸಾಯ್ಯೆರ್. ಈ ನಡುಬು ಗುರುಪುರ ಹಿಂದೂ ಹಯರ್ ಪ್ರೇಮರಿ ಶಾಲೆದ ಅಡಳಿತದಕ್ಕು, ಒಂತೆ ಸಮಯದ ಮಟ್ಟೋಗ್ರಾಂಡ್, ಬಟ್ಟೆನ್ ಮಾಸ್ಕ್ರೂದ್ ಬರೋಡುಂದು ಲೆತ್ತೋರ್. ಅವಳು ರದ್ದು ವಸೆ ಕೆಲಸ ಮಲ್ಲೋರ್. ಗುರುಪುರ ಪರಿಸರೋಡು ಮಂದಾರರೆಗ್ 'ವಿದ್ಯಾನ್ ಮಾಸ್ಕ್ರೀ'ಂದೇ ಪ್ರದರ್. (ದುಂಬುಗು, ಕೇಶವ ಬಟ್ಟೆಗ್ ಆತ್ಮೀಯ ಶಿಷ್ಯ ಆದ್, ಆರನ ಸಾಹಿತ್ಯದ ಕೆಲಸೋಡು, ಬೇತೆ ಬೇತೆ ಸಂದರ್ಭೋಡು ಮಲ್ಲ ಬೆರಿ ಸಾಯ ಕೊರ್ತಿನ ಅ. ಬಾಲಕ್ಕೆಷ್ಟ್ ಶೆಕ್ಕಿ ಪೋಳಲಿ, ಗುರುಪುರ ಶಾಲೆದ್ ಆರನ ವಿದ್ಯಾರ್ಥಿ)

ಜವಾಬ್ದಾರಿಲು ಹೆಚ್ಚುಯಿಲೆಕ್ಕು, ಒಂಜಿ ಉದ್ದೋಜನೆ ಇತ್ತೋಂಡ್ ಎಡ್ಡೆಂಡ್ ಬಟ್ಟೆಗ್ ತೋಚಿಂಡ್. ಅವ್ಯೇ ಸಮಯೋಗು ಕೊಳ್ಳಾರು ಚೆಚ್ಚೋ ಶಾಲೆ (ಸಂತ ಅಂಶೋನಿ ಚರ್ಚೋದ ಶಾಲೆ)ದ್ ಕನ್ನಡ ಪಂಡಿತರೆನ ಜಾಗರ್ಗ್, ಕೇಶವ ಬಟ್ಟೆಗ್ ಆಹ್ವಾನ ಬತ್ತೋಂಡ್. ಇಂಚ ಕೊಳ್ಳಾರು ಸಾಲೆಗ್ 16.2.1954ಕ್ಕು ಸೇರಿಯ್ಯೆರ್. 31.12.1975 ಮುಟ್ಟ ಕೆಲಸ ಮಲ್ಲೂದ್, ನಿವೃತ್ತಿ ಅಯ್ಯೆರ್. ತುರ್ತು ಪರಿಸ್ತಿದ ಆ ವೋರ್ಡ ಕನಾಟಕೋಡು ದೇವರಾಜ ಅರಸು ಸರ್ಕಾರದ ನೀತಿ ಪ್ರಕಾರ ಬವತ್ತೆನ್ ವಸೆ ಅಯುನಕ್ಕು ಮಾತ್ರಾ ನಿವೃತ್ತಿ ಅಪ್ಪಾಡಾಂಡ್.

ಮಾಸ್ಕ್ರೂದ್ ಕೇಶವ ಬಟ್ಟರ್, ತನ ಒಟ್ಟುಗು ಕೆಲಸ ಮಲ್ಲಿನಕ್ಕೆನ, ವಿದ್ಯಾರ್ಥಿಳೆನ ವಿಶೇಷ ಪ್ರೀತಿ ಗೌರವ್ಯಾಳೆಗ್ ಪಾತ್ರರಾಯಿನಾರ್. ಆರನ ಕನ್ನಡ ಪಾಠ, ತನ್ನಲೆ ಸಾಹಿತ್ಯಾಸ್ಕ್ರೀಗ್ ಕಾರೆಂ ಆಂಡ್ರೋಂಡ್ ಆರ್ದ್ ಯೇತೋ ವಿದ್ಯಾರ್ಥಿಲು ಪನ್ನೋರ್. ಸರಿಯಾಯಿನ, ರುಚಿಕಟ್ಟೋದ ವಿವರಣೆಲು,

ಈ ಚೋಡಾಯಿನ ಪ್ರಾರಕ ಸಾಮಗ್ರಿಲು, ನಡು ನಡುತ್ತು ಕುಸಾಲ್ ತಮಾಸೆಲು ಸೇರ್ವಿಶ್ನಿನ ಆರೆನ ಹಾರ, ಜೋಕ್ಕೆಗ್ ಬಾರೀ ಪ್ರೀತಿದಪ್ಪ. ಪ್ರಸ್ತುತದ ಹಾಚೊಲೆನ್, ನಿಗಂಟ್ ದ ಪತ್ಯ ಭಾಗೋಳನ್ ಮಾತ್ರ ಕಲ್ಪನೆಚ್ಚ್ ಉಂತಾವಂದೆ, ಜೋಕ್ಕೆನ ಅಭಿರುಚಿ ಬುಳೆಪಿಲೆಕ್ಕೆ ಅಕ್ಕೆಗ್ ಕುಮಾರವ್ಯಾಸ ಭಾರತ, ಜ್ಯೇಷ್ಠನಿ ಭಾರತ, ಮುದ್ದಣನ ಕಾಪ್ಯೂದ ಭಾಗೋಲು, ಕೆಲವು ಕವಿತೆಲು ಇಂದನ್ ಮಾತ ಪಂಡಾದ್ ಕೊರೊಂದಿತ್ತೆರ್. ಸಾಲೆದ ಸ್ವಧ್ಯಾಲು ಉತ್ತಂದೆ, ಆರೇ ಆರೆನ ಕ್ಕೂ ಸ್ವಾಗ್ ಪ್ರಬಿಂಧ, ಭಾಷಣ ಸ್ವಧ್ಯ ಮಲ್ಲೊಂದಿತ್ತೆರ್.

ಸಹೋದ್ರೋಗಿಗ್ 'ಮಂದಾರ ಮಾಸ್ಪ್'; ಪಂಡಿತೆರ್ ಪಂಡ ವಿಶೇಷಜ್ಞಾನಿನ ಗೌರವ್, ಪ್ರೀತಿ, ಸಲಗ್. ವಾ ವಿಷಯ ಇತ್ತೊಂದಲು ಆರೆನ ಸಲಹೆ ಅಗತ್ಯ. ಆರ್ ಸಹೋದ್ರೋಗಿ, ಪ್ರಧಾರ್ ಪ್ರೋಯಿನ ಸ್ವತ್ಪ್ ಶಿಕ್ಕೆ ವಿಧಾನ್ ಪ್ರೇಮನಾಭರೆನ ಪಾತೆರೊಡು "ಕೇವಲ ಬಟ್ಟ್, ಪಂಡ ಒಂಜಿ ಸೊತ್ತು, ಅವು ಒಂಜಿ ನಿದಿ". ಚೋಕ್ಕೊರ್ ಸಹೋದ್ರೋಗಿ ಕೊಡಿಯಾಲಬ್ಜೆಲ್‌ದ ಕಸ್ತೂರಿ ಹೀಬರ್ ಪನ್ನೆರ್ "ನಾಟಕ, ಪದ್ಯ, ಕಾರ್ಯಕ್ರಮೋಳೆಗ್ ಚೋಡಾಯಿನ ಸಾಹಿತ್ಯ ಎತ್ತ ಕೇಣ್ಣಂಡಲು ಬೇಜಾರ್ ದಾಂತೆ, ಕೂಡ್ಲೆ ತಯಾರ್ ಮಲ್ಲ್‌ದ್, ನಾಡ್ ಕೊರೊಂದಿತ್ತಿನಾರ್ ಪಂಡಿತ ಮಾಸ್ಪ್". "ಆರೆನ ಒಟ್ಟುಗ್ನ ಕೆಲಸ ಮಲ್ಲುನವ್ ಒಂಜಿ ಯೋಗ್‌ಂದ್ ಪನ್ನೆರ್ ಸುರತ್ತುಲ್‌ದ ವೆಕರ್ಪುವ್ ಮಾಸ್ಪ್ರ್".

ಮಾಸ್ಪ್ರ್ ದಿಪ್ಪನಗಲ್, ಚೋಕ್ಕಲ್, ಅನುಭವ ಕೇಣೆರೆ ಬತ್ತಿನಕ್ಕೆಗ್ ಕಾವ್ಯ, ಮ್ಯಾಕರಣ, ಪ್ರರಾಣ ಇಂಚಿತ್ತ ವಿಷಯೋಳೆಡ್ ಬಟ್ಟ್, ಮಾಹಿತಿ ಕೊದುರ್, ಅದ್ಯಯನೋದ ಸಾದಿ ತೋಜವ್ಯೋಂದಿತ್ತೆರ್. ಕನ್ನಡ ಬಾಸೆ ಕಲ್ಪವನ ಕ್ರಮೋತ್ತ ವಿಷಯೋಡು ನಡತಿನ ಶಿಬಿರೋಳೆ, ಗೋಷ್ಠೆಳೆಡ್, ತರಬೇತಿ ಕಾರ್ಯಕ್ರಮೋಳೆಡ್ ಆರ್ ಸಂಪನ್ಕೊಲ್ ಮೃತ್ಯುಯಾದ್ ಕೆಲಸ ಮಲ್ಲೆರ್. ಬಾಸೆ ಕಲ್ಪವನೆಚ್ಚ್ ಕೆಲವು ಸ್ವಂತ ವಿಧಾನೋಳೆನ್ ಆರ್ ತಯಾರ್ ಮಳ್ಳಿತ್ತೆರ್.

ಸಾಲೆದ್ ಚೋಕ್ಕೆಗ್ ಶಿಕ್ಕೆ ಕೊರ್ಪ್ ಸಂದರ್ಭೋ ಆರೆಗ್ ಬತ್ತಿಜಿ. ಆರೆನ ಪ್ರೀತಿ, ವಚ್ಸ್ ಸ್ನಾ ಅಂಚೆ ಇತ್ತೊಂದ್. ಸಾಲೆದ್ 'ರಗಳೆ ಜೋಕ್ಕುಲೆ'ನ್ (Problem Children) ಸಾದಿಗ್ ಕನಪಿನ ಕೆಲಸೊನು ಬಾಕಿದ ಮಾಸ್ಪ್ರ್ಲು, ಆರೆಗೇ ವೈಸಾವ್ಯಾಂದಿತ್ತೆರ್. ಶಿಸ್ತ್, ಡೈದಾರ್ಯೋಲೆನ್ ಏಶ್, ಮಲ್ಲ್‌ದ್ ಆರ್ ಚೋಕ್ಕೆನ್ ಸರಿ ಮಲ್ಲೊಂದಿತ್ತೆರ್. ಜೋಕ್ಕೆ ಕೋಪಿ ಬರನಗ್, ಪರಕಾಕಬಿಡ್, ಅಥವಾ ಫ್ಲೈಲ್‌ದ ಕೋಪಿದ ಪ್ರಸ್ತುತೋದ ಮಿತ್ರ ಕುಡ ಅಡ್ಡ ಗರೆ ಪಾಡ್ ಶಾಯಿದ್ ಕೋಪಿ ಬಿರ್ಪನೆಕ್ ಆರ್ ಒಟ್ಟಿಗೆ ಕೊರ್ದಿತ್ತೆರ್. ಕಾರಣ, ಬಡಪತ್ರ್‌ದ ಒಂಜಿ ಆರೆಗ್ ಗೂತ್ತಿತ್ತೊಂದ್.

ಚಟುವಟಿಕೆಲು

ಅಧ್ಯಾಪಕ ಜೀವನೋದ್ದು ದುಂಬಿ ಸುರು ಅಯಿನ ನಾಹಿತ್ಯ, ಯಿಕ್ಕಾನದ ಚಟುವಟಿಕೆಲೆನ್ ಮಂದಾರೆರ್ ಮುಂದೆರ್ಜಿಪ್ರೇಂದು ಪ್ರೋಯೆರ್. ಸಾದಾರ್ 1940ರ್, ಆರೆಗ್ - ಅರ್ಥದಾರಿ, ಘರಂಗಿಪ್ರೇಟೆದ ಹಸನಭ್ಯು ಒಡೆಯರ್ (ಡಾ. ಎಫ್. ಎಚ್. ಒಡೆಯರ್) ಮರನ ಗುರ್ತ ಆಂದ್. ಕೇವಲ ಬಟ್ಟ್, ಕೂಳೊರು ಶಿವರಾಯರ್, ಕೊಂಡಾಗ ವಾಮನರ್, ಗುರುವಪ್ಪ ಮಾಸ್ಪ್,

ಬೋಂಡಾಲ ಜನಾರ್ಥನ ಸೇತ್ತು, "ಒಡೆಯುರ್ ಬಳಗ್" ಪನ್ನಿ ಒಂದಿ ತಾಳಮದ್ದುಳ್ಳ ಕೊಟ್ಟೊನು ಕಟ್ಟೇರ್. (ನತ್ತು ವಿವರ ದುಂಬು ಬರ್ಪಿಂಡು) ಈ ಕೊಟ್ಟೊಗು ಕೇಶವ ಬಟ್ಟರ್ ಭಾಗವತೇರ್. ಉಂದು ಅತ್ತಂದೆ ಚೀತೆ ಚೀತೆ ತಂಡೊಲೆಡ್, ಭಾಗವತರಾದ್ಲಾ, ಅಧ್ಯಾತ್ಮರಾಯಾದ್ಲಾ ಪ್ರೋಪೋಂದಿತ್ತೇರ್. ಪುರಾಣ ಪ್ರವಚನೊಗು ಓದುನಾರಾದ್ (ಗಮಕಿ) ಬಾಗವತಸೋಂದಿತ್ತೇರ್. ಆರೆನ ಮುಖ್ಯ ಶಾಯ್ಕ್ಷೇತ್ರೇ, ಕುಡಲ, ಮೂಡಬಿದ್ರೆ, ಬಂಕ್ಷ್ಯಾಳ ಪ್ರದೇಶೊಲು.

ಸಾಂಸಾರಿಕ ಜೀವನ

ಕೇಶವ ಬಟ್ಟರ್ - ಜಲಜಾಕ್ಷಿಯಮ್ಮೆ ಮೊಕ್ಕೆನವು ಆದರ್ಶ ದಾಂಪತ್ಯಂದ್ ಪನೋಲಿ. ಬಡಪತ್ರ್ ಇತ್ತೊಂಡಲ್, ಮೊಕ್ಕು ಸರತಸೋಂದಿತ್ತೇರ್. ಮೊಕ್ಕೆಗ್ ಆಜಿ ಜನ ಪೋಳಿ, ಬರಿ ಆಣ್ ಇಂಚೆ ಪಿಳ್ಳಾ ಜೋಕುಲು.

1. ಶಾಂತಾ ದೇವಿ + ಕೊಮ್ಮೆಂಚೆ ವಾಸುದೇವ ಭಟ್ಟ್
2. ಶ್ಯಾಮಲಾ + ಮುಂಡಕಾನ ನಾಗರಾಜ ಭಟ್ಟ್
3. ಶಾಂತಬಿ + ಕಾಂತಾವರ ಬಾಲಕ್ಯಷ್ಟ್ ಭಟ್ಟ್
4. ಶಂಕರಿ + ಕೇಮಾರು ಮಹಾದೇವ ಭಟ್ಟ್
5. ಶೃಲಜಾ + ಮುಂಡಕಾನ ರಾಮದಾಸ ಭಟ್ಟ್
6. ಶಾರದಾಮೃಣ ದೇವಿ
7. ಲಕ್ಷ್ಮೀನಾರಾಯಣ ಭಟ್ಟ್ + ಸಾವಿತ್ರಿ

ಪ್ರಲ್ಯಾಂಚ್ಯಾ ಪದಿಮೂಡಿ ಜನ, ಆಕ್ಷೇನ ಜೋಕ್ಕು ರಂಡ್ಲ್. ಇಂಚೆ ದಿಂಜದಿನ ಕೌಟುಂಬಿಕ ಜೀವನ.

1965ದ್ ಕೇಶವ ಬಟ್ಟರ್, ಮಂದಾರದ ಮುಟ್ಟನೇ ಮುಂಡ್ರೆಲ್ ಪನ್ನಿ ಜಾಗೆಡ್ ಇಲ್ಲಾ ಕಟ್ಟುದ್ದಾ ಕುಳ್ಳೇರ್. (ಇತ್ತೆ ಮಂದಾರೊದ್ ಮಾಧವ ಬಟ್ಟರ್, ಉಳ್ಳೇರ್) ಸುರುಡ್ಲ್ ಕಡೆಮಟ್ಟಲ, ಏಣವು ಕಾಸ್ದ ಸಂಪೂರ್ಣ ಮರಗ್ ಬದಗ್ಗಾದಿತ್ತಿಜಿ. ಕೆಲಸೊಂದ್ದು ನಿವೃತ್ತಿ ಅಯಿ ಬೊಕ್ಕು ಒಂತೆ ಸಮಯ ಭಾರೀ ಬಂಜನೇ ಇತ್ತೊಂಡ್. ಭೂ ಸುಧಾರಣೆ ಕಾನೊನಾಡ್ಲ್ತ್ರ ಇತ್ತಿನ ಗೇಣಿದ ಅಧಾರ, ಆಸ್ತಿ ರಂಡ್ಲ್ ಲಾ ತತ್ತೊಂಡ್. ಆತ್ತಂದೇ ಸ್ವಾದೀನೋಡಿತ್ತಿ ಖಾಲಿ ಗುಡ್ಲೆನ್ ಬರಿತೊಣಿಯೆರೆ ಕೊಟ್ಟುದು ಪ್ರಣೋಪ್ಯಾದಾದ್ ಬತ್ತೊಂಡ್. ಸಾಂಸಾರಿಕವಾದ್ಲಾ ಕೆಲವು ಆಪತ್ತ್ ತೊಂದರಲು ಬತ್ತೊಂಡ್. ಇಂದನ್ ಮಾತ ಗಡಿಬಿಡಿದಾಂತೆ, ಬೆಚ್ಚಾರ್ ತೋಜವಂದೆ ಕೇಶವ ಬಟ್ಟರ್ಲಾ, ಜಲಜಾಕ್ಷಿಯಮ್ಮೆಲಾ ಸುದಾರ್ಲ್ತೊಂದು ಪ್ರೋಯೆರ್. ಆಕ್ಷೇಗ್ ಇಂಚಿತ್ತಿ ತೊಂದರಲು ಇತ್ತೊಂಡೊಂಡ್ ಏರಗ್ಗೆಲಾ ತರಿಯಂದಿಲೆಕ, ತನ ಬಜ್ಜೊನು ತಾನೇ ನಿಂಗೊಂಡೆರ್.

ನಿವೃತ್ತಿದ್ವಾರ್ ಬೋಕ್ಕು

1975ದ್ವಾರಾ 1996 ಮುಟ್ಟುದ ಇವರ್ತತ್ತೆ ಒಂಜಿ ಪರ್ಸೆ ಮಂದಾರೆ ಸಾಹಿತ್ಯ, ಯಕ್ಕಿಗಾನ, ಸಾವಜನಿಕ ಜೀವನೊಡು ಸಕ್ರಿಯವಾದಿತ್ತರ್ಥ. ಕೆಲವು ಮಟ್ಟೊಡ್, ಈ ಕಾಲೋನೆ ಅರೆನ ಜೀವನೊದ ಮುಖ್ಯ ಅವಧಿಂದ ಪ್ರಾಣಿ. ಅರೆನ ಸಾಹಿತ್ಯ ಕೃತಿಕ್ಕುಲು ರಚನೆ ಆದ್ದರಿಂದ ಪ್ರಕಟವಾಯಿನ, ಆರೆಗ್ ಸಾವಜನಿಕ ಸನ್ಮಾನ ಗೌರವೋಲು ಬಹಿನಿ ಈ ಕಾಲೋಡು. ನಿವೃತ್ತಿ ಜೀವನೊನು ಎಂಜ ಸದುಪಯೋಗ ಮತ್ತೊಲ್ಲಿ ಪನ್ಮುಕ್ಕೆ ಮಂದಾರೆನ ಬದ್ದೊಂದ್ರೆ ಒಂಜಿ ಮಾದರಿ. 1990ದ್ವಾರಾ ಆರೆಗ್, ಕೆಂಟೆಲ್‌ದ ಅಪರೇಶನ್‌ ಆದ್ದರಿಂದ ಪ್ರೋಂಡಲಾ, ಅರೆನ ಮನಸ್ಸಾದ ಆರೆಗ್ಗೆ ಉಲ್ಲಾಸ ಕಡಮೆ ಅಯಿಜಿ. ಕಡೆತ್ತೆ ನಾಲ್ಕೆನ್ನೊ ತಿಂಗೊಳು ಬುಡ್ಡಾಂಡ, ಬಾಕಿ ಸಮಯೋಡ್ ಆರೆನ ತಿರುಗಾಟಿ, ಭಟ್ಟಿವರ್ಚಿಕೆ, ದುಂಬುದ ಲೆಕ್ಕನೇ ಇತ್ತೊಂದ್ರೆ. ಆಟಿ, ಕೂಟಿ, ಸಾಹಿತ್ಯ ಸಭೆ, ಲೇಸೊಲೆಗ್ ಬತ್ತಾದ್ ಕೊಡ್ಡಾ, ಹಜ್ಜಾದ್ ಕಾರ್ಯಕ್ರಮೋದ್ದೀ ಇಡೀ ಕುಲ್ಲು ದ್ರು, ಬಾಗಿಪಹಿಸೊಂದಿತ್ತೆರ್.

ಕೇಶವ ಬಟ್ಟೆನ ಮನಸ್ಸಾದ್ ಏತೋ ಕಾಲೋಡ್ ಮೂಡೊಂದು, ಮಾಜೊಂದಿತ್ತಿನ ಒಂಜಿ ಅಭಿಪ್ರಾಯ ಪಂಡ, ತುಳುಟ್ಟು ಒಂಜಿ ಕಾವ್ಯ ಬರೆವೋಂದ್ರೆ. ಆರ್ ಒಂಜಿ ಕಡೆಟ್ ಪರಂಡಿಲೆಕ್ಕು "ಏತೆಲ್ಲು ಉರೇ ಅವಡ್, ಅಳ್ಳದ ಜನ ಸಂಕ್ಯೆ ಏತ್ ಕಡಮೆನೇ ಅವಡ್ ಅಳ್ಳುಕುಳು ಹಾತರೆಂದುಪ್ಪುನ ಬಾಸೆ, ಬೇತೆ ಬಾಸಲೆ ಲೆಕ್ಕೊಂದು ಬಜ್ಜೆ ಕಾಟ್ ಬಾಸೆಂದೇ ಪಣ್ಣಾವ್ಯಾಣಾದ್, ಆ ಬಾಸೆದ್ ಆ ಜನೊಕುಳನ ಮೂಲದ ಬದ್ದೊ ಬಾಗ್ಯಾಲೆನ್ನೊ, ಕಟ್ಟೆ ಕಟ್ಟುಲೆನ್ನೊ, ಸುಕ ಸಂತೋಷೊನು, ಬೇನ ಬೇಸರ್ನೊ, ತೆಲಿಕೆ ನಲಿಕೆಲೆನ್ನೊ, ಬಯೆ ಬಂಜೊಲೆನ್ನೊ ಏತಿ ದಮೋಲೆನ್ನೊ ತೆರಿಪಾಯೆರ ಬೋಡಾಯಿನಾತ್ ತಿರ್ಲ್ ಕೂಡ್ಲುಪ್ರಂಡೊಂದ್ರೆ ಯಾನ್ ನಂಬುದೆ. ಆ ಬಾಸೆಪ್ಪುನ ಪೂರ್ವ ತಿರ್ಲ್ ಲೆನ್ನೊ ಬರವುದು ತೋಚಾಂದನೇ ಅಯ್ಯ ಮಲ್ಲುದಿಗೆ ತೆರಿದ್ ಬರು. ಯೆಡ್ದೆ ಕಲ್ಲೊದಿನಕಾಳಿನ ಮಲ್ಲು ಮನಸ್ಸ ಮೆಚ್ಚುನ ಲೆಕ್ಕೆ ಕಬಿತೆ ಪ್ರಕ್ಷ್ಯಾಂಡನೇ ಆ ಬಾಸೆ ಬುಳೆಪ್ರಂಡೊಂದ್ರೆ "ಎನ್ನ ನಂಬಿಕೆ" (1977) ಈ ಅಭಿಪ್ರಾಯೋನ ಅರ್ನ್ ಮಂದಾರ ರಾಮಾಯಣಾದ್ ಮಲ್ಲು ಕಬಿತೆ (ಮಹಾಕಾವ್ಯ) ರಚನೆಗ್ ಅಡಿಪಾಯ. ಈ ಅಭಿಪ್ರಾಯೋದು, ರಾಮಾಯಣ ಕತೆನ್ ತೊಳವ ಸಂಸ್ಕೃತದ ರಂಗ್ ರೂಪುದು ಎಣ್ಣೊ ಬರೆವೋಳೀಂದ್ರೆ ತೀರ್ಮಾನ ಮಲ್ಲೆರ್. ಸಾದಾರ್ ರಚನೆ ಪ್ರಾರಂಬ ಆಂದ್ರೆ. ಅಯ್ಯ ಸುರುತ್ತೆ ರಂಗ್ ಎಸಳ್ಳಿಲೆನ್ನೊ ಮಹಿಷಾಲ ಸಾಹಿತ್ಯ ಸಂಘೊ (1977) ಬೋಕ್ಕೆ ಮಂದಾರ ರಾಮಾಯಣ ಪ್ರಕಾಶನ ಸಮಿತಿ ಮಂಗಳೂರು (1981)ದಕುಲು ಪ್ರಕಾಶನ ಮಲ್ಲೆರ್. ಮನುಷಿ ಬರೆಯಿನ ತಕ್ಕುಂಜದಾರ್ಬಾಲಾ, ಅವನ್ ಒದಾದ್ ಕೇಂಡ್ರೊ ದಿ ಸೇಡಿಯಾಪು ಕೃಷ್ಣ್ಯಾ. ಬಟ್ಟೆಲಾ ಮಂದಾರ ರಾಮಾಯಣ "ತುಳು ಮಹಾಕಾವ್ಯ" ಪನ್ಮುಕ್ಕೆ ಬೋಡಾಯಿನ ಮಾತ ಯೋಗ್ಯತೆ ಇತ್ತಿನಪುಂದ್ರೆ ಪಂಡರ್. ಈ ರಂಗ್ ಸರ್ವಿದ ಪ್ರಕಟನೆದ್ ಅಯ್ಯ್ ಬಾರೀ ಪ್ರಗತೆ ಬತ್ತೊಂದ್ರೆ. ಅಯ್ಯಾಯ್ ಮಂದಾರ ರಾಮಾಯಣೊದ ವಾಚನ ಪ್ರವಚನ ನಡತ್ತೊಂದ್ರೆ. ಏತೋ ಕೋಡಿದ್ ಕೇಶವ ಬಟ್ಟೆ, ಅಯ್ಯ್ ಒದುದ್ರೆ ತೋಚಾಯಿರ್. ಕಾವ್ಯ ಇಡಿಯಾದ್ ಪ್ರಕಟ ಅವೋಡೀಂದ್ರೆ ತುಳು ಅಭಿಮಾನಿಲು ಅಪೇಕ್ಷೆ ಮಲ್ಲೆರ್. ಆಂಡಲಾ, ಆ ಕೆಲಸ ಸುಲಬದವ್ ಆದಿತ್ಯಾಡಿ.

ಕೆ ನಡುಟ್ಟು, ಒಂದೆ ಅನಿರೀಕ್ಷಿತ ಯೋಗೊಡು, ಮಂದಾರ ರಾಮಾಯಣೋಗು ಪ್ರಕಾಶನೊದ ಬಾಗ್ಯ ಬತ್ತಾಂಡ್. ಈ ವಿಷಯೋದು ಆಲೋಚನೆ, ಪ್ರಯತ್ನ ಮಲ್ಲೊಂದಿತಿನ ಪ್ರೋಳಲಿ ಬಾಲಕ್ಷಣ್ಯ ಶೇಕ್ರ, ಬೆಳಗಾಮುದು ಉದ್ಯೋಗೋಡಿತ್ತೇರ್. ಆರ್, ತನ ಆತ್ಮೀಯರಾಯಿನ, ಉದ್ಯಮಿ, ಸಾಹಿತ್ಯಾಭಿಮಾನಿ ದಿ ಎಂ.ಬಿ. ಸಾಮಗರೆಡ (ಮೂಲತಃ ಉದ್ಯಪಿ ಮಲ್ಲೆ ಸಾಮಗ ಮನೆತನದಾರ್) ಈ ವಿಚಾರಣೆ ಲೋಕಾಭಿರಾಮವಾದ್ ಪಾತ್ರೇಗ ಸಾಮಗರ್, "ಮಲ್ಲುಕೊ, ಎಂಕ್ಕೇ ಒಂದಿ ಪ್ರಕಾಶನ ಮಲ್ಲೊದ್ ದಾಯಿ ಮಲ್ಲೇರ ಬಲ್ಲಿ? ಅಂದೇರ್. ಇಂಚ ಬೆಳಗಾಮುದ ಪಜ್ಜಿವೆ ಪ್ರಕಾಶನದ ಪ್ರದಾರ್ಥ ಪ್ರಕಾಶನ ಮಲ್ಲುನೇಂದ್ ನಿದಾರ ಆಂಡ್. ಪೆಲ್ರ ಕೃಷ್ಣ ಬಟ್ಟನ ಗುರುಕುಲ ಮುದ್ರಣಾಲಯೋದು ಅಳ್ಳಿ ಆಂಡ್. ಮುದ್ರಣ ಪ್ರಟ್ಟಿನ ದಿನತ್ವಾನಿ ಪಂಡ 24.1.1988ಗ್. ಕುಡ್ಲದ ಹೊಚೇಲ್ ಪ್ರದಾಲ್ಯಾಂಡ್ಸ್‌ಡ್ ಶ್ರೀ ಧರ್ಮಸ್ಥಳ ಏರೆಂದ್ ಹೆಗ್ಡ್ರ್, ಡಾ. ಜ.ಎಸ್. ಶಿವರೂಪಪ್ರ್, ಮಲ್ಲೆ ಶರ್ಕರನಾರಾಯಣ ಸಾಮಗ, ಕೆ. ಅಮರನಾಥ ಶೆಟ್ಟಿ ಮೋಕ್ಕು ಬಿನ್ನರಾದಿತ್ತೊದ್ ನಡತಿನ ಭವ್ಯ ಸಮಾರೋಂಚೋದು 'ಮಂದಾರ ರಾಮಾಯಣ' ಬುದುಗಡೆ ಆದ್, ತುಳು ಸಾಹಿತ್ಯ ಚರಿತ್ರೆ ಒಂದಿ ಪ್ರಾಸ ಅಧ್ಯಾಯ ಸುರುವಾಂಡ್. ಕವಿಗೊಲ್, ಕಾಪ್ಯಾಗುಲ್ ಮಲ್ಲು ಕೇರ್ತಿ ಬತ್ತಾಂಡ್. ದಿ ಎಂ.ಬಿ. ಸಾಮಗರೆನ ಜೀದಾರ್ಯೋಜ್ ಉಂದು ಸಾದ್ಯ ಆಂಡ್. ಈ ಸಮಾರಂಭದ ಅಳ್ಳಿಗೆಟ್ರ್ಯಾದ ವ್ಯವಸ್ಥೆಗ್ ಶ್ರೀ ವಿಯ್ ಲಕ್ಷ್ಮಿನಾರಾಯಣ ಅಳ್ಳಿರ್ ಜಿಂಜ ಬಗೆತ ಸಹಾಯ ಮಲ್ಲೊದಿತ್ತೇರ್.

ಕೇಶವ ಬಟ್ಟೆಗ್ ಮಲ್ಲು ಪ್ರದರ್ಶ ಕಣತಿನಪ್ರ ರಾಮಾಯಣ ಆಂಡಲ್, ಆರೆನ ಬೆತೆ ಕೃತಿಕುಲುಲ್ ಮುಖ್ಯವಾದುಳ್ಳು. ಆರೆನ ಮಂದಾರ ಮಾಲೆ (ಕನ್ನಡ ಕವಿತೆಲ್) ಕನ್ತೆ ಪ್ರಾಣ್ಯು (ಭಾಸ ಕವಿನ ಸ್ವಷ್ಟ ವಾಸವದತ್ತುದ ತುಳು ಅನುವಾದ) ಜಗಂಟ (ತುಳು ಕವಿತೆಲ್) ಉನ್ನತ್ತೆ ರಾಘವ ಪ್ರೇಕ್ಷಣಿಕವ್ (ಭಾಸ್ಯರ ಕವಿನ ಪ್ರೇಕ್ಷಣಿಕೋದ ಕನ್ನಡ ಅನುವಾದ), ಭರತನ ವೋಕೆ - ಮಾಯದ ಸೂರ್ಯನಕಿ (ಪಾತ್ರಿಸುಭೂನ ಪ್ರಸಂಗೋಲೆನ ಅನುವಾದ), ಮೂರಿ ಯಕ್ಷಗಾನ ಪ್ರಸಂಗೋಲು ಪ್ರಕಟಿಸಿತ್ತು. ಆರೆನ ಬೋಕ್ಕೋಂಜಿ ಮಲ್ಲು ಕವಿತೆಜೀರ್ದದ ಬೋಲ್ವು, ಒಂಜಿ ಲೆಕ್ಕೊಡು ರಾಮಾಯಣೋದ್ವುಲ ಬಿಗುತ್ತವು.

ಇಂದು ಅತ್ತಾಂಡೆ, ಪಶ್ಚಿಮೇಳ್ಡ್, ಸಂಚಿಕೇಳ್ಡ್ ಆರ್ನ್ ಬರವೆಲು ಪ್ರಕಟಿ ಆತ್ಮೋ ಆಕಾಶವಾನೆ ಭಾಷಣೋಲು, ಚಿಂತನೋಲು ಪ್ರಸಾರ ಆತ್ಮೋ. ಮಂದಾರರೆನ ಸಾಹಿತ್ಯ ಕೃಷಿ ಹಚ್ಚ್ಯಾದ್ ಆರೆನ ನಿವೃತ್ತಿದ್ದ್ ಬೋಕ್ಕನೆ ನಡತಿನಪ್ರ. ಕವಿ, ಕಲಾವಿದೆಯಾದ್ ಆರೆನ ಯೋಗ್ಯತೆಗ್ ಸರಿಯಾಯಿನ ಸನ್ಯಾಸೋಲು ಸಂದ್ರಾಂಡ್. (ವಿವರೋಲೆನ್ ಕಡೆಟ್ರ್ಯಾ ಕೊತುಂಡು.)

ಅನಾರೋಗ್ಯ

1990ದ್, ಕೇಶವ ಬಟ್ಟೆಗ್, ಸ್ವರಭಂಗ, ದೊಂಡ ಬೇನೆ ಸುರುವಾಂಡ್. ಮೂಡಿನಾಲ್ ವಸೋರಾಂಚಿ, ಚೆಳಿಕ್ರ್ ಆರ್ಗ್ ಸ್ವರ ಬೂರೋಂದಿತ್ತಾಂಡ್. ಅಂಚಾದ್ ಅವೇ ಇಷ್ವಂದ್, ಅಯುವೇದ ಮದ್ರಾ ಮಲ್ಲೇರ್. ಗುಣ ತೋಚಿ. ಮಂಬಾಲೋದು ಪರೀಕ್ಷೆ ಮಲ್ಲಾನಗ್, ಆರ್ಗ್

ಮೊಂಡೆದ ಕ್ಷಾಸ್ವರ್ಂದ್ರಾಗ್ ಗೊತ್ತಾಂಡ್ರ್. ಅರೆನ ಚಿಕಿತ್ಸೆಗ್, ಪ್ರೋಳಲಿ ಬಾಲಕ್ರಷ್ಣ ಶೇಟ್ರ್, ವಿಶೇಷವಾದ್ ಬಂಜ ದೆಶೋಂದು ವ್ಯವಸ್ಥೆ ಮಲ್ತೆರ್. ಮಣಿಪಾಲ ಅಸ್ತ್ರತ್ವದ ಡಾ ಭಾಸ್ವರಾನಂದ ಕುಮಾರೆರ್, ಬೋಕ್ತ ಬೇತೆ ಡಾಕ್ತ್ರೋಸ್ಕ್ಲೇನ ಅಭಿಮಾನ, ಟ್ರೈಡ್ರ್ಾಂ ಅರೆಗ್ ಕ್ರಮವಾದ್ ಚಿಕಿತ್ಸೆ, ಸರಿಯಾಯಿನ ವ್ಯವಸ್ಥೆ, ಉಚಿತವಾದ್ ತಿಕ್ಕುಂಡ್ರ್. ದೊಂಡೆದ ಸ್ವರ ಪೆಟ್ಟಿಗೆನ್ ಅಪರೇಷನ್ ಮಲ್ತುಂದ್ರ್ ದೆಪ್ರ್ಯೂಡಾಂಡ್ರ್. ಒಂತೆ ಸಮಯೋದು, ಅಯ್ಯ್ ಬೋಡಾಯಿನ ಉಪಕರಣೋಲನ್ ದೀರ್ದ್, ಒಂತೆ ಮಟ್ಟುಂದ್ರ್ ಪಾತೆರುಲೆಕ್ತ ಮಲ್ತೆರ್.

ಭಾಗವತಿಕೆ, ಅಧ್ಯ, ಭಾಷಣ, ಪಾತೆರೆ ಕಳೆಕ್ಕು ಇತ್ತಿನೆ ಒರಿ ಕಲಾವಿದೆ, ನಾಹಿತಿಗ್ ಸ್ವರನೇ ಇಜ್ಞಾಂಡ ಎಂಚ ಆವು! ಅಂಡಲಾ ಕೇಶವ ಬಟ್ರ್, ಯತೆ ಮಲ್ತುಜೆರ್, ಜಗ್ಗಾಜೆರ್. ಸಭೆ ಸಮಾರಂಬೋಳಿಗ್, ಏತ್, ಕೊಟೋಲೆಗ್ ಬರೋಂದು ಇತ್ತೆರ್. ಬರೆಪ್ರನ ಕೆಲಸಲ ಮುಂದರಿಸಾಯೀರ್. ಮಂದಾರ ರಾಮಾಯಣೋದ ಕನ್ನಡ ಅನುವಾದ, 'ಬೀರದ ಚೋಲ್ಪು' ಕಾವ್ಯ, ಉನ್ನತ್ತು ರಾಘವ ಅನುವಾದ, ತುಳು ಯಕ್ಕಾಗಾನ ಪ್ರಸಂಗೋಲು - ಉಂದು ಮಾತ ಈ ಇನಾಚಿ ವಸೋದು ಬರೆತಿನವು.

ಕಡತ ದಿನಕುಲು

1996ದ ಒಕ್ಕೊಳ್ಳುಬಿರ್ಬುಂಡ್ರ್ ಬೋಕ್ತ ಆರೋಗ್ಯಾದು ಒಂತೆ ಪಿರ ಬೂರ್ಗಿರೆ ಸುರು ಆಯೀರ್. ದಿನೋಲ ಕುಡುಪು ಹೇಂಡೆಂಗ್ ಬತ್ತು ಪ್ರೋಚಿನವು ಆರೆನ ಕಾಯಮುದ ಬಂಜಿ ಕ್ರಮ. ಈ ಸರ್ತಿ ನಾಲ್ಕು ತಿಂಗೊಳ್ಳು ಆರ್ ಇಲ್ಲಾಡ್ ಹೇಂಡೆಗ್ ಜತ್ತುಜೆರ್. ಆರೇ ಪಂಡಿಲೆಕ್ಕೊಳ್ಳು ಅಪ್ಪಾಂಜಿ ದಾವಿಲೆ. ನಿತ್ಯಾಣ ಬತ್ತುಂಡ್ರ್. ವಾಮಂಜೂರುದ ಸುಬ್ರಾಯ ಪಂಡಿತ್ರ್, ಕುಡ್ಲದ ಕರ್ಮರೋಗ ವೆದ್ಯೆ ಡಾ ಜಿ.ಎನ್. ಶೇಟ್ರ್, ಚಿಕಿತ್ಸೆ ಮಲ್ತುಂದ್ರ್ ಒಂತೆ ಉಷಾರಾಯೀರ್. ಈ ನಡುಷ್ಟು, ಆರೆನ 'ಬೀರದ ಚೋಲ್ಪು' ಮುದ್ರಣ ಆವೋಂದಿತ್ತುಂಡ್ರ್, ತುಳು ಅಕಾಡೆಮಿ ಅವನೆ ಪ್ರಕಾಶನದ ಅಷ್ಟಣ್ಡ್ ಇತ್ತುಂಡ್ರ್. 1997 ಮಾರ್ಚ್ ರಷ್ಟನೇ ತಾರೀಕಿದಾನಿ ಡಾ ವಿವೇಕ ರ್ಯೆ, ಅಮೃತ ಸೋಮೇಶ್ವರ, ಪಾಲ್ತುದಿ ರಾಮಕ್ರಷ್ಣ ಆಚಾರ್ಯ, ಬೋಕ್ತ ಈ ಲೇಖಿಕೆ ಆರೆನ ಇಲ್ಲಾಗ್ ಪೋದು, ಬೂಕು ಬುದುಗಡೆ ಸಮಾರಂಬೋದ ವಿವರ ಪಾತೆರೋಗ್. (ಮಾರ್ಚ್ ಪದಿನಾಚೆಕ್ಕು ಸಮಾರಂಬಂದ್ರ್ ದಿನ ನಿಗಂಢಾದಿತ್ತುಂಡ್ರ್) ಅನಿದವೇ ಎಂಕ್ಕೆನ ಕಡೇ ಭೇಟಿ ಆವುಂದ್ರ್ ಎಂಕ್ಕು ಏರ್ಲಾ ಎಣ್ಣಿದಿಜೊ. ತಾನ್ ಒರ ಮಣಿಪಾಲೋಗು ಪ್ರೋದ್ರ್, ದೊಂಡೆದ ಚಿಕಿತ್ಸೆ ಮಲ್ಲಾಪ್ಯಾಂದು, ಒಂತೆ ಉಷಾರಾದ್, ಸಮಾರಂಬೋದಾನಿ ರಷ್ಟು ಪಾತೆರ ಪಾತೆರುನಾತ್ ತಯಾರಾದ್ ಬರ್ಧಂದ್ರ್ ಪಂಡ್ರೋದಿತ್ತೆರ್. ಅಂಚನೇ ಇನನೇ ತಾರೀಕ್ಗಾ ಮಣಿಪಾಲೋಗು ಪ್ರೋದು ಅಸ್ತ್ರೆಗ್ ದಾವಿಲಾಯೀರ್.

ಪದಿರಾಡನೆ ತಾರೀಕ್ ಮದ್ದನಗ್, ಮಣಿಪಾಲೋಪ್ಪು ಸುದ್ದಿ ಬತ್ತುಂಡ್ರ್ - ಮಂದಾರ ಕೇಶವ ಬಟ್ರ್, ಪರಲೋಕೆಂಗು ಸಂದಿಯೀರ್ಂಡ್ರ್. ಆರೆನ ಅಪ್ಪೆಷ್ಟ್ರೇರಾಯಿನ ಎಂಕೆಲೆಗ್ ಮಾತ ಉಂದೋಂಜಿ ಮಲ್ಲು ದುಃಖಿ ದಿನವಾದೇ ಒರಿಪುಂಡು. ಬಯ್ಯುದ್ರ್, ಆರೆನ ಇಲ್ಲಾದ ಕ್ಕೆತ್ತುಳೇ ಅಂತ್ಯ ಸಂಸ್ಕಾರ ನಡತ್ತುಂಡ್ರ್. ಬಂದುಲು, ಮಿತ್ರೆರ್, ಅಭಿಮಾನಿಲು ಮಲ್ಲು ಸಂಖ್ಯೆದ್ ಸೇರ್ಪಿತ್ತೆರ್.

ಕವಿಯಾದ್, ಕಲಾಪಿದೆಯಾದ್ ಮಲ್ಲ ಸಾದನೆ ಮಲ್ಲಿನೆ, ವ್ಯಕ್ತಿಯಾದ್ಲ ಆತೇ ಎತ್ತರ್ಯೋಗು ಏರ್ನಿನ, ವಿಶೇಷ ಯೋಳ್ಯೂತೆದ ಒಂಜಿ ವ್ಯಕ್ತಿತ್ವ, ಮುದಷ್ಟಂದಿ ನೆನವಾದ್ ಚರಿತ್ರೆಗ್ರಾ ಸೀರಾಂಡ್. ಅಸ್ತ್ರೋಗ್ ಪೋವರೆ ದುಂಬು, ತನ್ನ ಉತ್ತರಕ್ತರ್ಯೆನ್ ಎಂಚ ಮಲ್ಲೊಡುಂದು ಆರ್ ಬರದಿತ್ತಿನ ಶಾಕಬಿ, ಆರೆನ ಮೇಚಿದ ಮಿತ್ರ್ ಇತ್ತಾಂಡ್!

ಉತ್ತಿದ್ರೋ, ಕುಡ್ಲೊ ಬೋಕ್ಕು ಬೇತೆ ಬೇತೆ ಕಡೆಚ್ ಶ್ರದ್ಧಾಂಜಲಿ ಸಭೆಹ್ನುಲು ನಡತ್ತಾಂಡ್. ಮೂರ್ಕೋ ತಾರ್ಲೋ ಇರ್ವತ್ತೆಣ್ಣಾತಾನಿ, ತುಳು ಅಕಾಡಮಿದ ವಾರ್ಷಿಕ ಸಮಾರಂಬೋಡು ಆರೆನ ಬೀರೆದ ಬೊಲ್ಲು! ಬುಡುಗಡೆ ಆಂಡ್. ಈ ವಸೋದ ಅನುವಾದ ವಿಭಾಗೋದ ಬಹುಮಾನ, ದುಂಬೇ ಆರೆನ 'ಮಾಯದ ಸೂರ್ಯನಕಿ - ಭರತನ ಮೋಕ್ಷಣೆ ಅದಿತ್ವಾನವು. ಅವುಲಾ ಆನಿಯೇ ಸಂದ್ರಾಂಡ್. ಇಂಚ ತುಳು ಅಕಾಡಮಿ ಮಹಾಕವಿ ಮಂದಾರೆಗ್, ತುಳುವರೆ ಪರವಾದ ಮಲ್ಲು ಗೌರವ ಸಂದಾಂಡ್.

ಒಡನಾಟ - ಸಂಪರ್ಕೋದ ಕ್ಷೇತ್ರೋ

ಮಂದಾರೆನ ಕಾರ್ಯ ಕ್ಷೇತ್ರೋಲು ಮಾಸ್ಕ್ವಾದಿಕೆ, ಯಕ್ಕಾನೆ, ಸಾಹಿತ್ಯ ಬೋಕ್ಕು ಕಾಟುಂಬಿಕೆ, ಬಂದು ವರ್ಗೋ ದೊಸ್ಸಿಲು, ಸಾರ್ವಜನಿಕ ಸಂಸ್ಕೃತಿದ ಕ್ಷೇತ್ರೋದು ಒಡೆಯರ್. ಬಳಗ, ಕುಡ್ಲೆದ ಕನ್ನಡ ಸಂಘ್, ಪ್ರೋಳಲಿ ಶಾಸ್ತ್ರ ಸ್ಕೂಲರೆಕ ಸಮಿತಿ, ವಾಮಂಜೂರು ಯಕ್ಕಾನೆ ಸಂಘ್, ತುಳು ಸಂಪೂರ್ಣನೆಲು, ತುಳು ಅಕಾಡಮಿ, ಉಡುಪಿದ ಗೋವಿಂದ ಹೈ ಸಂಶೋಧನ ಕೇಂದ್ರ, ಈ ಸಂಸ್ಕ್ರಿಲು. ಅಂಚನೇ ತಾನ್ ಯಕ್ಕಾನೆ ಅರ್ತೋ, ಭಾಗವತಿಕೆ ಪಂಡ್ರಾದ್ ಕೊರೋಂದಿತ್ತಿನ ಕೆಲವು ಸಂಘೋದೆ ಆರೆಗ್ ಸಂಬಂಧ. ಕುಡುಪ್ತ, ಕೊಂಚಾಡಿ, ಕೊಳ್ಳಾರು, ವಾಮಂಜೂರು, ಕುಡ್ಲೆ ಉಂದು ಆರೆನ ಕಾರ್ಯಮುದ ಸಂಚಾರ ಕ್ಷೇತ್ರ, ಮುಲ್ಲಿದ್ರೋ ಕುಡಲಿ ಮುಟ್ಟಿ, ಮುಡಾಯಿಗ್ ಮುಾಡಬಿದ್ ಪರಿಸರ, ಹುಡ್ಲೆ, ಬಂಟ್ವಾಳ ತಾಲೂಕುಲು ಆರೆನ ಮುಖ್ಯ ಕಾರ್ಯ ಕ್ಷೇತ್ರೋ. ಅಂಚನೇ ಸಾಂದರ್ಭಿಕವಾದ್ ಜಿಲ್ಲೆದ ಉಳಿಯಿ, ಪಿದಾಯಿ ಬೇತೆ ಬೇತೆ ಉರುಲೆಗ್ ಸಂಚಾರೋ.

ದಿನಚರಿ - ತಿರುಗಾಟೋ

ಮಾಸ್ಕ್ವಾಪಿನೆಟ್ಟಿ ಇಲ್ಲದ ಕೆಲಸೋಗು, ಹೆಚ್ಚು ಗಮನ ಕೊರೆಂದಿತ್ತಿನ ಕೇಶವ ಬಣ್ಣ್, ಅಯ್ಯ ನಡುಬುಲ ಯಕ್ಕಾನೆ, ಸಂಗೀತ, ಸಾಹಿತ್ಯೋಲೆನ್ ಸ್ಪೂಂತ ಅಬ್ಬಾಸ ಮಲ್ಲೋಂದಿತ್ತೋ. ವಿಶೋ ಆಟ, ತಾಳಮದ್ದಲೆಗ್ ಪ್ರೋವೋಂದು ಬರೋಂದಿತ್ತೋ. ಕೊಂಚಾಡಿದ ಸಂಪರ್ಕ, ವಿಶೇಷವಾದ್ ಅಹ್ವಾತ ಬಟ್ಟಿನ ಒಡನಾಟಲಾ ಹೆಚ್ಚು ಇತ್ತಾಂಡ್. ಅದಗನೇ ಆರೆಗ್ ಓದುನ ಮಲ್ಲೋ ವಿಶೇಷ. ತೂಯಿನ್ನೊ, ಒದಿನ್ನೊ ಅಂಚನೇ ಬುಡಂದೆ, ಆಯಿಡ್ಲ್ ಪಜ್ಜೋಂದು ಆರ್ ವಿಧತ್ತಾದ್ ಗಟ್ಟಿ ಆವೋಂದು ಪ್ರೋಯೀರ್. ವಿದ್ವಾನ್ ಪಾಸಾದ್, ಮಾಸ್ಕ್ವಾಪ್ಪಾನೇ ಆರ್ ನಿಜವಾಯಿ ಅರೋದು ವಿದ್ವಾಂಸೆ ಅದಿತ್ತೋ.

ಕೊಳ್ಳಾರುದು ಮಾಸ್ಕ್ವಾದ್ ಸೇರಿ ಬೋಕ್ಕು ಪ್ಲ್ಯಾನ ಮಂದಾರೋಡ್, ಬೋಂಡೆಲ್ - ಕಾಪ್ಪಾರು - ದೆಪ್ಪುಣಿ ಸಾದಿದ್ರೋ ಕೊಳ್ಳಾರುಗ್ ನಡೋತ್ತೂಂದು ಪ್ರೋಯ್, ಬಯ್ಯಿದ್ರೋ ಬಸ್ಕ್ವಾದ್ ಕುಡ್ಲೆಗಾದ್.

ಕುಡುಪುಗು ಬರೊಂದಿತ್ತೇರ್. ಮದ್ದನದ ಉಣಿಸ್ವೆ ಆತ್ಮೀಯೆರಾಯಿನ ಕೂಳೂರು ಶಿವರಾಯೆರ್ ಇಲ್ಲದ್ದು. (ದಿ ಶಿವರಾಯೆರ್ ಒಡೆಯೆರ್ ಬಳಗೊಡು: ಆರೆನ ಮದ್ದನಾರೆ, ಒಡನಾಡಿ). ಕುಡ್ಡಗ್ಗೂ ಒತ್ತೋದ್ದು, ಮಾರ್ಕೆಟ್‌ ರಸ್ತೆದಿತ್ತಿನ ದೊಮಟ್ಟ ಪಂಡಿತರೆನ ದೈಷಧಾಲಯೋಡು, ದೋಸ್ತಿನಕ್ಕೆಡ ಪಾತೆರ್ಲ್, ಭಾವರ್‌ ಕುಡುಪುಗು ಪೋಟಿನ ಆರೆನ ಕ್ರಮ್‌. ಕುಡ್ಡದ್ದು ಬನ್ನಗ್, ಪೋನಗ್, ಸಾಮಾನ್ ಕೊಂಡೊಟಿನ, ಅಯ್ ನಡುಟ್ಟು ಬೇತೆ ಬೇತೆ ಸಂಪರ್ಕೋಳು, ನಡುಟ್ಟಿ ತಾಳಮದ್ದಲೆಲ್ಲು, ಸಾಹಿತ್ಯ ಕಾರ್ಯಕ್ರಮೋಳು, ಇಲ್ಲದ ಕೆಲಸೋಲು - ಇಂಚ ಯೆಪಲ ಪ್ರರ್ಮಾತ್ಮ ದಾಂತಿನಾತ್ರ್ ಜವಾಬ್ದಾರಿಲು. ಪರೋ ಸಾರಿ ಸಾಲೆದ್ದೆ ಯಕ್ಕಾಗಮೋಗು ಪೋದು, ಅಲ್ಲದ್ದೆ ಸಾಲ್ಗ್ ಬತ್ತಿನವುಂದು. ಅಂಡಲ, ಅರ್ ನಿದ್ದ ಕಚ್ಚೆರ್ಜ್‌ರ್ಜ್‌ಂದ್ರ್ ಏರ್ಗ್‌ ತೆರಿಯಂದ್ರ್. ಬೇತೆ ಯೆತ್ತೋ ಕೆಲಸ ಇತ್ತ್‌ಂಡಲಾ, ಸಾಲೆದ ಕೆಲಸೋನು ಅರ್ ತಪ್ಪಾವೋನ್ನಾವಡ್‌, ದುಂಬು ನೂಕುನಾವಡ್‌ ಇತ್ತ್‌ಜಿ. ಉದ್ದೋಗೋನು ಸರಿಯಾದ್, ನಿಷ್ಪ್ರದ್ ಮಲ್ಲಾದ್ ಬಾಕಿ ಸಮಯೋಡು ಮಾತ್ರ, ಬೇತೆ ಬೇತೆ ತಿರುಗಾಟೋಲೆನ್ ಮಲ್ಲೋಂದಿತ್ತೇರ್.

ಕೆಲಸೋದ್ದು ನಿಷ್ಪ್ತಿ ಅಯ್ ಬೋಕ್ಕ್, ಅರ್ ಸಾರ್ವಜನಿಕ ರಂಗೋಡು ಹೆಚ್ಚ್ ಕೆಲಸ ಮಲ್ಲೀರ್. 1975-1995 ಈ ವರ್ಷ ವರ್ಸೋಳು, ಅರ್ ಜಿಂಜ ಬಗೆತೆ ಸಾಮಾಜಿಕ ಚಟುವಟಿಕೆತ್ತೇರ್. ಬರಷ್ಟನ ಕೆಲಸಲ್ಲಾ ಮಲ್ಲೀರ್. ಕುಡ್ಡಗ್ಗೂ ಒತ್ತೋಂದು ಇತ್ತೇರ್. ಕೆಲಸೋಗು ಸೇರ್ಪೇರೆ ದುಂಬು, ಕೆಲಸೋದ ಕಾಲೋಡು, ನಿಷ್ಪ್ತಿ ಅಯ್ ಬೋಕ್ಕ್, ಇಂಚ ಮೂಡಿ ಸಂದರ್ಭೋಳುಲಾ ಆರೆನ ಜಿವನೋಡು, ದಿನಚರಿಟ್‌ ಒಂಜಿ ಶಿಸ್‌, ನಿರ್ಣಯ ಇತ್ತ್‌ಂಡ್. ನಿಷ್ಪ್ತಿ ಜೀವನೋಡು, ಅರ್ ಉರುಡಿತ್ತಾನಾನಿ, ಒಂಜಿ ಅಥವಾ ರಡ್‌ ಸರ್ಪಿ ಕುಡುಪುಗು ಒತ್ತೋದ್, ವೆಂಕವ್ಪೇರನ ಅಂಗಡಿಗ್ಗ್ ಬೇಟಿ ಕೊರಂದೆ ಇಜ್ಜಿ. ಅವು ಅರೆಗ್ಗ್ ಟಪಾಲ್‌ಗ್ಗ್, ಸಂಪರ್ಕೋಗು, ಪಾತೆರ ಕರ್ತೆರ್ಕ್ ಒಂಜಿ ಕಾಯ್‌ಂ ಜಾಗೆ. ಕಡೆತ್ತ ನಾಲ್ಕ್‌ನ್ ತಿಂಗಳೊಳ್ಳ ಮಾತ್ರ, ಈ ದಿನಚರಿಟ್‌ ಯತ್ವಾಸ್ತಾದಿತ್ತ್‌ಂಡ್. 1996 ನವಂಬರ್‌ದ್ದು ಬೋಕ್ಕ್, ಆರೆನ ತಿರುಗಾಟೋಲು, ಕುಡುಪು ಪೇಂಟೆಗ್ಗ್ ಬರ್ವಿನಲ್ಲಾ ಉಂತಾದಿತ್ತ್‌ಂಡ್.

ಕೇಳವ ಬಟ್ಟೆನ ದಿನಚರಿಟ್‌ ಪ್ರತಿಯೋಂಜಿ ಕೆಲಸೋಗುಲಾ ಸಮಯ ಇತ್ತ್‌ಂಡ್. ಅನವಶ್ಯ ಅರ್ ಗಿಡಬಿಡಿ ಮಲ್ಲೀಯ್‌, ಒಂಜಿ ಜೊಯಲ್ಲಾ ಸಮಯ ಹಾಳ್ ಮಲ್ಲೀಯ್‌. ಅಗತ್ಯ ಇತ್ತಿನಿಸ್ತೋ ತಪ್ಪಂದೆ ಪೋವೆರ್. ದೂರ್-ಇತ್ತ್‌ಂಡಲಾ, ಆತ್ಮೀಯರೆನ, ಬ್ರಂದುಲೆನ್ ಇಲ್ಲದ್ಗೆ ಮದಪ್ಪಂದೆ, ಪ್ರಯಸೋತ್ತು ಮಲ್ಲೋಂದು ಪೋವೆರ್. ಸಬೆಕ್ಕೆಗ್ಗೂ ಒತ್ತೇರ್ಡೆ ಹೆಚ್ಚುದ್, ದೂರ ಒಂಜಿ ಮೂಲೆಡ್ ಕುಲ್ಲೋಂದು, ಕೆಳ್ಳೋಂದು, ತೂಪ್ಪಾಂದು ತನ್ನ ಪೋರ್ಯಾಗು ಮಲ್ಲು ಲಕ್ಷ್‌ದ್ ಪೋವ್ಪಂದಿತ್ತೇರ್. ಮಲ್ಲು ಕೆವಿ ಪ್ರಣ್ವೆ ಪ್ರದರ್ದ್ ತಿಕ್ಕಿ ಬೋಕ್ಕುಲಾ ಅರೆಗ್ಗ್ ಮಲ್ಲಾದಿಗೆ ಮೂಡುದಿತ್ತ್‌ಜಿ. ಅರ್ ದುಂಬುದಂಬನೆ, ಅವ್ಯೇ ನಯಿವಿನಯದ ಮೂರ್ಯಾದಿತ್ತೇರ್.

ಒಂದು, ಬರೆಪಾಟಿಗ್ಗೆ, ತಿರುಗಾಟೋ, ಭೆಟ್ಟೆ, ಇಲ್ಲದ ಕೆಲಸ, ಪೇಂಟೆದ ಕೆಲಸ ಮೂತ್ಕೋಲ್ಲಾ ಒಂಜಿ ವ್ಯವಸ್ಥೆ ಇತ್ತ್‌ಂಡ್. ಬಫೆಂದ್ರ್ ಪಂಡಿ ಸಮಯೋಗು ನಿಮಿಷ ತಪ್ಪಂದೆ ಬರ್ವೆರ್, ಆರೆನ ನಂಬ್‌ದ್ ಕಾಪ್ಪಾಲಿ, ನಂಬ್‌ದ್ ಕೆಲಸ ಮುಂದೆಸ್ವಾಪ್ಪಾಲಿ. ಅತ್ಯ ಶಿಸ್‌ದ ನರಮನಿ ಅರ್ ಯಕ್ಕಾಗಮೋದ ಕ್ಕೂ ಸ್ವಾದ್, ಶಿಷ್ಯರೆಡ್ ದುಂಬು ಅರ್ ತಯಾರ್.

ಆಷ್ಟೇರ್ - ಇಷ್ಟೇರ್ - ದೋಸ್ತಿಲು

ಸಾಲೆದ ಸಹೋದ್ರೋಗಿಲು, ಬಂದುಲು ಅತ್ಯಂದೆ, ಆನೆ ಇಷ್ಟೇಮಿತ್ತ ಬಳಗೊಲಾ ಮಲ್ಲನೆ. ಮಾತೆರೆನ್ ಪನೊಂದು ಹೋಂಡ ಅಪೋಂಜಿ ಮಲ್ಲ ಪಟ್ಟಿಯೆ ಆವು. ಮುಖ್ಯವಾಯಿನ ಕೆಲವರೆನ್ ಮಾತ್ರ ಮೂಲು ಪನ್ಹಾವೆ. ದಂಬುದ ಮಾಹಿತಿ ತಿಕ್ಕಂದಿನೆಡ್ಡ ಪಶೋ ಪ್ರದಾರುಲು ಬುದ್ದು ಪೋದಿವ್ಯು.

ಒಡೆಯರ್ ಬಳಗ

ಕೇಶವ ಬಟ್ಟನ ವೈಯಕ್ತಿಕೊಡುಲಾ, ಕಲಾಜೀವನೊಂದುಲೂ ಬಂಜಿ ಮುಖ್ಯವಾಯಿನ ಕೊಟ್ಟ ಎಫ್.ಎಚ್. ಒಡೆಯರ್ ಬಳಗ. ಸ್ವಾತಂತ್ರ್ಯ ಹೋರಾಟಗಾರ, ಹೈದ್ರಾ, ವಾಗ್ನಿ, ಅಧ್ಯಾದಾರಿ ಡಾ ಫರಂಗಿಫೇಟೆ ಹನನಭ್ರಂ ಒಡೆಯರ್ (1903-1969) ಸ್ಥಾಪನೆ ಮಲ್ಲಿನ ಈ ಕೊಟ್ಟ ಸಾದಾರ್ಥ 1940ರ್ ಸುರುವಾಂಡ್. ಈ ತಾಳಮದ್ದಲೆ ಕೊಟ್ಟೋಗು ಕೇಶವ ಬಟ್ಟ ಬಾಗವತರ್. ದಿ ಕೊಳ್ಳಾರು ಶಿವರಾಯರ್ ಮದ್ದಗಾರ್. ಒಡೆಯರ್, ದಿ ಕೊಂಡಾಣ ವಾಮನ ಹರಿದಾಸ, ದಿ ಗುರುವಷ್ಟ ಮಾಸ್ತರ್ (ಎ.ಜಿ. ಬಂಗೇರೆ), ದಿ ಬೋಂಡಾಲ ಜನಾರ್ಥನ ಶೆಟ್ಟ್, ದಿ ಕಲ್ಲೆಗುಂಡಿ ತಿರುಮಲೇಶ್ವರ ಬಟ್ಟ, ಅಕ್ಕೆಳ ಎ.ಕಿ. ಮಹಾಬಲ ಶೆಟ್ಟ್ ಮೊಕ್ಕು ಅಧ್ಯಾದಾರಿಲು. ಒರೊರೋ ದಿ ಪೋಳಿ ಶಾಸ್ತ್ರಿಲು, ದಿ ವೆಂಕಪ್ಪ ಶೆಟ್ಟ್, ದಿ ತಡ್ಡೆ ಕೃಷ್ಣ ಮಲ್ಲಿ ಮೊಕ್ಕುಲಾ ಬರೊಂದಿತ್ತೇರ್. ಅತ್ಯಂದೆ ಆ ಆ ರೊರುದ ಕಲಾವಿದರ್ ಸೇರೊಂದಿತ್ತೇರ್. 1940-1950 ಅವಧಿದ್ದೊ ಈ ಬಳಗೊದ ಮನ್ಸ್ತ ಕಾರ್ಯಕ್ರಮೊಲು ಕುಡಲದ ಸುತ್ತೊಂದು ಅಪೋಂದಿತ್ತೊಂಡ್. ಒಡೆಯರ್ ಹಾಸನೊಗು ಪೋಯಿ ಬೋಕ್ಕು, ಅಪುಲು ಅನಾರೋಗ್ಯಾದು ಬೂರಿ ಬೋಕ್ಕು (1956-1969) ಆರ್, ಕಾರ್ಯಕ್ರಮೊಲೆಗ್ ಬರಿನ್ ಕಡೆಮೆ ಅಂಡಲು, ಕೊಟ್ಟೊದ ಪ್ರದರ್ ಒಡೆಯರ್ ಬಳಗ ಅಂದೇ ಇತ್ತೊಂಡ್. ಈ ಕೊಟ್ಟದ ಕಾರ್ಯಕ್ರಮೊಲೆಗ್ ಎಡ್ಡೆ ಪ್ರದರ್ ಇತ್ತೊಂಡ್. ಮೊಕ್ಕೆಗ್ ಆ ಕಾಲೊದು ಕೊರೊಡಾಯಿನವು ಪ್ರಯಾಣದ ಕಚ್ಚಿಗ್ ಮಾತ್ರ. ಕಲಾವಿದರೆಗ್ ಸಂಭಾವನೆ ಇಜ್ಜ್ಲಿ. ಸಹಕಾರ ಪದ್ದತಿದ್ದ ನಡತೊಂದಿತ್ತೊಂಡ್. ಈ ಬಳಗೊದ ಸದಸ್ಯರೆಡ್ ವಿಶೇಷವಾಯಿನ ಆತ್ಮೀಯತೆ ಇತ್ತೊಂಡ್. ಒಡೆಯರ್ನ ಮಿತ್ರ್ ಕೇಶವ ಬಟ್ಟೆಗ್ ಬಾರಿ ಗೌರವ. ಒಡೆಯರ್ನ ಮರಣ ಮುಟ್ಟಿಲಾ ಈ ಆತ್ಮೀಯತೆ ಅಂಚನೆ ಇತ್ತೊಂಡ್. ಅಷೋಕ್ಯಾಂತಿನ ಒಡೆಯರೆನ್, ಮೇರ್ ಆಪಗಾಂಗ ಪೋದು ತೊದು ಮಾತೆರೊಂದಿತ್ತೇರ್. ಕೇಶವ ಬಟ್ಟೆ ಕೆಮ್ಮೊಂದಿತ್ತಿನ ವಾಚ್, ಒಡೆಯರ್ ಆರೆಗ್ ಕೊರ್ತಿನವು. ಆ ಕಾರಣೊಗಾದೇ ಆರ್ ಅವೆನ್ ಕಡೆಮುಟ್ಟಿಲಾ, ಕುಡ ಕುಡ ರಿಪೇರಿ ವುಲ್ವಾದ್ಲಾ, ಕಟ್ಟೊಂದಿತ್ತೇರ್. ಕೇಶವ ಬಟ್ಟೆಲ್ಲಾ ಕೊಂಡಾಣ ವಾಮನ ಮಾಸ್ತಾಲ್ಲಾ ಒಡೆಯರ್ನ ಕಾಸು ಪೆಲಯೆ ಪನ್ನಿನಾತ್ ಗಾರಪೊದು ತೊಪೊಂದಿತ್ತಿನತ್ತೊಂದೆ ಅಪಗಾಂಗ ಪಣವುದ ಸಹಾಯ ಮಲ್ಲೊಂದಿತ್ತಿನವು ಒಡೆಯರ್ಗಾಲ್ಲಾ ಅಕ್ಕೆಗ್ ಮಾತ್ರ ಗೌತ್ತಿತ್ತಿನವು. ಅರನೆ ಸ್ಪೂಂತ ಬಂಧುಲೇ ತಿರಸ್ತಾರೊಡು ತೊಪೊಂದಿತ್ತಿ ಕಾಲೊಡುಲ್ಲಾ ಮೊಕ್ಕುಲ್ಲೇರ್ ಮಲ್ಲಿನ ಸಹಾಯೋನು ಒಡೆಯರ್ ಪಂಡೆದ್ ಬೇತೆಕ್ಕಾಲೆಗ್ ತೆರಿಂಡ್.

ಕೂಳೂರು ಶಿವರಾಯೀರ್

ದಿ ಕೂಳೂರು ಶಿವರಾಯೀರ್ ಕೇಶವ ಬಟ್ಟೆನ ಒರಿ ಅತ್ಯಂತ ಆಪ್ತೆ. ಶಿವರಾಯೀರ್ ಮಲ್ಲಿಯಕ್ಕಾನ ಕಲಾಭಿಮೂನಿ, ಸ್ವತಃ ಕಲಾವಿದ. ಒಡೆಯೀರ್ ಬಳಗೋಡು ಕೇಶವ ಬಟ್ಟೆನ ಬಾಗವತಿಕ್ಗೂ ಶಿವರಾಯೀರ್ ಮದ್ದಾಗಾರ್. ಅಂಚ ಸುರುಹಾಯಿನ ಅಕ್ಕೆನ ದೋಸ್ತಿ ರಾಯೀರ್ ತೀರ್ ಪೂರೀಯಿನಿಂದ, ಒಂಜೇ ಲೆಕ್ಕ ಆತ್ಮೀಯವಾದಿತ್ತಾಂದ್. ಬಟ್ಟೆ ಕೂಳೂರುಡು ಹೂಸ್ಯಾದ್ ಕೇಲನ ಮಲ್ಲೊಂದುಪ್ರಾನ್ಯ ಮದ್ದಾನದ ಬಣಸ್ಪ್ರಾಗ್ ತನ್ನ ಇಲ್ಲಾಗ್ ಬರೊಡುಂದ್ ಶಿವರಾಯೀರನ ಒತ್ತಾಯ ಅಂದ್. ಕೇಶವ ಬಟ್ಟೆ, ದಾಕ್ಷಿಷ್ಯೋಡು, ತಪ್ಪುವ್ಯಾಣಿರ ಪ್ರಯತ್ನ ಮಲ್ಲೀರಾಡಲು ಆಯಜಿ. ಸುರುಪ್ರಾ ಕೂಳೂರುಡುಲಾ, ಬೋಕ್ಕ ಶಿವರಾಯೀರ್ ಕೋಟ್ಯಾರೋಗು ಬತ್ತಿ ಬೋಕ್ಕ ಆ ಇಲ್ಲಾಡಾಲಾ, ಕೇಶವ ಬಟ್ಟೆಗ್ಗೂ ಬಣಸ್ಪ್ರಾದ ಏವಾಂದ್. ಆರೆನ ಸರ್ವಿಸ್ ಮುಗಿಸೆಷ್ಟುಲಾ ನಡತ್ತಾಂದ್. ಅರೆಗ್ಗೂ ಬಣಸ್ ವಾಡುನ ಒಂಜಿ ತೊಂದರೆ ಪಂಡ್ಯಾದ್ ರಾಯೀರನ ಇಲ್ಲಾದಕ್ಕು ಏಪ್ಯಾಲಾ ಎಣ್ಣೆಚೆರ್. ಆತ್ ದೂರ ಪ್ರೇಯೀರ ತೊಂದರೆ ಪಂಡ್ಯಾದ್ ಬಟ್ಟೆಲು ನನೆತ್ತಾಚೆರ್. ಶಿವರಾಯೀರ್ಲಾ, ಕೇಶವ ಬಟ್ಟೆಲು ಸ್ವೀಂತ ಕಪ್ಪೆಸುಕೊಟ್ಟು ಬರ್ಮೋಗೊರಿ ಸಹಾಯ ಅಪೊಂದಿತ್ತೀರ್. ಶ್ರೀಮತಿ ಸುನಂದಮ್ಮೆ ಶಿವರಾವ್, ಅಕ್ಕಯ್ಯಮ್ಮೆ (ಶಿವರಾಯೀರನ ಪಲಿ) ಬೋಕ್ಕ ಶಿವರಾಯೀರನ ಜೋಕ್ಕು - ಹೋಕ್ಕೆಗ್ಗೂ ಮಾತ ಕೇಶವ ಬಟ್ಟೆ ಮಿತ್ತಾ ವಿಶೇಷ ಗೌರವ. ಶಿವರಾಯೀರ್ ಇಲ್ಲಾ ಪಂಡ ಕಲಾವಿದರೆಗೊಂಜಿ ಆಶ್ರಯ. ಅವಳು, ಅಕ್ಕ ಒಟ್ಟುಗು, ರಾಮದಾಸ ಸಾಮುಗೆರ್, ವೆಂಕಟ್ರಾಯ ಇತಾಳೀರ್, ಕನಾಟಕ ವೇಳಿದ ಯಜಮಾನ್ಯರಾಯಿನ ವಿರಲ ಶಂಕ್ರ್, ಈ ಲೇಖಿಕೆ ಇಂಚಿ ಕಲಾವಿದರೆ ಕಳಂಕೊ ಪಿತೋ ಸಾರಿ ಸೇರ್, ಕುಸಾಲ್ ಪಟ್ಟುಂಗ, ಒನಸ್ಸ್ ತಿನಸ್ಸ್ ನಡತೊಂದಿತ್ತಾಂದ್. ಶಿವರಾಯೀರನ ಸೈಹೆಕೀಲತೆ ಬಾರಿ ವಿಶೇಷವಾಯಿನವು.

ಕೆ.ವಿ. ಹರಿದಾಸ್

ಅರ್ಥದಾರಿ, ಪ್ರವಚನಕಾರೆ, ವಿದ್ವಾನ್ ದಿ ಕೊಂಡಾಣ ವಾಮನೀರ್ ಬಟ್ಟೆ ಬೋಕ್ಕೊರಿ ಮಲ್ಲಿ ದೋಸ್ತಿ. ಒಡೆಯೀರ್ ಬಳಗೋಡ ಸದಸ್ಯೇರಾಯಿನದ್ದೋಲಾ, ಇವೇರ್ಲಾ ಕನ್ನಡ ಮಾಸ್ಯಾಯಿನದ್ದೋಲಾ, ಮೋಕ್ಕೆನ ಒಡನಾಟ ಬುಳಿಂದ್. ಕೂಳೂರುಡ್ ಸಾಲೆ ಬುಡ್ ಬನ್ನಗು, ಕೇಶವ ಬಟ್ಟೆ, ವಾಮನ ಮಾಸ್ತ್ರ ಕೇಲನ ಮಲ್ಲೊಂದಿತ್ತಿ ಲೇಡಿಹಿಲ್ ಶಾಲೆದಲ್ಲಿ ಜತ್ತೀದ್, ಬೋಕ್ಕ ಇವೇರ್ಲಾ ಹೇಂಟೆ ತಿರ್ದೀದ್ ಅಗಪ್ಪನವು ಮಾಮೂಲು. ಇವೇರ್ಲಾ ಖಾದಿದಾರಿಲು, ಸಾದಾರ್ಧ ಒಂಜೇ ಅಳಂಗೋದಾಕ್ಕು. ಅಂಚಾದ್ ಪತೋ ಜನ ವೋಕ್ಕು ಹೆಗ್ಗೆ ಪೆಲಯೆಂದ್ಲಾ ಎಣ್ಣು ದಿತ್ತೀರ್ಗೆ. ತಾಳಮದ್ದಲೆ, ಪ್ರತಾಣ ವಾಚನೋಗ್ಗು ಒಟ್ಟುಗು ಶಿರುಗಾಚೋ, ಕುಡ್ಡಡ್ ಬಯ್ದದ ಭೇಟಿ, ಅಶ್ತೀಂದೆ ಇಲ್ಲಾಗ್ ಪ್ರೋದ್ ಬತ್ತಾದ್ ಒಡನಾಟೋಲಾ ಇತ್ತಾಂದ್. "ವಂಕ್ಕೆ ಇಲ್ಲಾಗ್ ಕೇಶವ ಬಟ್ಟೆ ಬರ್ಬಿನ್ಯಾಂದ್ರೋಂಡ ಎಂಕ್ಕೆಗ್ಗೂ ಬಾರಿ ಸಂಭವು. ಆರೆನ ವ್ಯಕ್ತಿತ್ವೋಡು, ಪಾರೇರ್ ಕತೆಡ್ ಎಂಕ್ಕು ಪತೋ ವಿಷಯ ಕಲ್ಲು" ಅಂದ್ ಪನ್ನೋ, ಕೊಂಡಾಣ ವಾಮನೆ ಮಗ್ಗೋ, ಪ್ರಾಧ್ಯಾಪಕಿ ಚಂದ್ರಕಲಾ ನಂದಾವರ.

ಹಂಪನಕಟ್ಟೆದ ದೂರಮಷ್ಟ ಪಂಡಿತರೆನ ಮುದ್ರಾದ ಅಂಗಡಿದ್ದು ಒಟ್ಟಾಗಿನ ದೋಸ್ತಿಲ್ಲ ಕೊಳಿದು ಕೇಶವ ಬಟ್ಟ, ವಾಮನ ಮಾಸ್ತ್ರ ಅತ್ಯಂದ, ಮಹಾಲಿಂಗ ಮಾಸ್ತ್ರ (ಇನ್ನೊಪೆಕ್ಕು)ಲಾ ಇತ್ತರ್ವ. ಒಡೆಯರ್ ಬಳಗೊದ ಬೊಕ್ಕೊಳಿ ಸದಸ್ಯ ದಿ. ಏ.ಜಿ. ಬಂಗೇರ್ಲಾ ಭರೋರೂ ಸೇರೊಂದಿತ್ತರ್.

ಅ. ಬಾಲಕೃಷ್ಣ ಶೆಟ್ಟಿ ಹೊಳೆಲ್

ಪುರಲ್ದಾದ ಬಾಲಕೃಷ್ಣ ಶೆಟ್ಟ್ರ, ಕೇಶವ ಬಟ್ಟನ ಶಿಪ್ಪು, ಮಿತ್ರ, ಅತ್ಯೇಯೀ, ಪ್ರೋತ್ಸಾಹಕೆ ಮಾತ್ರ ಅತ್ಯ್ಯ, ಅರನ್ ಇಲ್ಲದ ಬರಿ ಸದಸ್ಯನೆ ಆದಿತ್ಯಾನಾರ್. ಆಕ್ಕೆನ ಸಂಬಂಧ ಪಂಡ, ಇವೆರೆ ಜೀವನೊಡ್ಡು ಒಂಜಿ ವಿಶೇಷ ಯೋಗಾಯೋಗಂದ ಪನೋಲಿ. 1952ದ್ದು ಗುರುಪುರೋಡು ವಿದ್ಯಾರ್ಥಿಯಾದ್ದು ಬಟ್ಟನ ಸಂಪರ್ಕ ಪಡೆಯಿನ ಶೆಟ್ಟಿ ಮಿತ್ರ, ಆದಗನೇ ಅರನ ವ್ಯಕ್ತಿತ್ವದ ಪ್ರಭಾವೂ ಬೂರುಂಡ್ ಹಳಗನ್ನಡ ಕಾವ್ಯ ಪರಿಚಯ ಅಂಡ್. ಶೆಟ್ಟ್ರ, ಉಚಿರೆದ್ ಹೈಸ್ಕೂಲು ಸೇರ್ಲಾದ್, ಇಲ್ಲದ ಪರಿಸ್ಥಿತಿ, ತಾಪತ್ಯೋಡ್ಡಾತ್, ಶಾಲೆ ಬುದ್ಧನೆಟ್ಟ್ರ ಇತ್ತರ್ವ. ಆದಗ ಆರೆಗ್ ದ್ವೇರ ಕೊರ್ಲು, ಆರ್ಥಿಕ ಸಹಾಯ ಮಲ್ಲಾದ್ ಹೈಸ್ಕೂಲು ವಿದ್ಯೆ ಮುಗಿಪರೆ ಕಾರಣಲಾ ಕೇಶವ ಬಟ್ಟ. ಶಾಲೆದ ರಚಿಟ್ಟ್ರ ಶೆಟ್ಟನ ಕ್ಯಾಂಪ್, ಪುರಾಲ್ಡ್ಲಾ, ಮಂದಾರೋಡ್ ಜಾಸ್ತಿ. ಮಂದಾರದ ಇಲ್ಲದಕ್ಕೆನ ವಿಶಾಲ ಮನೋಭಾವೋಡ್ಡು ಮೇರ್ ಮಂದಾರ ಕುಟುಮದ ಬರಿ ಸದಸ್ಯ ಲೆಕ್ಕನೇ ಆಯೀರ್. ಹೈಸ್ಕೂಲ್ ಆದ್ ಕಾಲೇಜ್ ಸೇರುನೆಡ್ದು ದುಂಬು ಕೆಲವು ತಿಂಗೊಳು ಕುಡ್ಡುದ್ ಉಂತರೆ ಪ್ರಾಣಾದ್ ಬೋಡಾಂಡ್. ಆಪಗಲ ಕೇಶವ ಬಟ್ಟ್ರ ಕೊಂಡಾಗಿ ವಾಮನರೆಡ ಪಾತೆರ್ಲ್ ಆರೆ ಇಲ್ಲದ್ ವ್ಯವಸ್ಥೆ ಮಲ್ಲೆರ್ವ. ಇಂಚ ಬಾಲಕೃಷ್ಣ ಶೆಟ್ಟನ ವಿದ್ಯಾಭ್ಯಾಸೋ ಮಾತ್ರ, ಅತ್ಯಾದುಂಬುದ ವಿಳ್ಳಿಗಾಲ್ ಕೇಶವ ಬಟ್ಟೇ ಕಾರಣ ಪಂಡ್ದಾದ್ ಆರ್ ಪನ್ನೆರ್.

ಈ ಮನೋನು ಶೆಟ್ಟ್ರ, ಮಲ್ಲ ರೀತಿದ್ದು ಸಂದಾಯೀರ್. 'ಮಂದಾರ ರಾಮಾಯಣ'ದ ಒಂಬಿ ಭಾಗೊನು ಮನೋಪಾಲ ಸಾಹಿತ್ಯ ಸಂಘೋಡ್ಡು ಪ್ರಕಾಶನ ಮಲ್ಲೆರ್ (1977) ಬೊಕ್ಕು ಇಡೀ ಮಂದಾರ ರಾಮಾಯಣೋನು, ಬೆಳಗಾಂವ್ ದ ದಿ. ಎಂ.ಬಿ. ಸಾಮಗರೆನ ಉಮೇದ್, ಬೆರಿಸಾಯೋದು ಪಜ್, ದೀಪ ಪ್ರಕಾಶನೆಟ್ಟ್ರ ಬೊಳ್ಳುಗು ಕನಯೀರ್. ಉಂದು ನಿಜವಾದ್ ಗುರು ಮನಾ ತೀಸಾಯಿನ ಮಲ್ಲು ಕೆಲಸೂ. ಅಯ್ದ್ ಬೊಕ್ಕು ಅರನ್ 'ಜಾಗಂಟೆ' ಕೆವಿತೆಲೆ ಗೊಂಬಿಲ್ ಶ್ರೀನಿವಾಸ ಪ್ರಕಾಶನ ಕುಡುವು (ಪೊಳಲಿ ಶೀನಪ್ಪ ಹಗ್ಗಡೆನ ಪ್ರದಾರ್ದಾ) ಪ್ರಕಟ ಆವರೆಲಾ ಸಾಯ ಮಲ್ಲೆರ್ವ. ಅರನ ಬೊಕ್ಕೊಳಿ ಮಹಾಕಾವ್ಯ 'ಬೀರದ ಬೊಲ್ಲು' ತುಳು ಅಕಾಡಮಿಡ್ ಪ್ರಕಟ ಆವರೆಲಾ ಒತ್ತು ಕೊರ್ಯೆರ್. ಅತ್ಯಂದ, ಅರನ ರದ್ದು ಪ್ರಸಂಗೊಳು 'ಮಾಯದ ಸೂರ್ಯನಕಿ', 'ಭರತನ ಮೋಕ್ಷಲೆನ್ ಶೆಟ್ಟ್ರ ಪ್ರಕಾಶನ ಮಲ್ಲೆರ್ವ. ಇಂಚ ಕೇಶವ ಬಟ್ಟನ ಬರವುಲೆನ ಪ್ರಕಾಶನೋಗು ಮುಖ್ಯ ಕಾರಣ ಕರ್ತೆ ಬಾಲಕೃಷ್ಣ ಶೆಟ್ಟ್ರ.

ಆರೆಗ್ ಕಂಟೆಲ್ದಾದ ಕ್ಯಾನ್ಸ್ರ್ ಅನೆಡ್ದು ಬೊಕ್ಕು, ಅರನ ಚಿಕಿತ್ಸೆ ಆರ್ಕೆದ ವಿಷಯೋಡುಲ್ಲ ಶೆಟ್ಟ್ರ ಮಸ್ತ್ರ ಬೆಂತೆರ್. ಇಂಚ ಬರಿ "ಶಿಪ್ಪೆ" ಪಂಡ ಎಂಚ ಇಪ್ಪೊಳಿ, ಎಂಚ ಇಪ್ಪೊದುಂದ್

ಪನ್ನನೆಕ್ಕೆ ಅರ್ಥ ಬಂಜಿ ಮಲ್ಲ ಉದಾರ್ದೆ ಆದುಳ್ಳರ್. ಈತ್ತಿತ್ತೊಂಡಲೂ, ತನ್ನ ಬಂಜೋನು ಕೇಶವ ಬಟ್ಟ ಪಿಪಲೂ ಬಾಯಿ ಬುದ್ದು ಶೆಟ್ಟೆಡಲಾ ಪನ್ನನಿಷ್ಟೆ. ಶೆಟ್ಟೆನ ಜೋಕ್ಕೆಗ್ಗೆ ಮಂದಾರದಕ್ಕುಲು ಅಳ್ಳೆ ಅಳ್ಳಿಯೀರ್. ಅಂಚನೇ ಶೆಟ್ಟೆನ ಬೊಡೆದಿ ಬಾಲೆಲು ಮಂದಾರದಕ್ಕೆನ ಕುಟುಮೊಗೇ ಸೇರಿನಂಚಿನ ಅರ್ತಿ ಪಿರಿ. ಶೆಟ್ಟೆ ಹಿರಿಯದ್ವ್ಯಾದು, ಬೆಳ್ಳಾಮುದು ಉಪ್ಪನಿಸಿ ಜಲಜಮ್ಮು ಅವುಲು ಹೋದು ಕೆಲವು ದಿನ "ಮಗನ್" ಇಲ್ಲದ್ದು ಕುಲ್ಲುದು ಬರೋಂದಿತ್ತೆರ್.

ವಾಮಂಜೂರು ಸಂಘ, ಸುಭಾರತ ಪಂಡಿತರ್

ಸಾದಾರ್ಥ ಪತ್ತೆಯ್ಲೋ ವೆಸೋದ್ದೂ ವಾಮಂಜೂರು ಸುಬ್ಬಾಯ ಪಂಡಿತರೆಗ್ಗೆ (ವಿ.ವಿ.ಸೌ. ಪಂಡಿತ, ಅಮೃತೇಶ್ವರ ಡಿಷ್ಟ್ರಿಕ್ಟ್ ಮಂಡಿರ), ಮಂದಾರರೆಗ್ಗು ಪರಿಚಯ, ಜೋಸ್ತಿ. ಪಂಡಿತರ್ ಮಂದಾರೆಡಕ್ಕೆಗ್ಗೆ ವ್ಯಾದ್ಯಲ್ಲ. ಬಹುಶಃ 1950ರ್ದು ವಾಮಂಜೂರುದು ಪಂಡಿತರೆನ ಗುರಿಕಾರ್ಡ್ ಇಂಗ್ಲಿಷ್ ಯಕ್ಕೆಗಾನ ಸಂಘ ನಡತೊಂದು ಬಯ್ದುಂಡ್ರು. (ಇತ್ತೆ ಪತ್ತೊ ವೆಸೋದ್ದು ಉಂತುದ್ದಾಂಡ್) ಅಯ್ಯಾ ಕೇಶವ ಬಟ್ಟೆ ಭಾಗವತಿಕೆ, ಅಧೋಽ ರದ್ದುಲ್ಲ. ಖಾರ ಖಾರ ವಾಮಂಜೂರು ಸೋಸೈಟಿದ್ದೋ, ಪಂಬಾಯರ್ ಆಫ್ಸೋದ್ದೋ ಆಕ್ಕೆನ ತಾಳಮದ್ದು ಅತ್ಯಂದೆ ಅದಗರಗಳಾರುದು ವಿಶೇಷ ಕಾರ್ಯಕ್ರಮೋ. ಪಂಡಿತರ್ - ಕೇಶವ ಬಟ್ಟೆನ ವಿಶ್ವಾಸ ವಿಶೇಷವಾಯಿನವೆ. ತಿಂಗೋಳಿಗೋಂಜಿ ರದ್ದು ಸಾರಿಯಾಂಡಲ ಆಕ್ಕೆನ ಭೇಟಿ ಅವೋಡೆ.

ಕುಡುಪು ವೆಂಕಪ್ಪೆರ್

ಕುಡುಪು ದೇವಸ್ಥಾನೋದಲ್ಲಿ ಅಂಗಡಿ ದೀಪೋಂದಿತ್ತಿನ ದಿ ಕುಡುಪು ವೆಂಕಪ್ಪತ್ತೆರ್ ಆರೆನ ಬೋಕ್ಕೊರಿ ಮುಖ್ಯ ಆತ್ಮೀಯಿ. ಅಡಿಪ ವೆಸೋದ್ದ ದೋಷಿತ್ತು ಆಕ್ಕೆನವು. ವೆಂಕಪ್ಪರೆ ಅಂಗಡಿ ಆರೆಗ್ಗೆ ಜನೋಕುಲೆನ ಭೇಟಿಗ್ಗೆ, ಟಪಾಲ್‌ಗ್ಗೆ, ಸಾಮಾನ್ ದೀಯೀರೆ, ಮಾತೆಕ್ಕು ಬಂಜಿ ಸೈಲನ್. ಬಿಟ್ಟೆನ ತಿರುಗಾಟಿದ ಮಾಹಿತಿ ವೆಂಕಪ್ಪರೆಗ್ಗೆ ಗೊತ್ತು. ಕೇಶವ ಬಟ್ಟೆ ಉರುಡಿತ್ತೊನಾನಿ ದಿನಕ್ಕೊಂಜಿ ಸತೀ ಅಂಡಲು ವೆಂಕಪ್ಪರೆ ಅಂಗಡಿಗ್ಗೆ ಬರಂದೆ ಇಳ್ಳ. ಆಕ್ಕೆ ಇರ್ವರೆನ ಸಂಭಾಷಣೆ, ಕುಸಲ್‌ ಹಾತರ ಮಾತೆ ಕೇನುಲೆಕ ಇತ್ತೊಂಡ್.

ಮುಳಿಯ ಮಹಾಬಲ ಬಟ್ಟೆ

ಕುಡಲದ ವಕೀಲೆ, ಅರ್ಥಧಾರಿ, ಲೇವಿಕೆ ಮುಳಿಯ ಮಹಾಬಲ ಬಟ್ಟೆ, ಕೇಶವ ಬಟ್ಟೆಗ್ಗೆ ಸಾಯ ಮಲ್ಲಿನ ಹಿತ್ಯೆಷಿ. ಕೇಶವ ಬಟ್ಟೆನ ಜಾಗೆಗ್ಗೆ ಸಂಬಂಧವಾಯಿನ ಕೋಟು ಕೇಸ್‌ಲೆನ್ ಆರ್ ಕಾಸ್ ದೆತೊನಂದೆ ನಡವಾದೆರ್. ಪ್ರೇಳಲಿ ಶಾಸ್ತ್ರ ಸ್ವಾರ್ಥಕ ಸಮಿತಿ, ಕನ್ನಡ ಸಂಘ ಇಂಬಿತ್ತಿನ ಸಂಸ್ಥೆಲೆಡ್ಡು ಅಕ್ಕು ಇರ್ವರ್ ಬಟ್ಟುಗು ಕೆಲಸ ಮಲ್ಲೆರ್. ಭೂಸುಧಾರಣೆಗ್ಗೆ ಸಂಬಂಧಪಡೆಯಿನ ಕೋಟು ಪಿಪಲಾ ರಗಳೆದವು. ಅವ್ಯೇನ್ ತೊವೋಂದಿನ ಮಹಾಬಲ ಬಟ್ಟೆನ್ ಕೇಶವ ಬಟ್ಟು "ವನನ್ ಒರಿಪ್ಪಾಯಿನಾರ್" ಅಂದ್ ಪನೋಂದಿತ್ತೆರ್.

ಇತಾಳ ಬಂಧುಲು

ಕುಡಲದ ಇತಾಳ ಬಂಧುಲು (ಮೊಕ್ಕು ಪಣಂಬೂರು ಇತಾಳೆರ್ಕ್ಕು) ನಾಲ್ಕು ಜನ - ವೆಂಕಟ್ರಾಯ ಇತಾಳ, ಪರಮೇಶ್ವರ ಇತಾಳ, ಶ್ರೀಧರ ಇತಾಳ, ಶಶಿಧರ ಇತಾಳ ಕೇಶವ ಬಟ್ಟಗೌ ಮುಟ್ಟುದಕ್ಕುಲು. ವೆಂಕಟ್ರಾಯ ಇತಾಳೆರ್ (ದುಂಬು ಕುಡ್ಡೆ ಪಾಲಿಟೆಕ್ನಿಕ್ ಕೆರ್ಕುರ್ರೋ ಇತ್ತೆ ಚೊಂಬಾಯಿಡ್ ಚೋತ್ತಿಪಿ) ಶಿವರಾಯೆರ್ ಇಲ್ಲಗ್ಗೂ ಮುಟ್ಟು ಇತ್ತೊನಾರ್. ಮದ್ದಲೆಗಾರೆ, ವೇಷಧಾರಿ. ಕೇಶವ ಬಟ್ಟನ ಬಾಗವತಿಕೆದ ಏತೋ ಕಾರ್ಯಕ್ರಮಗು ಆರ್ ಮದ್ದಗಾರ್. ಕುಡಲದ ಕರಂಗಲ್ಲುಡಿದ ಸುಖಿ ನಾಗರೆಡ್ (ಇತ್ತೆ ಮಹೇಂದ್ರ ಆಕ್ಕೆಂಡ್) 1976ಡ್ಡು 1990 ಮುಟ್ಟು ಪ್ರೋಳಲಿ ಶಾಸ್ತ್ರಿ ಸ್ವಾರಕ ಸಮಿತಿದ ಆಫೀಸ್ ಇತ್ತೊಂಡ್. ಅಂಚಾದ್ ಪರಮೇಶ್ವರ, ಶ್ರೀಧರ, ಶಶಿಧರ ಇತಾಳೆರ್ಕ್ಕೆಗಾಲಾ ಕೇಶವ ಬಟ್ಟಗಾಲು ನಿಕಟ ಸಂಪರ್ಕ ಇತ್ತೊಂಡ್. ಸಮಿತಿದ ಕೆಲಸೋಗು ಬೋಡಾದ್ ಸುಮಾರ್ ಪತ್ರ್ ವಸೆ. ಬಟ್ಟ ಆಡೆಗ್ ಬರೊಂದಿತ್ತ್ರೋ. ಇತಾಳೆರ್ಕ್ಕೆಗ್ ಕೇಶವ ಬಟ್ಟ್ ಇಲ್ಲದಾರೆ ಆದಿತ್ತ್ರೋ. ಶಶಿಧರ ಇತಾಳೆರ್ ಬಟ್ಟನ ಬಾಗವತಿಕೆ ಕಲ್ಲಿನ ಶಿಷ್ಯುಲ ಅಂದ್ರ್. ಈ ಇತಾಳೆರ್ಕ್ಕು ನಡಪಾಪೋಂದಿತ್ತಿನ ಪಣಂಬೂರು ನಂದನೇಶ್ವರ ಯಕ್ಕಾನ ಮಿತ್ರ ಮಂಡಳಿಗಾಲು ಕೇಶವ ಬಟ್ಟ್ ಸಹಕಾರ ಕೊರೊಂದಿತ್ತ್ರೋ.

ಕಟೀಲ್ ದ ಬಳಗ

ಕೆಲಸೋಡ್ ನಿವೃತ್ತಿ ಅಯಿ ಬೋಕ್ಕೆ ಕೇಶವ ಬಟ್ಟಗ್ ಸಾರ್ವಜನಿಕ ಜಟಿಲವಟಕೆ ಹೆಚ್ಚಾಯಿನೆಡ್ ಆರೆನ ಕಾರ್ಯಕ್ಕೆತ್ತೊಗು ಸೇರಿನ ಜಾಗೆದ್ ಕಟೀಲ್ ಲಾ ಒಂಜಿ. ಕಟೀಲ್ ದ್ ನಡತಿನ ಯಕ್ಕಾನ ಕಮ್ಮಿಟೊಲು, ಭಾವುರಿ ಯಕ್ಕಾನ ಮಂಡಳಿದ ಆಟೋಲೆ ಸಂಪರ್ಕ ಇಂಚಿತ್ತಿನೆಡ್ ಆರ್ ಕಟೀಲ್ಗ್ ಪ್ರೋಪೋಂದು ಬರೊಂದಿತ್ತ್ರೋ. ಕಟೀಲ್ ದ ಆಸ್ತಿಸ್ತ್ರೆರ್ಕ್ಕೆಗ್ ಆರೆ ಮಿತ್ರ್ ದಿಂಜ ಅಭಿಮಾನ. ಅಂಚನೆ ಕಟೀಲ್ ಶಾಲೆದ ಹೆಡ್ಡಾಸ್ತ್ರೋ ವಿದ್ಬಾನ್ ಹಿ. ಕೆಷ್ಟ್ ಬಟ್ಟ್, ಕಲಾವಿದ ಸಂಶೋಧಕೆ ಪ್ರ. ಶ್ರೀನಿವಾಸ ಬಟ್ಟ್, ಕಟೀಲ್ ಪಾಂಡರಂಗರಾಯ್ರ್, ವೇಷಧಾರಿ ಕಟೀಲ್ ಪ್ರರೂಪೋತ್ತಮ ಬಟ್ಟ್ ಇಂಚ ಕಟೀಲ್ ದ್ ಆರೆಗೊಂಜಿ ಮಿತ್ರ ಬಳಗ ಇತ್ತೊಂಡ್. ವಸೋಗು ರದ್ದು ಮೂಜಿ ಸರ್ತಿ ಕಟೀಲ್ಗ್ ಪ್ರೋದ್, ಉಂತಾದ್ ಬ್ರಹ್ಮನವುಲ ಇತ್ತೊಂಡ್.

ಕ್ಷಾ ಲೇಖಕೆ

ಈ ಬೂಕುದ ಲೇಖಕೆ ಕೇಶವ ಬಟ್ಟನ ಆಪ್ತೆರ್ಡ್ ಬರಿ. ಎಂಕ್ ಆರೆನ ಪ್ರಥಮ ಬೇಟಿ ನಾದಾರ್ ದಶರಂಬರ 1969ಡ್ ಕೊಡ್ಡು ಮೇಳೊದ ಒಂಜಿ ಆಟೋಡು ಯಾನ್ ವೇಷ ಮಲ್ಲೆರೆ ಪ್ರೋದಿಪ್ಪನಾಗ, ಅಕ್ಕಾಳೊಡು ಅದುಪ್ಪೆಡು. ಯಾನ್ ಸುರತ್ತುಲ್ಲಾಗ್ ಲೆಕ್ಕರ್ರೋ ಆದ್ ಬನ್ನಗ, ಕೆಲವು ತಾಳಮದ್ದಲೆಡ್ ಎಂಕ್ಕು ಸೇರಿತ್ತೆ. ಅಂಚನೆ, ಪ್ರೋಳಲಿ ಬಾಲಕ್ಕೆಷ್ಟ್ ಶೆಟ್ ಮೂಲಕ ಕನ್ನಡ ಸಂಘೂಡು ಸೇರ್ದು ಕೆಲಸ ಮಲ್ಲೊಡು. ಇಂಚ ಸುರುವಾಯಿನ ಎಂಕ್ಕುನ ದೋಸ್ತಿ, ಬುಳೆದ್ ಆಕ್ಕೆರಿ ಮುಟ್ಟು ಅತ್ಯಿಯವಾದ್ ಇತ್ತೊಂಡ್. ದುಂಬು ಪಂಡಿನ ಇತಾಳೆರ್ ಬಳಗ, ಶಿವರಾಯೆರ್ ಇಲ್ಲ, ಕಟೀಲ್ ದ ಬಳಗೊಡು ಯಾನ್ನ ಇತ್ತೆ. ಶಾಸ್ತ್ರಿ ಸ್ವಾರಕ ಸಮಿತಿದ್ ಎಂಕ್ಕು ಇವ್ ವಸೆ ಕೆಲಸ

ಮಲ್ಲ. ಆರ್ ಕಾರ್ಯದಶ್ರೀ, ಯಾನ್ ಜೋತೆ ಕಾರ್ಯದಶ್ರೀ. ಬೊಕ್ಕು ಉಪಾಧ್ಯಕ್ಷ, ಕಾರ್ಯದಶ್ರೀ ಇಂಚೆ. ಆ ಕೆಲಸೋಗು ಎಂಕ್ಕು ದಿನ ದಿನ ಸೇರೋಂದಿತ್ತೂ. ಏತೋ ತಾಳಮದ್ದಲೆಂಗ್‌ಗ್, ವಾಚನೋಂಗ್‌ಗ್, ಸಾಹಿತ್ಯ ಸಭೆಂಗ್‌ಗ್ ಒಟ್ಟುಗು ಸೇರೋಂದಿತ್ತು. ವಾರೋಗು ಒಂಜಿ ರಡ್‌ನ ಸರ್ವಿಯಾಂಡಲು ಎಂಕ್ಕು ಭೇಟಿ ಅಪ್ಪೋಂದೇ ಇತ್ತೂ. ಆರೆನ ಇಲ್ಲಗ್ ಯಾನ್, ಎಂಕ್ಕು ಇಲ್ಲಗ್ ಆರ್‌ಲಾ ಬರೋಂದು ಪ್ರೋವೋಂದಿತ್ತು. ಆರೆನ ಪ್ರಸ್ತುತೋಲೆನ ಪ್ರಕಾಶನೋಡು, ಒಂತೆ ನಾಯ ಮಲ್ಲುನ ಬಾಗ್‌ ಎಂಕ್ ತಿಕ್ಕುದಿತ್ತೋಂಡ್. ಅಂಚನೆ ಆರೆನ ಕಾಯಿಲೆದ ಚಿಕ್ಕೆಂದ್‌ಲಾ ಒಂತೆ ಸಹಕಾರ ಹೊರಿತ್ತೆ. ಪುರ ಮಂದರ ರಾಮಾಯಣ ಬರ್ವೋಂದಿತ್ತು ಲೆಕ್ಕನೆ, ಎಂಕ್ ಶಿದಾದ್ ಪೆಂಡೋಂದಿತ್ತು. ಆರೆನ 'ಬೀರದ ಬೊಲ್ಪು' ಕಾವ್ಯೋದ ರಚನೆದ್ ಎನ್ನಡ ಆದಗದಗ ಸಮಾಲೋಚನೆ ಮಲ್ಲೋಂದಿತ್ತೋಂಡ್. ಕೇಶವ ಬಟ್ಟೆನ ಒಡನಾಟೋ, ಎನ್ನ ಜೀವನೋದ ಒಂಜಿ ವಿಶೇಷವಾಯಿನ ಭಾಗ್‌.

ಮಾಧವ ಬಟ್ಟ್, ಭೀಮ ಬಟ್ಟ್

ಹುಡ್ದುದ ಪದವುಡಿತ್ತಿನ ದಿ ಮಾಧವ ಬಟ್ಟ್, (ಕಾರ್ದ ಮಾಧವ ಬಟ್ಟ್, ಕಟ್ಟೀಲ್‌ಡ್‌ಲಾ ಏತೋ ವಸ್ತ ಕಾರ್ ದಿವೋಂದಿತ್ತೋಂಡ್) ಕೇಶವ ಬಟ್ಟೆನ ಬರಿ ಆತ್ಮೀಯೆ. ಆರ್‌ಲಾ ಯಕ್ಕುಗಾನದ ಮಲ್ಲ ಅಭಿಮಾನಿ. ಅಗರಿ ಭಾಗವತ ಸನ್ನಾನ ಸಮಿತಿ, ಶಾಸ್ತ್ರ ಸಮಿತಿನ ಕೆಲಸೋಡು ಎಂಕ್‌ಗ್ ಆರೆನ ಸಂಪರ್ಕ ಬತ್ತೋಂಡ್. ಆರ್‌ಗ್ ಯಕ್ಕುಗಾನ, ಸಾಹಿತ್ಯ, ಚ್ಯಾತಿಪ್ಪೆ ನೆಟ್ಟು ಮಾತ ಮಲ್ಲ್‌ ಇತ್ತೋಂಡ್. ಅಂಚಾದ್ ಆಕ್ಕೆಗಿರ್ದೆರ್ಗ್ ದೋಸ್ತಿಕೆತೆ ಅಂಡ್.

ಪ್ರದಾರ್ ಪ್ರೋಯಿನ ಚೆಂಡೆ ಮದ್ದುಗಾರ ದಿ ದಿವಾಣ ಭೀಮ ಬಟ್ಟ್, ಆರೆನ ಬರಿ ಮಿತ್ರೆ. ಅಕ್ಕು ಕಟ್ಟೀಲ್‌ಡ್ ಒಟ್ಟುಗು ಯಕ್ಕುಗಾನದ ಶ್ಲಾಸ್ ಮಲ್ಲುತ್ತೋಂಡ್. ಆದಗ ಅಕ್ಕು ಒಂಚೆ ಪ್ರೋನ ರಿಂತಿದ ಪಾರ ಮಲ್ಲುನ ಕ್ರಮೋನು ತಯಾರ್ ಮಲ್ಲೋಂಡ್.

ಅಭಿಮಾನಿಲು, ಮಿತ್ರೋ

ಪ್ರಪಚನಕಾರೆ, ಅಧರ್‌ದಾರಿ ಎಚ್‌. ನಾರಾಯಣ ರಾಯರ್ ಬಟ್ಟೆನ ಬರಿ ಮುಟ್ಟುದಾರ್, ಆಪ್ತೆ. ಅತ್ತುಂದೆ ಏತೋ ಜನ ಉಳ್ಳೆರ್. ಅಂಚ ಪನೋಂದು ಪ್ರೋಂಡ ಯೇತೋ ಜನ ಆಪೋಲಿ. ಮುಖ್ಯವಾಯಿನ ಕೆಲವರ್‌ ಪಂಡ - ಕೆಲ್ಲರ್‌ರ್ ನಾರಾಯಣ ಮಲ್ಲಿ, ದಿ ಶೆಡ್ ಪಟ್ಟೀಲ್‌ ನಾರಾಯಣ ಬುದಾಲೆ, ಮದ್ದುಗಾರ್ ಗುರುಪುರ ಅನ್ನು ಬಟ್ಟ್, ಅಧರ್‌ದಾರಿಯಾಯಿನ ದಿ ವಾಚ್ ಗೋವಿಂದರ್ (ಯನಿವರ್ಸಸೆಲ್‌ ವಾಚ್ ವಕ್ಷ್, ಕಾರ್ಸ್‌ಸ್ವೀಟ್), ದಿ ಜಪ್ತು ದೇವಷ್ಟ ಶಟ್ಟ್, ದಿ ಎನ್. ಮಾಧವಾಚಾರ್, ದಿ ಎಂ. ಗೋಪಾಲಾಚಾರ್, ಕುಡುಪು ಸೋಡಾ ಫ್ಲೂಕ್ಸ್‌ರಿ ನಾರಾಯಣ ಬಂಗೇರ, ಕುಡುಪು ದೇವಸ್ತಾನೋಡು ಆಫೀಸರಾದಿತ್ತಿನ ಬಿ.ಎನ್. ಬಿತಾಲ್‌ಲ, ಎಚ್. ಮಹಾದೇವ ಬಟ್ಟ್, ಸಾಹಿತಿಲಾಯಿನ ಅಮೃತ ಸೋಮೇಶ್ವರ, ಕೆಲಿಂಜ ಸೀತಾರಾಮ ಆಳ್‌ರ್, ವಿದ್ಬಾನ್ ಪೆಂಕಟರಾಜ ಪುಣೀಂಚಿತ್ತುಯೀರ್, ಕಲಾವಿದರ್ ವಾಮಂಜೂರು ಉಪೇಂದ್ರಾಚಾರ್, ದಿಭಾಗವತ ದಾಮೋದರ ಮಂಡಚ್‌ರ್ ಮೊಕ್ಕು ಬೇತೆ ಬೇತೆ ಸಂದರ್ಭೋದ ಆಪ್ತೋಂಡ್.

ತುಳು ಅಕಾಡಮಿ ಅಧ್ಯಕ್ಷರಾಯಿನ ಡಾ ವಿವೇಕ ರೈಕ್ಸ್‌ನ ಸಂಪರ್ಕ ಒಂತೆ ಸಮಯೋದಾಂಡಲ್ಲಾ, ಆಕ್ಕೆ ಉಲಯಿ ಪರಸ್ಪರ ವಿಶೇಷ ಶ್ರೀತಿ ಅಭಿಮಾನ ಬುಳೆದಿತ್ತಾಂಡ್‌. ಮುಣಿಪಾಲದ ಡಾಕ್ಟರ್ ಕೆ. ಭಾಸ್ಕರಾನಂದ ಕುಮಾರ್‌ರ್ ಬಚ್ಚನ ಚಿಕಿತ್ಸೆದ್ದೊ ತೊಜಾಯಿನ ವಿಶೇಷ ಆಸೆತ್ತಿನ್‌, ಮಲ್ತಿನ ಸಾಯೋನು ಅರ್ ಸದಾ ನನೆತೊಂದಿತ್ತೆರ್. ಅಂಚನೆ ಬೇತೆ ಬೇತೆ ದಿಕ್ಕುಲ್ರೆಡ್ ಆರೆಗಿತ್ತಿನ ಶಿಷ್ಯರ್ಗ್, ಆರೆ ಮಿತ್ರ ದಿಂಜ ಗಾರಪ. ಅರ್ ಆಕ್ಕನ್ ದೋಸ್ತಿಲೆಕ್ಕನೆ ತೊಪ್ಪೊಂದಿತ್ತೆರ್. ಪತ್ರಕರ್ತೆ ಮನೋಹರ ಪ್ರಕಾರ್‌ರ್, ಪ್ರಯತ್ನ ಮಲ್ತಾದ್ ಆರ್ಗ್ ಸರಕಾರೊಡ್ದು ವಿಶೇಷ ಸಹಾಯಧನ ದೆಪ್ಪುದ್ದೊ ಹೊಡ್ಡೆನ್ನಾ ನನೆತೊಂದಿತ್ತೆರ್.

ತುಳುತ್ತ ಬೋಕ್ಕೊಂದ್ರಿ ಮಲ್ಲು ಸಾಹಿತಿ ಕೆದಂಬಾಡಿ ಜತ್ತಪ್ಪ ರೈಕ್ಸ್‌ಗ್‌ಲಾ ಮಂದಾರದಾರೆಗ್ನ್ ವಿಶೇಷವಾಯಿನ ಅಭಿಮಾನೊ ಆತ್ಮೀಯತೆ ಇತ್ತಾಂಡ್‌. ಕೇಶವ ಬಟ್ಟೆಗ್ ರೈಕುಳು ಕೊರಿನ ಶ್ರೀತಿದ ಬಿದ್ದ್ "ತುಳುತ್ತ ಬಿಸ್‌ ಮಗ್", ರೈಕುಳನ್ ಮಂದಾರದಾರ್ ಪನೊಂದಿತ್ತಿನ "ತುಳು ಬಿಸ್‌ನ್ ಸ್ವಾದಿನ ಮಲ್ಲೊಂದಿನಾರ್" ಮೊಕ್ಕೆಗ್ ಇವೆರ್ಗ್ ಬಟ್ಟುದ್ದೊ ಕೇಂದ್ರ ಸಾಹಿತ್ಯ ಅಕಾಡಮಿದ ಭಾಷಾ ಭಾಷಾ ಮಹಿಮಾನ ಬಹಿತ್ತಾಂಡ್‌. ಅವ್ವನ್ ದೆತೊನ್ನುಗ ಜತ್ತಪ್ಪ ರೈಕುಳು ಪಂಡಿ ಪಾತೆರ್ "ಯಾನಿತ್ತೆ ಇನೆ ಕಡಿದಿನ ಗಿಡ್ಡರು" (ಅಪನಂಗ ಕೇಶವ ಬಟ್ಟ್, ತೀರ್ಲ್‌ ಪ್ರೋದಿತ್ತೆರ್)

ಅಂಚನೆ ಸಾಹಿತಿ ಸಾಂಸ್ಕೃತಿಕ ಸಂಘ ಬನಗಾರೆ ಏರ್ ಲಕ್ಷ್ಮೀನಾರಾಯಣ ಅಳ್ಳೆರ್ಗ್‌ಲಾ ಬಟ್ಟೆಗ್‌ಲಾ ಎಡ್ಡ ದೋಸ್ತಿಕತೆ, ಅಭಿಮಾನ ಇತ್ತಾಂಡ್‌.

ಅಭಿಮಾನೊದ ಹಿರಿಯೆರ್

ದಿ ಬಲಿಪ ಭಾಗವತೆರ್, ದಿ ಮಹಾಬಲ ನೋಂಡೆರ್, ದಿ ಪ್ರೋಳಿ ಶಾಸ್ತ್ರಲು, ದಿ ಪ್ರೋಳಿ ಶಿನವ್ಪ ಹೆಗ್ನರ್, ದಿ ಶೆಂಡ್ ಕೃಷ್ಣ ಮಲ್ಲಿಯಾಲ್, ದಿ ತೆಕ್ಕುಂಜ ಗೋಪಾಲಕೃಷ್ಣ ಬಟ್ಟ್, ಪ್ರೋ. ಕು.ಶಿ. ಹರಿದಾಸ ಬಟ್ಟ್, ಕಯ್ಯಾರ ಕಿಳ್ಳುಣ್ಣ ರೈ, ದಿ ದೇರಾಜೆ ಸೀತಾರಾಮಯ್ಯ, ಶೇಣಿ ಗೋಪಾಲಕೃಷ್ಣ ಬಟ್ಟ್, ಪ್ಲಿ ಕೃಷ್ಣ ಬಟ್ಟ್ ಮೊಕ್ಕೆಲು ಮಾತ ಕೇಳವ ಬಚ್ಚನ ಅಭಿಮಾನೊಗು ಪಾತೆರಾಯಿನ ಹಿರಿಯೆರ್. ಯಕ್ಕಾಗಾನೊಡು, ಸಾಹಿತೊಡು ಮೊಕ್ಕು ಮಲ್ತಿನ ಕೆಲಸೊದ ಮಿತ್ರ ಬಟ್ಟೆಗ್ ಮಲ್ಲು ಗಾರಪ್ಪೆ ಇತ್ತಾಂಡ್‌. ಅತ್ತಂದೆ ಏತೋ ಹಿರಿ ಕಿರಿಯ ಬಂಧು ಮಿತ್ರೆರ್, ಕಲಾವಿದೆರ್ ಮೇರೆಗ್ ಆತ್ಮೀಯರಾದಿತ್ತೆರ್.

ವ್ಯಕ್ತಿತ್ವ

ಒರ್ನನ ಸಾದನೆನ್ ಲಪ್ಪನೆಗ್, ಅಯಿನ ವೈಕ್ಕಿತ್ಯಲು ಬಾಳ ಮುಖ್ಯಿ. ಒರಿ ಧಾನೆ ಮಲ್ಲೆ ನ್ನುನವು ಯೀತ್ತಾ ಮುಖ್ಯನೊ, ಆತ ಅಭಿವಾ ಆಯಿಡ್ಲು ಲಾ ಹೆಚ್ಚೆ, ಆಯೆ ಎಂಚೆ ಇತ್ತೆ, ಎಂಚಿತ್ತಿನಯೆಂದ್ ಪನ್ನುನ್ನಾ ಅಗ್ಕೆ. ಈ ದೃಷ್ಟಿದ್ದೊ ತೊನೆಗ್, ಕೇಶವ ಬಟ್ಟ್ ಭಾರಿ ಮಿತ್ರ್ ಉಂತುವೆರ್. ಮಲ್ಲು ಸಾದನೆ ಮಲ್ತಿನ ಸಾಹಿತಿ, ಕಲಾವಿದೆ, ವಿಜ್ಞಾನಿ, ಇಂಚಿತ್ತಿನಾಕುಲು ನಿಜ ಜೀವನೊಡು, ಆತೇ ಎತ್ತರೊಡು ಇಪ್ಪವರ್ಂದ್ ಪಣ್ಣೆರೆ ಅಪ್ಪಬಿ. ಅಂಚ ದಾಂತಿನ ಉದ್ದಾರ್ಮೆಲು ಯೇತೋ ತಿಕ್ಕುಂಡು:

ಅಂದ, ಕೇಶವ ಬಟ್ಟೆನ ಮರ್ಕೋಡ್ ಬಹುತೇಂ ಅರೆನ ಕಲೆ, ಸಾಹಿತ್ಯದ ಸಾದನ ಏತ್ ಮಲ್ಲೆನೋ, ಆತ್ಮ ಎತ್ತರೋಗು, ಅತ್ಮ, ಆಯಿದ್ದೊಲ್ಲಾ ಮಿತ್ರಗ್ಗಾ, ಅರೆನ ವ್ಯಕ್ತಿತ್ವ, ಸ್ವಭಾವೋ ಇತ್ತೊಂದೊಂದ್ ಧಾರಾಳವಾದ, ಅಲ್ಲಾನ ದಾಂತೆ ಪನೋಲಿ. ಅರೆನ ಸಂಪರ್ಕೋಗು ಬತ್ತಿನ ಬಹುತೇಂ ವ್ರತಿ ಒರಿಯನ ಅಭಿಪ್ರಾಯ ಉಂದೇ. ಅರೆನ ಶಿಶ್ವರ್, ಒಟ್ಟುಗು ಕೆಲಸ ಮಲ್ಲಿನಕ್ಕು, ಯಕ್ಷಗಾನೋಡು ಅರೆ ಒಟ್ಟುಗು ಇತ್ತಿನಕ್ಕು, ಬಂದುಲು, ಮಲ್ಲು, ಎಲ್ಲ ಸಾಹಿತ್ಯಲು, ಕಾರ್ಯಕ್ರಮ ಮಲ್ಲಾವುನಕ್ಕು, ಉರ್ಧ್ವಕ್ಕು, ನಿರ್ಕರೆ, ಇಂಚ ವಾ ಪಂಗಡೋಡು ಕೇಂದಲ, ಅರೆನ ವಿಷಯೋಡು ಎಡ್ಡ ಅಭಿಪ್ರಾಯ, ಮಾತ್ರ ಆತ್ಮ, ಮಲ್ಲು ಗೌರವ ಇತ್ತಾನ ತೋಜಿದ್ ಬರ್ಪಂದು. ಅರೆನ ವಿಷಯೋಡು ಟೀಕೆ, ಆಕ್ಷೇಪ ಇತ್ತಾನಕ್ಕುಲು ಬಹುತೇಂ ಒಂಜ ಕ್ಕೆತ್ತ ಬಿರೆಲ್ಡಾತ್ಲ ತಿಕ್ಕಯೀರ್.

ಒರಿ 'ಎಡ್ಡ ನರಮಾನಿ' Gentleman' ಪಂಡ ಎಂಚ ಇಪ್ಪುವೆಂದ್ ಪಂಡ್ದ್ ಇಂಗ್ಲಿಷ್‌ದ ಕವಿ ಹೆನ್ನಿ ನೋಮನ್ ತನ್ನ ಒಂಜ ಬರವಡು ವ್ಯಾಖ್ಯಾನ ಕೋರ್ಟ್‌ರ್. ಅವು ಇಂಚೆ:

...."ಆಯಿ ಯೀಷಲಾ ಒರ್ಗ್ಗಾ ಬೇನೆ ಮಲ್ಲುಯೆ.... ಬಾಕಿದಕ್ಕಿಗ್ಗಾ ಇತ್ತಿ ತೋಂದರೆಲೆನ್ ದೊರ ಮಲ್ಲುವೆ... ಬೇತೆ ಬೇತೆ ಸ್ವಭಾವೋದಕ್ಕೆ ನೋಟ್ಟಿಗು ಹೊಂದೊಂದು, ತಾನ್ ಯೀರೆದ ಪಾತೆರ್ಪೆ ವನ್ನಿನ್ನೆನ್ ಸಂಪ್ರ ದೀವೋಂದು, ವಾತೆರೋಡು ಯೀರೆಗ್ಗಾ ಬೇನೆ ಆವಂದಿಲೆಕ್ಕೆ ಇಪ್ಪುವೆ... ಪಾತೆರಕತೆಟ್ಟ್ ತಾನೆ ತೋಜಂದಿಲೆಕ್ಕೆ ಇಪ್ಪುವೆ ಉಪಕಾರ ಮಲ್ಲುನಗ, ತಾನ್ ಉಪಕಾರ ದೆತೋನ್ನಾಯಲೆಕ್ಕೆ ಇಪ್ಪುವೆ. ತನ್ನ ವಿಷಯೋಡು ಪಾತೆರ್ ನಗ, ಕಡ್ವುದ ಉತ್ತರ ಕೋರ್ಪುಜೆ.... ಲಡಾಯಿ ಇತ್ತೊಂದಲೂ ಎಲ್ಲ ಮನಸ್ಸ್ ತೋಜಪುಜೆ... ತಾಳ್ಡೊ, ಕಿರಿಕಿರ ಮಲ್ಲೋನಂದ, ಮಾತನ್ ಆತ್ ಮಲ್ಲೋನುವೆ.. ವಾದ ಮಲ್ಲುನಗ ಬಾಕಿದಕ್ಕುಲು ಪೆದಂಬು ಪಾತೆರ್ ಒಂದಲೂ ತನ್ನ ಸಾದಿ ಬುದಯೆ.... ಆಯಿ ಸರಿ ಇಪ್ಪು, ತಪ್ಪಲಾ ಇಪ್ಪು, ಅಂದಲೂ ಆಯದ ಅನ್ನಾಯ ಇಡ್ಡಿ. ಗೌಡಿ ಗಲಾಟೆ ದಾಂತೆ, ಕ್ರಮವಾದ್, ಚುಟ್ಟುದು, ಸ್ವಪ್ನವಾದ್, ಬೀದ ಪಾತೆರ್. ಉರ್ಘಾಯಿನ ತರೆತ್ತ ಉಳಾಯಿ ಪ್ರಾಗುದು ಆತ್ ಮಲ್ಲೋಂದು, ತನ್ನ ಅಭಿಪ್ರಾಯೋನು ಅಕ್ಕೆನ ತರೆಕ್ ಪರಿಯಾದ್ ಪ್ರಾಗ್ನಾವೆ.... ತಪ್ಪುತ್ತನ್ ಆತ್ ಮಲ್ಲೋದ್ ಕ್ಕುಮೆ ಕೋರ್ಪೆ.... ನರಮಾನ್ನನಗುಣ, ದೋಷೋಲೆನ್ ತೆರಿವೆ... ಮಲ್ಲ ಮನಸ್ಸ್ದ್ ಆಲೋಚನ ಮಲ್ಲುವೆ. ತಾನ್ ಒಂಜ ಸಂಗತಿನ್ ಒಷ್ಟಿಜಿದಲೂ ಅವ್ವೆನ್ ಮಲ್ಲೆ ಮಲ್ಲೋದ್ ಆತಿರೇಕ ಮಲ್ಲುಜೆ.... ತನ್ನ ಒಷ್ಟಿಗ ದಾಂತಿನ, ಅಂದಲೂ ಏತೋ ಜನೋಕ್ಕು ಬೋಡಾಯಿನ ಕೆಲಸೋಳಿಗ್ಗಾ, ಸಹಕಾರ ಕೋರ್ಪೆ ತಂಯಾರುಪ್ಪುವೆ.... ಬೇತೆ ಬೇತೆ ದಮೋಲೆನ್ ನಂಬಿಕೆಲೆನ್ ಗೌರವೋಡು ತೂಕೆ.... ಆಯನ ದೃಷ್ಟಿಡ್ ಓರೆ ಒರ್ದ ಇಡ್ಡಿ...." (ತೋರ ಮರ್ಕೋಡ್ ಮಲ್ಲಿನ ಅನುವಾದ) ಈ ಕಿರಿಗೆ ಒಂಜ ಜೆಪಂತ ರೂಪಮಾಡಿತ್ತಿನಾರ್ ಕೇಶವ ಬಟ್ಟೋಂದ್ ಈ ಪಂಡ ದಾಲ ಬಣ್ಣಿಟೆಕದ ಪಾತೆರ ಆವಂದ್.

ಅರೆಡ ಇತ್ತಿನ ಮುಖ್ಯ ಗುಣೋಕ್ಕುಲೆದ್, ಶಿಸ್ತ್ ಒಂಜಿ. ಸಾಲೆದ ಕೆಲಸ ಆವಡ್, ಇಲ್ಲದವು ಆವಡ್, ಯಕ್ಷಗಾನದವು ಆವಡ್, ಸಂಸ್ಥೆದ ಆವಡ್ - ಪ್ರಾರ್ತುಗು ಸರಿಯಾದ್ ಮಲ್ಲೋದ್, ಅಯ್ಯ್ ಬೋಡಾಯಿ ಪರಾದ್ ಮಲ್ಲೋದ್, ಕುಡ ಆಯ್ಯ ಬೆರಿ ಪತ್ತನೆ ಕೆಲಸ (follow up) ಮಲ್ಲೋದ್ ಕೋಡಿ ಮುಕ್ಕಾವುನ ಅರೆನ ಕ್ರಮ. ತನ್ನ ಏತೇ ಬಂಜ ಆವಡ್, ಉರ್ಘಾಯಗ್ ತೋಂದರೆ ಆವರೆ ಬಲ್ಲಿನ್ನನವು ಆರ್ದ್ ಒಂಜಿ ವ್ರತೋ.

ಆರೆನ ಬೋಕ್ಕೊಂಜಿ ಸ್ವಭಾವೇ, ಆತ್ಮಭಿಮಾನ. ಅವು ಹಂಕಾರ ಅಶ್ಲೇ. ಆರ್ ಸರಳವಾದ್, ಮಾತರೆ ಒಟ್ಟುಗೂ ಸೇರೊಂದು ಇತ್ತೀರ್. ಅಂಡ, ತನ್ನ ಬಂಜೊನು ವಾ ಸಂದರ್ಭೋದುಲ್ಲಾ ಆರ್ ಪನಾಯಿರ್. ಅತಿ ಅಪ್ಪರ್ಗಾಲಾ ಅಂಚಿತ್ತಿ ವಿಷಯೋಲು, ಕೇಂಡಾದ್ ಗೊತ್ತುಪೂಡಾತೆ ಹೊರತಾದ್ ಆರೆನ ಬಾಯಿಡ್ ಬರಂದ್. ಅವಕಾಶೊನು, ಸಂದರ್ಭೋನು ನಾಡೊಂದು ಪೋಪ್ನಾವಡ್, ಆರೆನ ಬಾಯಿಡ್ ಬರಂದ್.

ಆರೆನ ದೋಸ್ಸಿಕರೆಲ್ಲಾ ಅಂಚನೆ. ಅವು ಒಂಜಿ ವಿಶೇಷ ಅನುಭವ. ಆರೆದ ದೋಸ್ಸಿ ಪರಿಚಯ ಆಯಿನಯೆ, ಬೋಕ್ಕ ಅವನೊ ಬುಡಯಿ. ಮಾತ ಅಂತಸ್ತಾದ್ದಕ್ಕೆದ, ಮಾತ ಸಾಧನ ಮಾನೊದಾಕ್ಕೆದ ಸಲೀಸಾದ್ ಕೂಟೊಡು ಸೇರಿಗೆ ಅಪುನವು ಆರೆನ ವಿಶೇಷ. ಆರೆದ್ ಪ್ರಾಯೋಂದು ಯೇತೋ ಎಲ್ಲಕ್ಕೀ ಆರೆನ ದೋಸ್ಸಿಲ್ಲ. ಎಂಕ್ಕಾ ಮಾತ, ಆ ಪ್ರಾಯದ ಏರ್ಪಾಠೋ ನೆಂಬೇ ಅವಂದಿಲೆಕ ಆರೆನ ನಡವಳಿಕೆ ಇತ್ತೀಂದ್.

ಆರೆನ ವಿದ್ದೆ, ಕೇರ್ಲ್, ಪಾಂಡಿತ್ಯ ನೆಟ್ಟ್ ಆರೆಗ್ ಭ್ರಮೆ ಇತ್ತಿಜಿ. ಬಾಕಿದಕ್ಕೆನ ಯೋಗ್ಯತೆ, ವಿದ್ದೆದ ಮಿತ್ರ ಗಾರವ ಇತ್ತೀಂದ್. ಮಂದಾರ ರಾಮೂರ್ಯಾ ಬರಿದ್ ಮುಹಾಕ್ವ ಪ್ನೇನ ಮುಲ್ಲ ಪ್ರದರ್ಶ ಬರ್ತ್ತಾದ್, ಮಾನ ಸನ್ನಾನ ಅಯಿ ಬೋಕ್ಕೊಲ ಆರ್ ದುಂಬುದ ಲಕ್ಷನೆ ಇತ್ತೀರ್. ಆರೆನ ನಡತೆ, ನಡವಳಿಕೆತ್ತೆ ವಾ ಬದಲಾವಣೆಲಾ ಅಯಿಜಿ. ಆರೆಗಿತ್ತಿನ ಪ್ರದರ್ಶದ ಸಂಗತಿ ಆರೆಗ್ ಗೊತ್ತೀ ಇಜ್ಜಂದಿಲೆಕ್ಕ ಇತ್ತೀರ್. ಆವೇನ್ ವಾ ರಿತಿತ್ತ್ ಆರ್ ಉಪಯೋಗೆ ಮಲ್ಲಿಂದ್ರಿರ್. ಪತ್ರಕೆರ್ ಮನೋಹರಪ್ರಸಾದ್ ಬೋಕ್ಕ ಎಂ.ಎಲ್.ಸಿ. ಅಫ್ಯಾಯಚಂದ್ರೋ, ಆಕ್ಕಂದೇ ಪ್ರಾರಿಯತ್ತೆ ಮಲ್ಲಿನೆಡ್ಲುತ್ತೆ ಆರೆಗ್ ಕೊರ್ಕಿಕ ಸರೆಕಾರದ ವಿಶೇಷ ಸಹಾಯ ಯೋಜನೆದ್ ಆರೆಗ್. ಸಹಾಯ ತಿಕ್ಕಂಡತ್ತೀಂದ್, ಆರ್ ಅವ್ವೆನ್ ಬಯಕ್ಕಾದೊನುರತ್ತ್.

ಸಾವಜನಿಕವಾದ್ ಮಿತಭಾಷಿಯಾಯಿನ, ಭಾಷಣೊಡ್ಲ ಕುದೊಡ್ಲೆ ಮುಗಿಪುನ ಮಂದಾರೋ ಆತ್ಮೀಯ ಮಿತ್ರ ಕೂಟೊಲೆದ್, ಪಾತರ ಕರೆಟ್ ಬಾರೀ ಬಿಸ್. ಆರೆನ ಪಾತರೊಡು ಸ್ವಾರಸ್ಯ, ರುಚಿಕಟ್ಟ್ ಏಡ್ಲೆ ಅಭಿಯಚಿ ದಿಂಡಿದ್ತೀಂದ್. ಕೇನುನಾಯಗ್ ಬೋರುಲ್ಲ ಬೇಟಾರ್ ಬರಂದಿಲೆಕ್ಕೊ, ಪಾತರೆನೆಟ್ಟ್ ಆರೆನ ಪ್ರಿಯ ಬಂಜಿ ಇಸ್ತ್ಯಾಯಿನೆ. ಸ್ಕಾಂತ್ಯ ಕಾರ್ಯಕ್ರಮೇರ್, ಯಕ್ಕಾನ ಇಂಜ ಮಾತ ಸಂದರ್ಭೋದು ಕಾರ್ಯಕ್ರಮ ಮುಗಿ ಬೋಕ್ಕ ಬಂಜಿ ಕರೆಟ್ ಉಂತುನಗ, ಎಂಕ್ಕೆನ ಕೂಟೊಡು ಕೇಶವ ಬಟ್ಟ ಇತ್ತೀಂದ್, ಎಂತ್ಲು ನಿತ್ಯ ಮಲ್ಲಿನ ಇಷ್ಟುಂದ್ರ, ಪಾತರ್ದೈ ಪ್ರೌತ್ರು ಪ್ರೋವ್. ಆರ್ ಪನಿ ವಿಷಯೋಲುಲ್ಲಾ ಬಜಿ ಪ್ರೌತ್ರು ಕರೆಪುನ ಚಲ್ಲು ಸಂಗತಿಲತ್ತ್, ಹಾಲ್ ಹರಿಚೆ ಅಕ್ಕಾ. ಅಯ್ಯ್ ಎಡ್ಲೆ ಮಾಹಿತಿಲ್ಲ, ಅನುಭವ್ಯೋಲ, ರುಚಿಲ್ಲ ಮಾತ ಸೇರಿತ್ತೀಂದ್. ಬಾರೆದಕ್ಕೆನ ಪಾತರ ಕೇಳಿನೆಟ್ ಲ್ಲಾ ಆರೆಗ್ ಅತೇ ಆಸಕ್ತಿ ಇತ್ತೀಂದ್. ಖಿತ್ತೋ ಪ್ರೌತ್ರು ಕೇಳಣೊಂದೇ ಕುಳ್ಳುವರ್.

ಆರೆನ ಪಾತೆರದ ಸ್ವಾರಸ್ಯ, ಕೇಂದ್ರದ್ವ ತೆರಿಪು, ಬರೆದ್ ತೆರಿಪಾವರೆ ಅವಂದ್. ಅವು ಪಾತೆರದವೇ ಸಾಹಿತ್ಯ. ಆರೆನ ಕುಸಲ್, ಮಕ್ಕಳಾದ ಪೂರ್ವೆ ಒಿತ್. ನಮ್ಮ ಮಿತ್ರ ಕೂಟೊಡು, ಮಂದಾರರ್ಷಿ ಕುಸಾಲ್ (ಮಂದಾರ ಜೋಕ್ಸ್) ಪಂಡ್ರದ್ ಒಂಜಿ ಪಾತೆರ. ವಾಡ್ ಒಂಜಿ ಕುಸೆಲ್ಲು ಪಾತೆರ ತಿಕ್ಕುಂಡ ಅಯ್ಯ್ "ಕೇಶವ ಬಟ್ಟನ ಪಾತೆರದ ಲಕ್ಷ್" ಅಂದ್ ಪುದರ್ ಕೊರ್ಪಿನಾತ್ ಆರೆನ ಪಾತೆರದ ಬಿಗು. ಹಳ್ಳಿದಕ್ಕೆನ ಪಾತೆರದ ಪೂರ್ಣ್, ಆ ಪಾತೆರದ ಕ್ರಮ್, ಆ ವಾಕ್ಯ ರಚನೆ, ಆ ಸ್ವರೂಪ್ ರೀತಿ ಮಾತ ಅರೆಗ್ ಸಲೀಸ್. ಆರ್ ತೊಯಿನ ಹಳ್ಳಿದ ಬಿಸೆರ್ ಪಾತೆರದೊಂಜಿ ಮಲ್ಲು ಸಂಗ್ರಹಣೆ ಅರೆಡ ಇತ್ತುಂಡ್ (ಅಯ್ಯ್ ರೂಪೊಲು ಆರೆನ ರಾಮಾಯಣೊಡು ತೋಜುವ್). ಹಳ್ಳಿದಕ್ಕೆನ್ ಆರ್ ಪನ್ನಿನಿ "ಬರವು ದಾಂತಿನ ವಿಧ್ಯಾಂಸೆರ್"ಂಡ್.

ಕೇಶವ ಬಟ್ಟ್ ಹಳ್ಳಿದಾರ್ಲು ಅಂದ್, ಪೇಂಟೆದಾರ್ಲು ಅಂದ್. ರಡ್ ಸಂಸ್ಕೃತಿದ ಒಂಜಿ ಪಾಕ ಆರೆನ ವ್ಯಕ್ತಿಪ್ಪೆ. ದುಂಬಿದಯ್ಯ್ ಬುಡಂದೆ, ಪೂಸತ್ತೆನ್ ದೆತೊನುರಾರ್ ಆರ್. ದೇವರ್ ದರ್ಮೋಡು ಆರ್ ನಾಸ್ತಿಕೆ ಅತ್ತುಂಡಲ್, ಅಯ್ಯ್ ಅತಿರೇಕ ಇತ್ತುಂಬಿ. ಭಕ್ತಿದ್ ಆರೆಗ್ ವಿಶ್ವಾಸ ಇತ್ತುಂಬಿ. ವೇದಾಂತೋಡ ಜ್ಞಾನಮಾರ್ಗ ಆರೆಗ್ ಇಷ್ಟವಾದಿತ್ತುಂಡ್. ಗೀತೆದ ಕರ್ಮಯೋಗ ಆರೆಗ್ ಪ್ರೀತಿದ್ವ. ಸ್ವತ್ತೆ ಒಂತೆ ಜೈವೋತಿಷ್ಯ ಗೋತ್ತಿತ್ತುಂಡಲ್ (ಗಣಿತ ಭಾಗ್) ಆರ್ ತನ್ನ ಜಾತಕೊನು ಒಂಜಿ ಸರ್ತಿಲ್ಲ ಜೈವೋತಿಷಿಲ್ಗ್ ತೋಜಾಯಿಚರ್. ಪ್ರಶ್ನ, ನಿಮಿತ್ತ, ಪರಕೆಲೆದ್ ಆರೆಗ್ ನಂಬೊಲ್ಲೆ ಇತ್ತುಂಬಿ.

ನಡವಳಿಕೆದ ಕ್ರಮ್, ಸಂಸ್ಕೃತಿ ಎಂಟ ಇಪ್ಪುಡು ಪನ್ನನೆಕ್ಕು ಬಟ್ಟನ ಜಿವನ ಒಂಜಿ ಮಾದರಿ. ಯೋಚನೆ, ಚಿಂತನೆ, ಪಾತೆರ, ವ್ಯವಹಾರ, ಒದನಾಟೊಳೆದ್ ಮಾತ ಅರೆಡ ಸುಸಂಸ್ಕೃತವಾಯಿನ ರೀತಿ ನೀತಿ ತೋಚೊಂದಿತ್ತುಂಡ್. ಯೋರೆಡ ಎಂಟ, ಯೋಪ, ಯೋಂದ್ ಆರ್ ತೆರಿದೊನಾರ್. ಒಯ್ಯಲ್ಲಾ ಎದ್ರ್ ತೋಜಂದೆ, ತಾನ್ ಹಿರ ಉಂತುದು ಕೆಲಸ ಮಲ್ಲುನವು ಆರೆಗ್ ಇಷ್ಟ.

ಸ್ವೇಹಾಚಾರೋಗು ಅತ್ಯಂತ ಯೋಗ್ಯ ವಕ್ತಿಯಾದಿತ್ತಿನ ಬಟ್ಟ್, ಆಯ್ ಬಂಧುಲೆಡ, ಮಿತ್ರವರ್ಗೋಡು ಗೌರವ ಪಡೆಯಿನಾರ್. ಅಡಂಬರ, ಪ್ರದರ್ಶನ ದಾಂತಿನ ನಿಜವಾಯಿನ ನಿಷ್ಟಲ್ಲುಶ ಸ್ವೇಹ ಆರೆನವು. ಪ್ರದರ್ಶನ ದಾಂತಿನ ಸಹಜ ಮಿತ್ರತ್ವ ಅವು. ಬರಿಯದ ಆಯಜೀಂದಾಂಡ, ಬೋಕ್ಕ ಅಯಿಜಿ. ಆರ್ ಆಯನ ಸುದ್ದಿಗ್ ಪೋವಯೀರ್. ಹಾಳ್ ಎಣ್ಣಿಯೀರ್. ರಾಜಿಗೋಲ್ ಪೋವಯೀರ್.

ವರೆಗೊಲ್ಲಾ ಬೇನೆ ಅವಂದಿಲೆಕ್ಕು ಆರೆನ ಪಾತೆರ. ಅಂಡಲ್ ಪನ್ನನೆನ್ನ್ ನಯವಾದ್, ಕಟ್ಟುನಿಟ್ಟುದ್ ಪನ್ನ್ಯರ್. ತನ್ನ ಒಬ್ಬಿಗ್ ದಾಂತಿನೆಕ್ಕ್ ರಾಜಿ ಮಲ್ಲುಯೀರ್. ಅಭಿಪೂರ್ಯ ಭೇದ ಇತ್ತುನಕ್ಕೆಡಲ್ ಆರೆಗ್ ದೊಸ್ತಿ ಇತ್ತುಂಡ್. ಆರ್ ಕೊರ್ಪಿನ ಸೆಲಹೆಲ್ಲು, ಎಲ್ಲೆಲ್ಲು ಕೆಲವು ಸೂಚನೆಲ್ಲು ಆರಿತ್ತಿನ ಸಂಸ್ಕೃತೆಗ್ ಆರೆನ ಬಂಧು ಮಿತ್ರರೆಗ್ ಮನ್ಸು ಉಪಯೋಗ ಕೊರ್ತುಂಡ್. ಆರೆಡ ಚಚೆ ಮಲ್ಲುಂಡ, ಕುಡಕುಡ ಕೇಂದ್, ವಿಷಯ ಶಿದಾಯಿ ಬರೊಂದಿತ್ತುಂಡ್.

ಕೇಶವ ಬಟ್ಟನ ಅತಿಧ್ಯ ಪ್ರಸಿದ್ಧವಾಯಿನವು. ಪ್ರೀತಿ ದಿಂಜಿನ, ಬಣ್ಣಾಟಿಕೆ ದಾಂತಿನ



ನಿಜವಾಯಿನ ಉಪಚಾರ. ಇಲ್ಲದೆ ಬಶಿಸಕ್ಕಾ, ಉಣಿಸ್ನೀ ಮಲ್ವಂದೆ, ಪೋಯೆರ್ಡ್ ಆರ್ಗ್ ಸಮಾದಾನ ಆವಂದ್. ಆರೆ ಇಲ್ಲದ ಉಣಿಸ್ನೀ ತಿನಸ್ನೀ ಎಡ್ ಪರಿಹಾರವಾಯಿನ, ರುಚಿ ಕಟ್ಟ್ ದವ್. ಅಬತಾರ ಮಲ್ವಂದೆ, ಸರಳವಾದ್ ಬಿನ್ನೆರೆನ್ ತೊಪೊನ್ನಿ ಆರೆನ ಕ್ರಮ ವಿಶಿಷ್ಟವಾಯಿನವ್. ಶ್ರೀಮತಿ ಜಲಚಾಕ್ಷಮ್ ಬೋಕ್ ಜೋಕ್ ಗ್ಲಾಲಾ, ಅತಿಧಿಲೆ ಮಿತ್ರ್, ಬಂತ್ ಮಿತ್ರ್ ಮಿತ್ರ್ ಬಾರಿ ಅಭಿಮಾನ.

ಉಣಿಸ್ನೀ ತಿನಸ್ನೀದ್ ಬಂತ್, ಆರೆನ ಇಲ್ಲದಕ್ಕೆನ ಅಭಿರುಚಿನ್ ಪ್ರಗರೊಡಾಯಿನವೇ. ಸಂಪೋತ್ತುಗುಲ, ಉಣಿಸ್ನೀದ ಪೋಲುಗುಲ ಸಂಬಂಧ ಇಜ್ಞಾಂದ್ಪನ್ನನೆಕ್ಕಾ ಆರೆನ ಇಲ್ಲ್ ಸಾಕ್ಷೆ. ತಿಂಡಿ ತಿನಸ್ನೀದ ವಿಷಯೋದು ಬಟ್ಟ್ ಎಡ್ ಅನುಭವಿ, ರಸಿಕೆ. ಆ ವಿಷಯ ಆರ್ ಕೊರ್ಪಿ ವಿವರಣೆ, ವರ್ಣನ ಕೇನ್ಸ್ವೇ ಬಂಜಿ ದಿಂಜುನ ಜೀತೆಣ. ಮುಂಚಿದ ಗೊಜ್ಜಿಡ್ ಪತ್ರ್ ದ್, ರಚ್ಚಿದ ಕಚ್ಚಿಪ್ ಮುಟ್ಟಿ, ಪುಳಿತ್ತೆ ಸಾರ್ ದ್, ಮಲ್ಲ ಮಲ್ಲ ಸಿಪೆ ತಿಂಡಿಲೆ ಮುಟ್ಟಿ ಆರೆನ ವರ್ಣನ ಕೇಳೊಡಾಯಿನವ್. ಅವ್ವೆನ್ ಆರ್ ಪನ್ನುನ ಮಾತ್ರ, ಅತ್ರ್. ಮಲ್ವಾದ್ಲಾ ಪಾಡುವರ್.

ಜೀವನೋದು ಆರ್ ಶೈಲಿ ಇತ್ತಿನಾರ್. ಅಲ್ಲಕ್ಕೆ ಅತ್ರ್, ಸದಾ ಶೈಲ್ಯೆ ಬಯ್ಯಿಲಾ ಹೊರತೆ, ಬೇಜಾರ್, ಕಿರಿಕಿರಿ ಮಲೋನ್ನಾರತ್ರ್. ಇತ್ತಾನೆಕ್ಕೆ ಪೋರ್ನುಡು, ಸಂತೋಷೋದು ಎಂಚಿದುಕೊಲಿಂದ್ ಆರೆಡ ಕಲ್ಲೊಂದು.

ಏವಲೂ ಉಲ್ಲಾಸ್, ಉತ್ಸಾಹ, ಆರೆಡ ದಿಂಜಿದ್ ಇತ್ರ್ಂಡ್. ಆರಿತ್ರ್ಂಡ ಆರೆನ ಸುತ್ತ ಒಂಚಿ ಕುಸಿತ್ತೆ, ಗವ್ಯಾಲ್ ದ ವಾತಾವರಣ ತಯಾರ್ ಮಲ್ವಾನ ಶಕ್ತಿ ಆರೆಡ ಇತ್ರ್ಂಡ್. ಕ್ಷಾಸ್ರೋದಂಚಿನ ಮಲ್ಲ ಕಾಯಿಲೆ ಅಸಗಲ, ಆರ್ ಮನಸ್ಸೀದ್ ಅಸ್ಸುಜರ್, ಅಳ್ಳಾಜರ್. ದುಂಬುದ ಲೆಕ್ಕನೇ ಇತ್ತೆರ್. ಕಂಟೆಲ್ ದ ಅಪರೇಶನ್ ಆದ್, ಅಸ್ಸತ್ರ್ ಇಪ್ಪುನಗ ಆರ್ ಕೈತಲ್ ದ ಅಪ್ಪೆರ್ಗ್ ಬರಯ್ಯ ಕಾಕಜಿಡ್ ಬರತಿ ಹಾತರ ಯಿಂಚ ಇತ್ರ್ಂಡ್ "ಯಾನ್ ಇತ್ತೆ ಯಕ್ಕಾನ ಬುಡ್, ಕಥಕ್ಕಳಿಗ್ ಸೇರ್ಲೆ!" ಪಂಡ, ವಾತರ್ಯೆರ ಅಪ್ಪಜಿ, ಅಭಿನಯ ಮಲ್ಲ ತೋಜಾಬೆಂದ್! ಆಪರೇಶನ್ ಆದ್, ಆರ್ ಯಕ್ಕಾನೋದ್ದು ಪೂರ್ತಿ ನಿವೃತ್ತಾರಾಯೀರ್ಡಲ, ಆಟ, ಕಾಟ, ಸಭೆಕ್ಕೆಗ್ ಬರೊಂದ ಇತ್ತೆರ್. ಇಂಬಾಂಡತ್ತ ಪಂಡ್ ದ್ ಒಂಚಿ ಸತ್ಯಲ ಪನ್ನುಜರ್. ಸಹಾನುಭೂತಿನ್ ನಿಂಕ್ಕೆ ಮಲ್ಲಾಜರ್. ಆರೆನ ಕುಸಾಲ್, ಗಮ್ಮತ್ರ್ ದುಂಬುದ ಲೆಕ್ಕನೇ ಇತ್ತಿನೆನ್ ತೊದು ಏತೋ ಜನೋಕ್ಗ್ ಆಶ್ಚರ್ಯ ಆತ್ರ್ಂಡ್.

ಬಟ್ಟ್ ಕಚ್ಚಿಡ್ ಧಾರಾಲಿ, ಬಡಪತ್ತಿಪ್ಪುನಗಲಾ, ಆರೆನ ಈ ಗುಣೋನು ಕಣ್ಣೊಂದು ಬರಿಪಾಪೋಂದಿತ್ತೆರ್. ತನ್ನ ಮುಟ್ಟ್ಗ್ರಾ ಏತೇ ಹೊಂದಾಣಕೆ ಮಲ್ಲಾದಾವಡ್, ಎಲ್ಲ ಆವಂದ ಅತಿಧೋನು ಅಂಚನೆ ಮಲೋಂದ್ ಪೋಯಿನವ್ ವಿಶೇಷ. ಅಸ್ತಿ ಬದ್ದಾ ಇಜ್ಞಾಂದೆ, ಸಂಪಾದನೆ ಮಲ್ಲಿ ಆಣ್ ಜೋಕ್ಲಾಲ್ಲಾ ದಾಂತಿ, ಬಜಿ ಎಲ್ಲ ಪೆನ್ನಾಶನ್ ದಿಪ್ಪುನಗಲಾ, ಆರೆನ ಇಲ್ಲದ ಕ್ರಮೋ ದುಂಬುದ ಲೆಕ್ಕನೆ, ಬರ್ಪಿ ಪೋಟಿ ಜನಕುಲು ಒಂತೆ ಹೆಚ್ಚನೇ ಹೊರತ್ ಕಡಮೆ ಆಯಜಿ.

ಪೋವೇ ಸಂಗತಿದ ವಿಷಯೋದ್, ಜನೋಕ್ನೆನ ವಿಷಯೋದು ಆರೆನ ವಿಮರ್ಶೆ, ಅಭಿಪ್ರಾಯೋ ದಿಂಜ ತೊದೆವ್. ಸರಿಯಾದ್ ಅಲೋಚನೆ ಮಲ್ವಂದೆ, ಪಿನಂದೆ ಆರ್ ಪಾತರಯೀರ್. ಆರ್

ಕೊರಿನ ಅಭಿಪ್ರಾಯೋನ್ ಪೂರ್ತಿ ನಂಬೋಲಿ. ಆರ್ಗ್ ಒಂದಿ ವಿಷಯೋಡು ಒರ್ನನ ಒಟ್ಟಿಗೆ ಇಂದ್ರಿಯ, ಅಯ ಮಿತ್ರ್ ಒಟ್ಟು ವರೋಧಾಭಿಪ್ರಾಯ ಆರ್ ಕೊರಯೀರ್. ಎಡ್ಡೆ ಇತ್ತೋನ್ನೊ ಎಡ್ಡೆಂದ್ರೊ ಪನ್ನೋರ್. ವ್ಯಕ್ತಿ ಪರೀಕ್ಷೆದ್ರೊ ಆರ್ ಬಿಸೆ. ವ್ಯವಹಾರೋಡು ಬಿಸೆ ಅತ್ತ್.

ಆರೆನ ಸಂಕೋಚ ಸ್ವಭಾವ್ಯೋ ಒಂದಿ ಗುಣಲ್ಲಾ ಅಂದ್ರೊ. ದೋಷಲ್ಲಾ ಅಂದ್ರೊ. ಆರ್ ಮಹತ್ಪ್ರಕಾಂಕ್ ಅತ್ತ್. ದುಂಬು ಲಾಗ್ನನ ಸಾಹಸಿ ಅತ್ತ್. ಆರೆನ ವಿದ್ವತ್ತ್ತಾಗ್ ತಕ್ಕ ವೈಶಿರಿ ಆರೆಡ ಇತ್ತಿಜ್ಞಿ. ಪಂಡ, ಆರ್ ಪಾತೆರುನ ಕ್ರಮನೆ ಸಂಕ್ಷೇಪ, ಮಿತ. ಅಂಚನೇ ಬಹುಶಃ ತಾಳಮದ್ದಲೆದ ಅಕೋಡು ಆರ್ ಏರೋಡಾಯಿನ ಜಾಗ್ಗ್ಗೊ ಮುಟ್ಟೆಜ್ಜರ್.

ಆರ್ ಬರೆಯಿನ ಮಂದಾರ ರಾಮಾಯಣ ಕಾವ್ಯೋನು, ಕನ್ನಡ ಸಂಸ್ಕೃತ ಕಾವ್ಯೋಳಿ ಕ್ರಮೋಟ್ಟು ಅಧಿವಾ ಕಾದಂಬರಿನ ರೀತಿದ್ರೊ ಬರೆವಂದೆ, ಅವ್ಯೋ ತುಳುತ್ತ್ತೊ, ಸಾಮಾನ್ಯ ಜನೋಕ್ಕೆನ, ಜೀವನೋದ ರೀತಿದ್ರೊ ಚಿತ್ರಣ ಮಲ್ಲಿನ್ನೋ ತೂಂಡ ಆರೆನ ಜನಪರ ಚಿಂತನೆ ಅರ್ಥ ಆಪುಂಡು. ಮಂದಾರ ರಾಮಾಯಣೋನು ಉರಲ್ಲಾದಲೆಕ್ಕು, ಸಂದಿದಲೆಕ್ಕು ತುಳು ಶೈಲಿದ್ರೊ ಪನ್ನ್ವಾ ಪ್ರದರ್ಶನ ಮಲ್ಪವನ ಆಸೆ ಆರೆಗಿತ್ತ್ತೊಂದ್ರೊ. ಉಂದು ಕಲೆ ಸಾಹಿತ್ಯೋಡು ಆರೆನ ಚಿಂತನೆದ ಸಾದಿ.

ಯೋಗಿತೆ, ಗುಣ, ವಿದ್ವತ್ತ್ತೊ, ಸಂಸ್ಕೃತಿ, ಗಾಂಭಿರ್ಯ, ಸರಳತೆ, ಕುಸೆಲ್ಲೊ ತಮಾಸೆ, ಸ್ವೇಹಾಚಾರ, ತತ್ತ್ವನಿಷ್ಟ್, ಗೌರವ, ತೃಪ್ತಿ, ಜಾಗ್ರತೆ, ಜೀದಾರ್ದ್ಯ ಉಂದು ಮಾತ್ರ ದಿಂಜಿದ್ರೊ, ಸರಿಯಾಯಿನ ರೀತಿದ್ರೊ ಮಿಶ್ರಣವಾದಿತ್ತಿನ ಕೇಶವ ಬಟ್ಟೊ ಒರಿ ಮದವ್ಯೋರಾವಂದಿನ ವ್ಯಕ್ತಿ. ಒರಿ ಎಂಚೆ ಇಪ್ಪ್ರೋಡುನ್ನನೆಕ್ಕೊ ಒಂಜಿ ಅದರ್ಶ. ಇಂಚಿತ್ತೊನಾರ್ ಒರಿ ಇತ್ತೆರ್ ರೊಂದ್ರೊ ದೇರ್ಫ್ರೊ ಪನೋಳಿ. ಇಂಚಿತ್ತಿನಾರ್ಲ್ಲೊ ಒರಿ ಇತ್ತೆರಾಂದ್ರೊ ಆಚಿರ ಪಡೆಪಿನಂಚಿನ ರೀತಿದ ವ್ಯಕ್ತಿ.

ಕಲಾವಿದೆ

ಒರಿ ತುಳು ಕವಿಯಾದ್ರೊ, ಮಹಾಕವಿಯಾದ್ರೊ, ಪ್ರಧಾರ್ ಪಡೆಪಿನ ದುಂಬೇ, ಕೇಶವ ಬಟ್ಟೊ ಒರಿ ಮಲ್ಲ ಯಕ್ಕಾನ ಕಲಾವಿದೆ, ಯಕ್ಕಾನ ಸಂಪನ್ಮೂಲ ವ್ಯಕ್ತಿ, ಗುರು ಆದಿತ್ಯಿನಾರ್. ಒಂಜಿ ಧೃಷ್ಟಿದ್ರೊ, ಆರೆನ ತುಳು ಕವಿತ್ಯೋಡ ಕೇರ್ತಿದ್ರೊ, ಆರೆನ ಯಕ್ಕಾನ ಕಲಾವಿದತ್ತೆ ಒಂತೆ ಮದತ್ತೊ ಪ್ರೋಂದ್ರೊ ಪನೋಲಿ. ಅಧಿವಾ, ಯಕ್ಕಾನೋಡು ಆರ್ಗ್ ತಿಕ್ಕಂದಿನ ಸ್ವಾನ, ತುಳು ಕವಿಯಾದ್ರೊ ತಿಕ್ಕಂದ್ರೊ.

ಕೇಶವ ಬಟ್ಟೆಗ್ಗೊ, ಯಕ್ಕಾನೋಡು ಮನತನದ ಹಿನ್ನೆಲೆ ಇಂದ್ರಿಯ. ಅಂದಲ್ಲಾ ಆರೆನ ಜೋಕ್ಕುಟಿಗ್ಗೊ, ಕುದುಪು ವಾಮಂಜೂರುಡ್ಲಾಲ್, ಆರೆನ ರದ್ದುನೇ ಇಲ್ಲೊ ದಲೆಕ್ಕು ಇತ್ತಿನ ಕೋಂಚಾಡಿ ಸುತ್ತಲ ಯಕ್ಕಾನದ ಬಿರ್ನ್ ಇತ್ತೊಂದ್ರೊ. ಆರ್ ಆಟ, ತಾಳಮದ್ದೆ ತೂಪ್ಯೋಂದೇ ಬುಳೆಯಿನಾರ್. ಕದಿ, ಕಟೀಲು, ಧರ್ಮಸ್ಥಳ ಇಂಚಿತ್ತಿ ಮೇಳೋಲುಲೆನ ಬರಸ್ಯಾದ ಕಾಲ. ಸಾದಾರ್ದ್ಯ 1930ಗ್ ಮಿಧ್ಲ್ಡೊ ಸುರುವಾಯಿನ ಯಕ್ಕಾನೋಇಂದ್ರಿಯನೀ ಸಭಾ (ಡ್ರೆಲ್ ಶಾಲೆದ್ರೊ) ಮೂಲಕ, ಪ್ರೋಸ ರೀತಿದ ತಾಳಮದ್ದಲೆಲ್ಲಾ ಬುಳೆಪ್ಯೋಂದಿತ್ತೊಂದ್ರೊ. ನೆತ್ತೆ ಮಾತೆತ್ತಲಾ ಪ್ರಭಾವೋ ಆರೆ ಮಿತ್ತೊ ಅಂದ್ರೊ. ತೊಯಿನ್ನೊ ಸೂಕ್ಷ್ಮವಾದ್ರೊ, ಅಡಿಮುಟ್ಟು ತೊಪಿನ ಅಭ್ಯಾಸೋದ ಕೇಶವ ಬಟ್ಟೊ, ತನ್ನ ಇರ್ದ್ದು

ವಸೋಗಾನಗ, ಸ್ವಂತ ಅಭ್ಯಾಸೋಡೇ, ಆರ್ಥಿಕಾರಿಲಾ, ಭಾಗವತೆಲು ಆಯೀರ್. 1940ದ ಅಂದಾಜಿಗ್ ದಿ ಈ ವಾರ್ಷಿಕ್ ವಚ್. ಒಡೆಯರೇನ ಪರಿಚಯ ಆದ್, ಆರೆನ ಬಳಗೊಗು ಮೇರ್ ಭಾಗವತರಾಯೀರ್. ಆವು ಬಳಗೊಂದ್ ಇತ್ತೊಂಡಲಾ, ಬೇತೆ ಕಲಾವಿದರನ್ನು ಸೇರಾವೋಂದು ಕೂಟ ಮಲ್ಲೊಂದಿತ್ತೊ. ವಿಶೇಷ ಸಂಗತಿಂದ್ ಪಂಡ, ಒಡೆಯರ್ ಬಳಗೊಡು ಕೇಶವ ಬಟ್ಟ್ ಅರ್ಥಧಾರಿಯಾದ್ ಭಾಗವಹಿಸಿದಿನೇ ಇಡ್ಡಿ. ಏಪ್ರೋಲ ಭಾಗವತಿಕೇನೇ. ಆಂಚಾದ್ ಒಡೆಯರ್ ಕೇಶವ ಬಟ್ಟೆನ ಅರ್ಥದ ಜೋಡಿ, ಬಳಗದ ಪಿದಾಯಿದ ಕಾರ್ಯಕ್ರಮೋಲೆಡ್ ಅಪ್ರಾಪ್ಯೋಗು ಅವೋಂದಿತ್ತೊಂಡ್.

ಸುರು ಸುರುಟು ಕೇಶವ ಬಟ್ಟೆನ ಅರ್ಥಗಾರಿಕೆಗ್ ದಿ ಶೆಡ್ ಕೃಷ್ಣಮಲ್ಲಿ ಭೇಸ ಶೈಲಿದ ಸ್ವಾತ್ಮ. ಒಂತೆ ಸಮಯ ಅಂಚನ ಅನುಕರಣೆಡ್ ಪನೋಂದಿತ್ತೊಗ್. ಬೋಕ ತನ್ನನೇ ಸಾದಿಡ್ ದುಂಬು ಪ್ರೋಯೀರ್. ಶೈಲಿ ಸರಳ ಅಂಡ್, ಕ್ರಮೋ ಬೇತೆ ಅಂಡ್. ಭಾಗವತಿಕೆಡ್ ದಿ ಬಲಿಪ ಭಾಗವತೆನೆನ ಶೈಲಿನ್ ಅನುಸರಣೆ ಮಲ್ಲೆರ್ಡಾಲ್, ಅನುಕರಣೆ ಮಲ್ಲೋಜೆರ್. ಅತ್ತೊಂಡ, ಅಪಗನೇ ಆರ್ ಸ್ವಂತೋಡೇ ದಢ್ಟಾದಿ ಸಂಗೀತ ಕಲ್ಯಾಂದಿತ್ತೊ. ಅಂಚ ದಕ್ಷಿಣಾದಿ ಪ್ರಭಾವೋದ ಪೋಸ ಶೈಲಿನ್ ರೂಫಿ ಮಲ್ಲೊಂಡರ್. 1980 ಮುಟ್ಟುಲ ಆರೆನ ಭಾಗವತಿಕೆ, ಎಡ್ ಮುಟ್ಟೊಡೇ ಇತ್ತೊಂಡ್. ಬೋಕ್ ಸ್ವರ ಶಕ್ತಿ ಕಡೆಮೆ ಆಯಿನಾಡ್ವಾತ್ರ ಆರ್ ಭಾಗವತಿಕೇನ್ ಬುಡೋಂದು ಬತ್ತೊ. ಭಾಗವತಿಕ ಪಂಡ್ ಕೊರ್ಕೆ ವಾತ್ರ, ಪದ ಪನೋಂದಿತ್ತೊ. 1940-1985ದ ಕಾಲೋಡು, ಒರಿ ಪುಣಿ ಅರ್ಥಧಾರಿಯಾದ್ಲಾ ಯಕ್ಕಾಗಮೋಡಿತ್ತಿನ ಬಟ್ಟ್, ಭಾಗವತಿಕೆ, ಅರ್ಥ ರದ್ದೆಟ್ವೊಲ್ಲಾ ಪುದಾರ್ ಪದೆಯಿನ ಅಪ್ರಫದ ಕಲಾವಿದೆ.

ಕೇಶವ ಬಟ್ಟೆನ ಸ್ವರ ಆಶೋಂಡಿ ಆಕರ್ಷಕ ಅತ್ತೊ. ತ್ರಾಣದ ಸ್ವರಲ್ಲಾ ಅತ್ತೊ. ಅಂಚಾಂಡ ಆರೆನ ಭಾಗವತಿಕೆದ ವಿಶೇಷ ದಾನೆ? ಆರ್ಗ್, ಭಾಗವತಿಕೆದ ರದ್ದೊ ಶೈಲಿದ್, ಪರ ಪರಂಪರೆದ ಶೈಲಿ ಬೋಕ್ ಇತ್ತೊದ ಕನಾಂಟಕ ಸಂಗೀತದ ಭಾಗವತಿಕೆದ ಶೈಲಿ ರದ್ದೆಟ್ವೊಲ್ಲಾ, ಸಮಾನವಾಯಿನ ಹಿಡಿತ ಇತ್ತೊಂಡ್. ಆವು ಪತ್ರ ಇತ್ತೊಂಡೊಂಡ್ ಪಂಡ, ರದ್ದೊ ಶೈಲಿಳಿದ್, ಬೇತೆ ಬೇತೆಯಾದ್, ಮಿಶ್ರ ಮಲ್ಲಂದ ಪನ್ನುನ ತಾಕತ್ ಆರೆಗಿತ್ತೊಂಡ್. ಉಂದು ಬಾಳ ಕಷ್ಟದ ಸಾದನೆ. ಆರ್, ದುಂಬುದ ಮಟ್ಟೊಡ್ ಭಾಗವತಿಕೆ ಮಲ್ಲುನಗ, ಪೋಸ ಕ್ರಮೋಟ್ಟು ಪಣ್ಣೆ ರ ಆರ್ಗ್ ಸಾದ್ಯ ಆವು ಪಂಡೊದೇ ತೋಚೋಂದುತ್ತಿಜಿ. ಗೋಷ್ಠಿ, ಕಮ್ಮುಟ್ಟ, ಪ್ರಾತ್ಯಕ್ಷಿಕೆಲೆಡ್, ಆರೆದ ರದ್ದೊ ಶೈಲಿದ್ದಾ, ಪದ ಪನ್ನನಾಗಲ್ಲಾ, ಆರ್ ಸಲೀಸಾದ್ ಒಂಜಿ ಸ್ವಿಚ್ ದೆತ್ತೊದ್, ಬೋಕ್ಷೋಂಜಿ ಪಾಡಿನಾತ್, ಪ್ರತ್ಯೇಕವಾದ್, ಪದ ಪಂಡೊದ್ ತೋಜಾದೆರ್. ಇಂಚ ರದ್ದೊ ಕ್ರಮೋಟ್ಟುಲ್ಲಾ ಒಂಜೇ ರೀತಿದ ಪ್ರಭುತ್ವ ಇತ್ತಿನ ಭಾಗವತ್ರೊ, ಯಾನ್ ತೊಯಿನೆಟ್ಟೊ, ಆರ್ ಒರ್ನ್. ಈ ತಿಳುವಳಿಕೆ, ಯಕ್ಕಾಗನದ ಗೋಷ್ಠಿ, ಕಮ್ಮುಟ್ಟೊಲೆಗ್ ಮಸ್ತೊ ಪ್ರೇಜನ ಅಂಡ್. ಮಲ್ಲ ಭಾಗವತೆರ್ದಕ್ಕೊ ಪಂಡೊದ್ ತೋಜಯಿರೆ ಬಂಜಿ ಆಯಿ ರಾಗೋಲಿನ್ ಆರ್ ಪಂಡೊದ್ ತೋಜದೆರ್.

ರಾಗೋಡು, ಸಾಹಿತ್ಯಾದ ಭಾವೋನು ಕನಪ್ಪನ ಕೆಲಸೋಡು ಕೇಶವ ಬಟ್ಟೆಗ್ ಎಡ್ ಹಿಡಿತ ಇತ್ತೊಂಡ್. ರಾಗ ಸಂಚಾರೋನು ಪಾತ್ರೊದ ಸಂದರ್ಭೋಗ್ ಬೋಡಾಯಿಲೆಕ್ ಉಪಯೋಗ ಮಲ್ಲುನ

ಎತ್ತೋ ಪ್ರಯೋಗೊಳೆನ್ನ ಆರ್ ಮಲ್ತೆರ್. ವಿದ್ಯಾಂಸರ್ವ ಅರ್ಥದಾರಿಲ್ಲ ಅಯ್ಯೆಟ್, ಭಾಗವತಿಕ್ಗೂ ಜೋಡಾಯಿನ ಅರ್ಥಜ್ಞನ ಆರೆಗಿತ್ತೊಂಡ್. ಅಷದ ಭಾಗವತಿಕೆದ್ದು ಹಿಡಿತ ಇತ್ತಿನ ಆರ್, ಹಂಪನಕಕ್ಕೆ ಮೇಳೊದ, ಬೋಳೊರು ಮೇಳೊದ ಅಟೋಲೆಗ್ ಭಾಗವತೆರಾದಿತ್ತೆರ್. ಹವ್ಯಾಸಿಲೆನ ಅಟೋಲೆಗ್ ಭಾಗವತಿಕೆ ಮಲ್ತೆರ್. ಭಾಗವತಿಕೆದ ವಿವಯೋದು ಪನ್ನುನ ಬೋಕ್ಕ ಮಲ್ತೆ ತೋಜವನ್ ರದ್ದು ಮಾಗೋಂಡುಲ್ಲ, ಅಂಚನೆ ಕೆಲ್ಲಾವುನೆಟ್ಟುಲ್ಲ ಸಾಮರ್ಥಿಗೆ. ಇಂಚೆ ಭಾಗವತೆ - ತಜ್ಞೆ - ಗುರು ಈ ಮೂಳಿ ಲೆಕ್ಕೊಂಡುಲ್ಲ ಆರ್ ಒರಿ ಮುಖ್ಯ ಕಲಾವಿದೆ.

ಅರ್ಥದಾರಿಯಾದ್ ಮಂದಾರ್ವ ಸಾದನೆಲ್ಲ ಮಲ್ತೆ. ಭಾಗವತಿಕೆ, ಅರ್ಥ ಈ ರಜ್ಞೆನ್ನು ತೆರಿದಿನಕ್ಕೆದ್, ಸಾಮಾನ್ಯವಾದ್, ಒಂಜಿ ವಿಭಾಗೋಂಡೇ ಹೆಚ್ಚು ಬಿಸ್ರೆರಾದ್, ಬೋಕ್ಕೊಂಜೆನ್ನು ಸುದರಿಪುನಕ್ಕು ಆದಿತ್ಯಿನ ಕಲಾವಿದರೇ ಹೆಚ್ಚು. ಮರೆಗ್ ರಜ್ಞೆಟ್ಟುಲ್ಲ ಒಂಜೇ ಮತ್ತೊದ ಸಾಮರ್ಥ್ಯ, ಜ್ಞಾನ ಇತ್ತೊಂಡ್. ಬಹುಶಃ ಅರ್ಥಗಾರಿಕೆ, ಭಾಗವತಿಕೆ ರಜ್ಞೆಟ್ಟುಲ್ಲ ಮಿತ್ತೆ ಮತ್ತೊದ ಸ್ವಾನೋಗು ಮುಟ್ಟಿನ ಕೆಲವೇ ಕಲಾವಿದರೇ ಮೇರ್ ಒರಿ.

ಅರ್ಥದಾರಿಕೆದ್, ಮಂದಾರ್ವ ಸಾದಿ, ಆರ್ವೇ ಸಾದಿ. ಏರೆಲೆಕ್ಕೊಂಡು ಅತ್ತೆ. ಆರೆನ ಮುಖ್ಯ ಲಕ್ಷ್ಯ ಪಾತ್ರ ಚಿತ್ರಣೋದು ಬೋಕ್ಕ ಸಂಭಾಷಣೆದ್. ಚಚ್ಚೆ ಆರೆಗ್ ಮುಖ್ಯ ಅತ್ತೆ. ಆ ಪಾತ್ರಲ್ಲ, ಸನ್ನಿಹಿತಲ್ಲ ಪಾತ್ರರೊದು ನಿರ್ಮಾಣ ಆವೋಡುನ್ನಿನವು ಆರೆನ ದೃಷ್ಟಿ. ಚುಟ್ಟಿಕು ಚುರುಕು ಶೈಲಿ, ಗಾಂಭೀರ್ಯ, ಸ್ವಾರಸ್ಥ, ಹಾಸ್ಯ, ರಭಸ ಮಾತ ಸೇರ್ವಿತ್ತಿನ ಆರೆನ ಅರ್ಥಗಾರಿಕೆದ್ ವಾದ, ಚಚ್ಚೆಗ್ ಪ್ರಾರ್ಥಸ್ತ ಇತ್ತಾಜಿ. ಸ್ವರ ಮಧ್ಯಮ ರೀತಿದವು. ಅತಿಕಾರೀ ಸಂಧಾನೋದ ಕೌರವೆ, ಧರ್ಮರಾಜೆ, ಕರ್ಣ ಪರ್ವದ ಶಲ್ಯ, ರಾಜಸೂಯೋದ ಮಾಗಧ, ಶರಸೇತು ಭಂಗೋದ ಅರ್ಜನೆ, ಹನುಮಂತ, ಸುಧನ್ಸ್, ಸುಗ್ರೀವೆ, ಭೀಷ್ಮಾಜುನದ ಕೌರವೆ, ವಿಭೀಷಣ ನೀತಿದ ವಿಭೀಷಣೆ, ಪಂಚವಟಿತ ರಾಮೆ - ಉಂದು ಮಾತ ಆರೆನ, ಪುದರ್ ಪ್ರೋಯಿ ಆಫೋಲು. ಆರೆ ಒಟ್ಟುಗು ಅರ್ಥ ಪನ್ನುಗ ಸಂಭಾಷಣೆಗ್ ಭಾರೀ ಅನುಕೂಲನ್ನಿನವು ಈ ಲೇಖಿಕನ ಸೋಂತ ಅನುಭವ. ಪದ್ಮೋದ್ದು ಪದ್ಮೋಗು, ಶಬ್ದೋದ್ದು ಶಬ್ದೋಗು ಸಂಭಾಷಣೆನ್ ದಿಂಜಾವೋಂದು ಪ್ರೋಪಿನ ಆರೆನ ಕ್ರಮ, ಅರ್ಥ ಕಲ್ಲುನಕ್ಕೆಗ್ಲಾಲ್ಲ, ತೆರಿದಿನ ಅರ್ಥದಾರಿಲೆಗ್ಗು ಅದರೆ.

ಒಂಜಿ ಪಾತ್ರೋದ ಸ್ವಾಯಿಭಾವ್ಯ ಆರೆನ ಚಿತ್ರಣೋದು ಮುಖ್ಯ. ಈ ದೃಷ್ಟಿದ್ ಆರೆನ ಅರ್ಥಗಾರಿಕೆದ್, ಎಂಕ್, ವಿಶೇಷಂದ್ ತೋಜಿನ ಕೆಲವು ಪಾತ್ರೋಳೆನ್ ಪಾತ್ರ, ಮೂಲು ಪನ್ನೆ - ಆರೆನ ಜರಾಸಂಧ ಪಂಡ, ತನ್ನನ್ ವಾದೋಡು ಸಮರ್ಥನೆ ಮಲ್ತೋನುನಾಯಿ ಅತ್ತೆ. ಮಲ್ಲ ಪಾತ್ರೋಲು, ದಡಿ, ಜಬರಸ್ತ್ ತ್ರೇ ಬಾಯಿ ಮುಟ್ಟುಪ್ರಸಾಯಿ. 'ದಾಸೇಂದ್ ಎಣ್ಣಿವ?' 'ರಾಜಧರ್ಮ ಪಂಡ ದಾನೆ?' ಜರಾಸಂಧನ ಆಸ್ವಾನೋಡು ಉಂತುದು ಇದ್ರ, ಪಾತ್ರೋನೆ?' - ಉಂದೇ ಆಯನ ವಾದ! ಉದ್ದೇಶ ದಾನೆ ಪುಂಡ - ಜರಾಸಂಧ ತಾಜಾ ದುಷ್ಪ್ಯ. ವಾದೋ ಮಲ್ಲುನಾತ್ಲಾ ಸಜ್ಜನಿಕೆ ದಾಂತಿ ಮದೋನ್ತುತ್ತೆ ಅಂದ್ ತೋಜವನವು ಆರೆನ ದೃಷ್ಟಿ, ಪಾತ್ರ ಚಿತ್ರಣದ ತಕ್ಕೊಂಡು. ವಾದ ಮಲ್ಲುಂದನೆ ಬಾಯಿ ಹಾಕುನವು ಜರಾಸಂಧತ್ತೆ ಅಂದ್ ಆರೆನ ಒಂಜಿ ಕಲ್ಲುನೆ. ಭೀಷ್ಮಾಜುನದ ಬೋಕ್ಕ ಪಾರ್ಥಸಾರಥ್ಯದ ಕೌರವೆ, ಆರೆನ ಅರ್ಥಗಾರಿಕೆದೆ ಬಾರಿ ಉತ್ತಮವಾಯಿನ ರದ್ದು

ಪಾತ್ರೋಳಿಂದ್ ಎನ್ನ ಅಭಿಪ್ರಾಯೋ. ಆರೆನ ಕೌರವೆ ಪಂಡ, ಭೀಷ್ಮರೆಡ ವಾದ ಮಲ್ಲನ, ಗೆಂಡ್ರೆ ತೂಪಿ ಕೌರವೆ ಅತ್ಯು. ಆಯೆ ಕಾರ್ಡ ಸಾಧಕೆ, ಉಪಾಯಗಾರೆ, ಧರ್ಮ. ಅಜ್ಞಾ, ಅಜ್ಞಾಂದ್ ಪಂಡಾದೆ, ತನ್ನ ಸೂಚಿ ನಡವ್ಯವನಯೆ. ಪಾಧರಸಾರಭೋಧ್ಯ, ಕೃಷ್ಣದ ನೇರ ಮುಖಾಮುಶಿ ವಾದ ಮಲ್ಲಂದೆ, ಓರ್ಡ್ ಕತ್ತರಿ ದೀಪಿ ರೀತಿದ್ ಪಾತ್ರೇಂದ್ ಸರೀಂದ್ ಆರೆನ ಚಿತ್ರಣ. ವಿಭಿಂಘನೆ, ಅತಿಕಾರ್ಯ ಹೊಕ್ಕು ರಾವಣದ ಪಾತ್ರೇಗ ತಾನ್ ಮೆಗ್, ತಾನ್ ಮಗೆ ಪನ್ನಿ ಎಚ್ಚರಿಗೆನ್ ಬುದಂದೆ ಹಾತೆರೂಡು, ಬಜೀ ವಾದ ಮಂಡನೆ ಮಲ್ಲೋಂಡ ಯಾವಂದ್ ಅರೆನ ದೃಷ್ಟಿ. ತನ್ನ ಅರ್ಥಗಾರಿಕೆದ ಧೋರಣೆನ್, ಅಧೋಽಂದು ಕನಪುನ ಪ್ರಯತ್ನ ಆರೆಡ ಏಪ್ರೋಲ ಇತ್ಯಂದ್. ಸುಧನ್ನ ಭಕ್ತಿ ಮಾತ್ರ ಅಂಡ ಯಾವಂದ್, ಅಯೆ ಜವನೆ, ವೀರ ಅಂದ್ಲಾ ತೋಜೊಂದೆ ಆರೆನ ನೋಟ. ಆರೆನ ಅರ್ಥಗಾರಿಗ್ ಗಳ್ಯಾಯಾಯಿನ ಸಿದ್ಧಾಂತ ಆರೆಡ ಇತ್ಯಂದ್. ಈ ನೋಟ ಇತ್ಯಾನಕ್ಕೆಗ್ ಆರೆನ ಅರ್ಥ ಮೆಚ್ಚುಗೆ ಅವ್ಯಾಂದಿತ್ಯಂದ್. ದಿ ಎಂ. ಗೋಪಾಲಾಚಾರ್ಯರ್ (ಅರ್ಥಧಾರಿ, ವಜ್ರ ಶಿಲ್ಪಿ) ಪಾತೆರೂಡು "ಮಂಡಾರದರನ ಅರ್ಥ ಪಂಡ, ಆಯ್ತ ಬಿಗಿ ಬೇತೆ, ಶೈಲಿ ಬೇತೆ, ವಾದ ಅತ್ಯು, ಮಂಡನೆ, ಚಿತ್ರಣ ಆರೆನ ವಿಶೇಷ"

ಮಂಡಾರರ್ ಯಕ್ಕಾನ ಕಾರ್ಯಕ್ಷೇತ್ರ ಮುಶಿವಾದ್ ಕುಡಲದ ಸುತ್ತಮುತ್ತ, ಮೂಲ್ಯ, ಮೂಡಬಿದ್ರೆ, ಬಂಣ್ಣಾಳ ಪ್ರದೇಶೋಳಿದ್. ವಾಮಂಜೂರುದ ಸಂಘ ಆರೆನ ಕಾರ್ಯಂ ಕೂಟ. ಅತ್ಯಂದೆ, ಮಂಗಳಾದೇವಿ, ಮಹಮ್ಮಾಯಿ, ಕಾಳಿಕಾಂಬಾ, ಕದಿ ದೇವಸ್ಥಾನೋಲಿದ್ ಇತ್ತಿನ ಸಂಘೋಳಿದ್ ವಿಶೇಷ ಕಾರ್ಯಕ್ರಮೋಳಿಗ್ ಪೋಪೋಂದಿತ್ತರ್.

ದಿ ಪ್ರೋಳಲಿ ಶಾಸ್ತ್ರ, ಶೇಣಿ, ಸಾಮಗರ್ ಇಂಚಿತ್ತಿನಕ್ಕು ಇತ್ತು 'ಮಲ್ಲ ಕೂಟಲೆಡಾಲಾ ಆರ್ ಅರ್ಥ ಪಂಡಾದ್, ಯಶಸ್ವಿ ಅತೆರ್. ಅಂಡಲಾ ಆರ್ಗ್ 'ಮಲ್ಲ ಕೂಟೋಂದು ಅರ್ಥ ಪನ್ನಾನಕ್ಕ್ರಾ ಉಮ್ಮೇದ್ ಇತ್ಯಾಜಿ.

ಮಂಡಾರೋ ಒರಿ ಎಡ್ಡೆ, ಯಶಸ್ವಿ ಅರ್ಥದಾರಿ ಅಂದಾಂಡಲಾ, ಆರೆಡ ಜನಾಕರ್ಣಣದ ಅಂತ ಕಡಮೆ ಇತ್ಯಂದ್. ಅತ್ಯೀಯವಾಯಿನ, ಎಲ್ಲ ಸಭೆಕ್ಕೂ, ಆರೆನ ಅರ್ಥ ಮೆರಪಿನ ಜಾಸ್ತಿ. ಆರೆನ ನುಡಿಕಟ್ಟು, ಪಾತೆರದ ಪೂರ್ವ, ಅರ್ಥದ ಸಾದಿ, ಅರ್ಥದಾರಿಲೆಗ್ ಮಂಡಣ್ಣಾಯಿನಾತ್, ಪ್ರೇಕ್ಷಕೆರೆ ಮಿತ್ರು ಎಡ್ಡೆ ಪರಿಣಾಮ ಮಲ್ಲೋಚ್ಯೋ. ಆರೆನ ಅರ್ಥ ಪಾಂಡಿತ್ಯಪ್ರಧಾನವಾಯಿನವು ಅತ್ಯು, ವಾಕ್ ಪ್ರಧಾನ. ನಾಟಕೀಯವಾಯಿನವು.

ಯಕ್ಕಾನದ ವಿಚಾರೋಲೆನ್ ಪಂಡಾದ್ ಕೊರ್ಪುನೆಕ್ಕ್ರಾ ಬಂಕ್ರ, ಬಿಸೆ. ಹಾರ್ಷಾಗು ಆರೆನವೇ ಒಂಡಿ ಕ್ರಮ ಇತ್ಯಂದ್. ತಾಳ, ಭಂಡಸ್ಸು, ರಾಗ, ಸಾಹಿತ್ಯದ ವಿಷಯೋದ್ ಆರ್ಗ್ ನಿಷ್ಪಂಠ್ ಶಿಳಿವಳಿಕೆಲಾ, ಅವ್ಯೇನ್ ಸರಿಯಾಯಿನ ಚೋಕಟ್ಟುದ್ ಪನ್ನಿನ ಸಾಮರ್ಥಿಗೆಲಾ ಇತ್ತು. ಶಿಷ್ಯರೆಗ್ನಾ, ಬಾಕಿ ಕಲಾವಿದರೆಗ್ನಾ, ಆರೆನ ಚ್ಹಾನೋಡು ಗೌರವ ಇತ್ಯಂದ್. ತಾಳಮದ್ದಳಿದಾವಡ್, ಕೂಟ, ಸಂಘೋಂದ ಬಾಕಿ ಸಂಗತಿಲೆಡಾವಡ್, ಆರ್ಗ್ ಲಡಾಯಿ, ವೈಮನಸ್ಸ್ ಬತ್ತಿನ ಸಂದಭೋಳೆ ಇಜ್ಜಿ. ಕಲೆತ್ತು ಕೂಟೋಂದು, ದಿಂಜ ಕಾಲ ಮಾತೆರೆಡ ಸೈಹಾಚಾರ ಬರಿಪಾಪೋಣಾನವುಲ ಸುಲಭ ಅತ್ಯು.

ಯಕ್ಷಗಾನೋದ ಮಿತ್ರ ಕೆಲವು ಲೇಖನೋಲೆನ್ನು ಬಿಟ್ಟು, ಬರತೆರ್. ಅಂಚನೆ ಪ್ರಸಂಗೊಳಿಸ್ತು
ಬರತೆರ್ (ಅಯ್ಯ ವಿಷಯ ದುಂಬು ಬಪ್ರಾಂಡು)

ಬೇತೆ ಕಲಾವಿದರೆಡ್ಡ ಪ್ರತ್ಯೇಕವಾದ್, ವಿಶಿಷ್ಟವಾದ್ ದೆತ್ತು ತೋಜುನ ಯೋಗಿತೆ ಆರೆದ
ಇತ್ತುಂಡ್.

ಸಾಹಿತ್ಯ ಪರಿಚಯ

ಕವಿ

ಒರಿ ಕವಿ, ಕಾವ್ಯದ ಕ್ಷೇತ್ರಗು ದಾನ ಕೊರ್ಕರಿಸ್ತುನೇನ್ನು ಬೇತೆ ಬೇತೆ ರೀತಿಡ್ ತೂಪೆರ್.
ಅಯನ ಬರವಣಿಗೆದ ಗಾತ್ರ, ಗುಣ, ಬಾಸ, ಪಾಂಡಿತ್ಯ, ಆಯಿಟ್ಟ್ ಆಯಿ ತೋಜಾಯಿನ ಜೀವನ,
ದತ್ತೋನ್ನ ವಸ್ತ್ರ, ಪ್ರತಿಪಾದನ ಮಲ್ಲಿ ತತ್ತ್ವ - ದರ್ಶನ, ಬರಪಾಟಿಗೆದ ಪ್ರತ್ಯೇಕತೆ - ಇಂಚ ಮಾತ
ಬೇತೆ ಬೇತೆ ಲೆಕ್ಕಾಡು ಕಾವ್ಯದ ಬಿಲೆನ್ ಗೆಣ್ಣಿವರ್. ಕೇಶವ ಬಟ್ಟನ ಬರವಣಿಗೆಡ್, ಈ ಮಾತ
ಲೆಕ್ಕಾಡು ಬಂಜೊಂಜಿ ಅಥವಾ ಬಟ್ಟು ಲೆಕ್ಕಾಡು ತೂಂಡಲ, ಮಲ್ಲು ತೂಕ, ಯೋಗ್ಯತೆ ಉಂಡು.

ಆರ್ ತುಳುಟ್ಟು ಬರಯಿನ ಜಾಸ್ತಿ, ಕನ್ನಡೊಡು ಕಡಮ್ಮೆ. ತುಳುಟ್ಟು ಆರೆನ ರಚನೆಲು -
ಮಂದಾರ ರಾಮಾಯಣ, ಬೀರದ ಯೋಲ್ಲು (ಮಹಾಕಾವ್ಯಲು) ಜಾಗಂಟೆ (ಒಂಜಿ ನೀಳ್ಗಳ ವನ
ಸಮೇತ, ಕೆಲವು ಕವಿತೆಲು) ಕನತ್ತ ಪ್ರೋಣ್ಣ (ಭಾಸ ಕವಿನ 'ಸ್ವಷ್ಟವಾಸವದತ್ತ'ದ ಅನುವಾದ)
ಬಡಕಬ್ಬೀಲ್ ಪರಮೇಸ್ವಾಯಿರ್ (ಪರಿಚಯ) ಭರತನ ಹೋಕ್ ಬೋಕ್ ಮಾಯದ ಸೂರ್ಯನಕಿ
(ಪಾರ್ವತಿಸುಭೂನ ಪ್ರಸಂಗೊಳಿನ ಅನುವಾದ) ಬೋಕ್ ಕೆಲವು ಕವಿತೆಲು, ಎಲ್ಲ ಲೇಖನೊಲು,
ಕನ್ನಡೊಡು - ಮಂದಾರ ಮಾಲೆ (ಕವಿತೆಲು), ಉನ್ನತ್ತ ರಾಘವ (ಭಾಸ್ಯರ ಕವಿನ ನಾಟಕೋದ
ಅನುವಾದ) ಯಕ್ಷಗಾನ ಪ್ರಸಂಗೊಲು (ಸತ್ಯವತಿ, ಗೋವಧನನೋದ್ದಾರ) ರಾಮ ಪರಂಧಾಮ,
ಪುಣ್ಯ ಕೋಟಿ) ಬೋಕ್ ಕೆಲವು ಲೇಖನೊಲು. ಕನ್ನಡೊಡ್ಲು ತುಳುಟ್ಟೇ ಆರೆನ ಬರವಣಿಗ ಹೆಚ್ಚೆ,
ಬೋಕ್ ಹೆಚ್ಚೆನ ಯೋಗಿತೆದವು.

ಬರಯಿನ ವಿಷಯ ಬೋಕ್ ಆಯ್ ನಮ್ಮನೆದ ದೃಷ್ಟಿಡ್ ಮಂದಾರದಾರೆನ ಸಾಹಿತ್ಯ,
ವ್ಯೇವಿಧ್ಯಮಂಯ - ಮಹಾಕಾವ್ಯ, ನೀಳ್ಗಳವಿತೆ, ಅನುವಾದ, ಯಕ್ಷಗಾನ, ಹಾಸ್ಯ, ಚುಟುಕ, ಸಂಶೋಧನೆ,
ಜೀವನ ಚರಿತ್ರ, ಇಂಚ ಬೇತೆ ಬೇತೆ ಪ್ರಕಾರೊಡು ಆರ್ ಬರತೆರ್. ಕತೆ, ಕಾದಂಬರಿ, ಆರ್
ಬರತೋಜೆರ್. ಆರ್ ಬರೆತಿನ ಬಟ್ಟು ಗದ್ವಾಲ ಕಡಮ್ಮೆ. ಆರ್ ಮುಖ್ಯವಾದ್ ಕವಿಯಾದ್,
ಮಹಾಕವಿಯಾದ್ ಕೊರ್ಕ ಕಾನಿಗ ಮಲ್ಲೆ.

ಮಂದಾರ ರಾಮಾಯಣ

ತುಳು ಸಾಹಿತ್ಯ ಚರಿತ್ರೆಡ್ ಒಂಜಿ ಮಲ್ಲು ಫುಟನೆಯಾದ್ ಕವಿಕೊಲ್ಲಾ, ತುಳುಬಾಗೆಗೊಲ್ಲಾ
ಫುನತೆ ಕೀರ್ತಿ ಕಣತ್ತಿನ 'ಮಂದಾರ ರಾಮಾಯಣ' ಮಹಾಕಾವ್ಯ, ಒಂಜಿ 'ಮಲ್ಲು ಕಚಿತೆ'

(ಮಹಾಕಾವ್ಯ) - ಯೋಗಿತೆದ್ದು, ಗಾತ್ರೋಡ್ದು, ಬೊಕ್ಕು ಪ್ರತ್ಯೇಕತೆದ್ದು. ತುಳುಟ್ಟು ಮಹಾಕಾವ್ಯ ರಚನೆ ಸಾದ್ಯ ಉಂಡೂಂದ್ರ ತೋಜಯಿನ, ತುಳು ವಾಲ್ಯೀಕೆ, ತುಳುತ್ತ ಸುರುತ್ತ ಮಹಾಕವಿ ಮಂದಾರದಾರ. ಉಂದು ಸುರುಕ್ಕು ಒಂತೆ ಭಾಗ ಪ್ರಕಟಾನಗನೆ (1977) ಮಲ್ಲ ತೆರಿದಿನ ವಿದ್ಯಾಂಸರೆನ ಪ್ರಗತೆ ಅಯ್ಯ್ಯ ತಿಕ್ಕಂಡ್ರೆ.

ಪದಿನಾಲ್ ಸಾವಿರ ಗರೆತ, ಲಲಿತ ಭಂದಸ್ಸಾರ್ಡ್ ಬರೆಯಿನ ಮಂದಾರ ರಾಮಾಯಣೋದ, ವಿಶೇಷ ಎಂಚಿನವು? ಅಪ್ಪೈಂಜಿ 'ಭಾಷಾ ಮಹಾಕಾವ್ಯ' ಬೊಕ್ಕು 'ಸಂಸ್ಕೃತಿ ಮಹಾಕಾವ್ಯ' ಮಾತ ಮಹಾಕಾವ್ಯಾಲುಲ ಆ ಆ ಬಾಸೆನ್, ಸಂಸ್ಕೃತಿನ್ ಚಿತ್ರಣ ಮಲ್ಲುಜನ್? ಅಂದ್ರ ಕೇನೊಲಿ. ಅಂಚರ್ತ್. ಮಂದಾರ ರಾಮಾಯಣೋತ್ತ, ಉದ್ದೀಕನ್, ತುಳು ಬಾಸೆನ್ ಬೊಕ್ಕು ಸಂಸ್ಕೃತಿನ್, ಕಾವ್ಯದ ರೂಪೋದು ಕೊಟಿನವು. ಮೂಲು ಕತೆ, ಘಟನೆ ಮಾತ ಬಚೇ ಒಂಜಿ ನಿಮಿತ್ತ ಆತೇ.

".....ಅಪ್ಪೈ ರಾಮಾಯಣದ ಬಿದೆ, ನಮ್ಮ ತುಳುನಾಡ್ ದ ಮಹಾ್, ಗಾಳಿ, ನೀರ್, ಬೊಕ್ಕುದ ಗುಣೋಟ್ಟು ಮುಳ್ಳನೇ ತಪ್ಪು ಗೂಬ್ಬು ರೊಲೆದ ಕುಕ್ಕೋದ್ ಎಂಚ ಬುಳಿ ದೆಪ್ಪೈಲ್? ದೆಶ್ತಿನ ಬುಕ್ಕಿತ್ತ ಗುಣ, ರೀತಿ, ತೊಕೊಲು ಎಂಚ ಉಂತೊಂದ್ರ ತೊಯುರಾತ್ರ ಮಲ್ಲ್ನನ ಬೇಲೆದ ಫಲನ್ ಕು ಮಂದಾರ ರಾಮಾಯಣಾನ್ನಿನ ಕಬಿತೆ" (ಉಪಕಾರದ ನೆನೆಬ್ರು : ಮಂದಾರ ರಾಮಾಯಣ)

"..... ಕಡಲ ಬರಿತ ತುಳುನಾಡ ಮಹಾ್ದ ದ ಬಣ್ಣ ಬದ್ದೊಲೆನ್ ಮೂಡಿ ಲೋಕೋದು ತೊಟಿಸೆನ್ನ್ ಕಹಾ್ಗ್ ತೋಜುಲೆಕ್ಕೀ ಕತೆನ್ ಬರಿತೆ" (ಮಂದಾರ ರಾಮಾಯಣ ಪುಟ 29)

ಇಂಚ ಕವಿಯೇ ತನ ದೃಷ್ಟಿನ್ ಸೋಸ್ಪು ಪನ್ತಿರ್. ಆ ಉದ್ದೀಕೊನು ಮಲ್ಲ್ತ ತೋಜಾದರ್. ತುಳು ಬಾಸೆನ್, ವಾತೆರಕತೆರ್ ಇಪ್ಪುನ ಕಟ್ಟುಲು, ಪ್ರಾಲುರ್ಲೆನ್ ಆಯಿನಾತ್ ಬಟ್ಟು ಮಲ್ಲ್ತ್ದ್ರ ಕಬಿತೆದ ರೂಪೋದು ಕೊಪ್ಪನವೇ ಕಬಿಗ್ ಇತ್ತಿನ ಇರಾದೆ. ತುಳು ಭಾಸೆನ್, ಮುಖ್ಯಿವಾದ್, ವಾತೆರಕತೆಟ್ಟಿ ಬಾಸೆದ ರೂಪೋನು ದಿಂಚಾದ್ ಕಾವ್ಯ ರಚನೆ ಮಲ್ಲುನವು ಅರನ ವರ್ತೋ.

ಮಂದಾರ ರಾಮಾಯಣದ ಎಸ್ಲಾಲೆನ ಪುದಾರ್ಲೆಡ್ ಉಂದು ತೋಳಿದು ಬಪ್ಪಂದು. ಪ್ರಂಚದ ಬಾಲೆ, ಬಂಗಾರ್ದ ತೊಟ್ಟಿಲ್, ಅಜ್ಞರೆ ಸಾಲೆ, ಮದಿಮೆ ದೊಂಪ, ಬೆಂದಿನೆನ್ ತಿಂದೆ, ಸೇಲೆದ ಸೋಲು, ಪಟ್ಟೊಗು ಪೆಟ್ರ್, ತೆಲುಪುನಡೆ ಬುಲಿಪು, ಪರಬುನ ಪರಸಾರಿ, ಪುಗೆ ತೊಟಿ ಪೆಗೆ, ಮಿತ್ತ ಲೋಕೋದ ಬಿತ್ತ್, ಪರ ಬೂದುಗು ಪೂಸ ಬೊಕ್ಕು ಇತ್ತಾದಿ. ಈ ಪ್ರದರ್ಲೆಡ್ ತುಳುತ್ತ ಕಮ್ಮೆನಲ್ಲಾ, ಕಬಿನ ಕಲ್ಲನೆಲಾ ಬಟ್ಟುಗೇ ಸೇರ್ಲ್ ಬಂಯ್ಯಂಡ್.

ಈ ತುಳುತನ, ತುಳು ಮಹಾ್ದ ದ ಗುಣ ಇಡೀ ಕಾವ್ಯಾದು ಕಡೆದ್ದ್ ಕೊಡಿ ಮುಕ್ಕು ತೋಳಿದ್ ಬರ್ಪಂದು. ಆಂಡ, ಬಚಿ ತುಳುತನ ಮಾತ್ರ ಅತ್ತ್, ಕಾವ್ಯತ್ಪ್ರೆ, ಕಬಿತೆದ್ ಇಪ್ಪೈದಾಯಿನ ಪ್ರಾಲುರ್ಲ ಉಂಡು. ಕೆಲವೇ ಉದಾಹರ್ ತೊಪ್ಪಾಲಿ. 'ಬರವು ಸರವುಡೆನೆನ್ ಸರವುನಿ ಮಲ್ಲ್ತಿಂಬಿ ಸಿರಿ ಗುರುಕುಳೆನ್ ನೆನೆತ್... ಪಂಡ್ರೋದ್ ಸುರುತ್ತ ಸಾಲ್ಹಡೇ, ಕಬಿ ಎಂಕ್ಕೆಡ ಉರುದ ತುಳುಟ್ಟು ವಾತೆರೊಂದುಳ್ಳೀರ್ಂದಾಪುಂದು.

ವಾಲ್ಯೀಕೆ ರುಸಿನ ದುಂಬಿದ ಜೀವನೊದು, ಆಯೆ ಕಾಡ ಕುಡಿಯೆ ಆದಪ್ಪನಗದ ಆಯನ

ಇಲ್ಲ ಜಾಲ್‌ದ ಒಂಜಿ ವರ್ಣನೆ ತೋಲೆ... "ಒಂಜಿ ಕಾಡ್‌ದ ಪ್ರಡೆಟ್ ಪ್ರಂಡಿ ಕೇನೆದ ಮುದೆಲುಳಿದ್ದ ಬಾರೆದ ಪ್ರದೆಲುಳಿತ್ ಪಡ್ಯುಡು ಪರಪ್ರ ತನ್ನ ತೋಡ್‌ದರುಷ್ಯ ಮುರಕಲ್ಲ್ ತೆಕ್ಕೆಲ್‌ಡ್‌ ಬರೆ ಮೊರಂಘಾಯಿದ್ತೆರ ಕಚ್ಚ್‌ದ್ ದೀಯಿ ತಡಮ್‌ಗ್ ಕಾಡ ಬೂರು ಮೊಡೆತಿನ ಪಡಿನ್ ತಿಕ್ಕುದ್ ಇಲ್ಲ ದುಳೆಯಿಡ್ ಜಾಲ್‌ಡೊಂಜಿ ಮೂಲೆಡ್ ಕಾಟ್ ಹೀರೆ, ಕಾರೋಳ್, ಬಸೆಳೆದ ದೊಂಪ್ರೋಳೀ ಮೆಯ್ಯ್ ಪದ್ದೆಕಳೆ, ರಚ್ಚೆವ್ ಕಂಡೆ..... ಮಿರೆ ಗರಿದಿ ತೋಳಿಸಿ ಕಟ್ಟೆ... ಕಡ್ಡದ ನಾರಿ ನೂರಾಯಿ ಗಿಳಿ ಕಂಡಿ... ಎಕ್ಕೆದ್ದು ಬುಗುತ್ತಿಪ್ಪಿ... ಬಚ್ಚೆಲೆರ್" ಉಂದು ತುಳುನಾಡ್‌ದ ಹಳ್ಳಿದನೇ ಚಿತ್ರ. ಇತ್ತಿಲೆಕ್ಕು ಕಚ್ಚೆದುರು ತೋಜಿಲೆಕ್ಕೆ. ಇಂಜಿತ್ತಿನ ತುಳುತನ ಜೀವ್‌ಪ್ರಾ ಜೀವ್‌ಎನ್ ತೋಜನ ಬಾಗೊಲು ಏತೋ ಉಂಡು.

ಕುಡಿಯೆ ಹಿಡಾಡ್‌ ಬರ್ಪ ಕ್ರಮ ಒಂಜಿ ಇಂಚ್ :

"ಫೋಡಿಗೆಜ್ಜೆ ಪರೆಲ್‌ ಕಲ್ಲುಲು ಮಲ್ಲು ಗುಂಡು ಕಲ್ಲ್‌ದ ಕೊಜಮೆ, ಅಲ್ಲಲ್ಲಿ ಗುಂಪು ಡೇರ್ ತಗ್ಗ್‌ದ ಗಸೇನಿದ ರಡ್‌ ಮುಂಡು ತರ್ತೆದ. ಒಂಬ್ಯುಡನೆ ಬತ್ತ್‌ದೆಂಚಾಂಡಲ ಗುಡ್ದೆ ನಡ್ದೆತ್ತ್‌ ದುಂತುದುಸೂರ ಬುಡಿಯೆ. ಅಲ್ಲೊಂಜಿ ಲೆಪ್ಪು ದೂರದ ಕುತ್ತಣ ಮಿತ್ತ್‌ ಭರ್‌ದ್ ಗುಡ್ದೆದ ತರೆಕ್ ತಿಗಲೆ ಮುಂಡೊಡು ಜಪ್ಪು ಬೆಗ್ರಾದಾರನ್ ಬಿರುಬೀಸೊಂದು ತುತುದಿ ಕಾಂಗ್‌ದ ಕೊಡಿಟ್ಯೂರೆಸೊಂದು ಪೂಕೆನ್ನಿಗೆ ದರ್ಬು ಕೊಡಿದೊಂಬು ಪೆಟ್‌ಡೇ ಸೇಂಕೊಂದು...." ಉಂದು ತುಳುನಾಡ್‌ದ ಗುಡ್ದೆ ಬಡತ್ತು ಚಿತ್ರ, ತುಳು ಬಾಸೆದ ಗುಣೋಟ್ಯು ಪನ್ನನವ್. ಮಾತ್ರ ಅತ್ತ್‌ ಎಡ್ದೆ ತಂಕದ ಕುಡಿಯೆ, ತೆಂಕುನು, ಬಚ್ಚೆನು, ಎಂಚಂಡಲಾ ಬರ್ಪನು ತೊಂಡ, ಅಯನ್ ಜೀವನೊಡೊಂಜಿ ಬದಲಾವಣ ಆವರೆ ಉಂಡು. ಆಯಗ್ 'ಬಚ್ಚ್‌ದ್‌ಂಡ್‌ಂಡ್' ಪನ್ನ ಒಂಜಿ ಒಳ ಅಭಿಭಾ ಈ ವರ್ಣನೆಡುಂಡು.

ಸೆಪ್ಟ್‌ಹಿಂಲೆನ್ ಕುಡಿಯೆ ಜೋರು ಮಲ್ಲುನ ಕ್ರಮ ಇಂಚ್ ಉಂಡು:

"ಇಂದು ನಿಕೆ ಬಿಹಾರ್‌ದಿಗೆನ, ಬುಳೆವ? ದಾನೆಂದ್ ಗರೆತಾರ್. ನಿಕೆ ಅಣ ಬರವೆಂಕ್ ಪೆಂಡ್‌ದ್ ತೆರಿಯೋಡಾ? ಗಡ್ ಬುಳೆಪಾದ್ ಬೊಣ್ಯುಡು ಪ್ರಾರೆಲ್ಲೂ ರೂರು ತಿನ್‌ದಿಲ್ಲಿಲ್ಲಾ ವೋದ್ವೆ, ಕಯ್ಯಿಳ್ಕುವೊನ್ ತೋವ್ರಾಂದು ಅತ್ತುಂದೆ ಸಿಂತಾಮಣಿತ ಕಡ್ಡಿ ವಾಡಾದ್ ಬಾಯ್ಗ್ ಬಿತ್ತಿನ ಮಾತ ಶಿಗುಳೊಂದು ಪಾಪಾಣ್ಯೆನ್ ಮಂಗ ಮಳ್ಳುದ್... ಬನ್ನಗನೆ ಕೊರಿದ ಕೀನಿ ಕಂಡೊಂದು" ತಾಜ, ತುಳುತ್ತು ನೆರಡೆದ ಶೈಲಿ ಉಂದು. ಕುಡಿಯೆ ಎಂಚೆ ಇತ್ತೆ? ತೋಲೆ "ಕೊಪ್ಪರ ಪ್ರಾಂಟುದೆನ್ನೆ ದೆವ್ವನ ತರಣ... ಕಲ್ಲ್ ಕರವುನ ಜವಣಾ... ಪಾಡೆ ಕಲ್ಲ್‌ಗ್ ಸಂದ್ ಪಾಡುನಂಚಿನ ಜೀವ್..."

ವೇದಾಂತ ತತ್ತ್ವದಂಚಿನ ಬಂಜಿದ ಸಂಗತಿಲೆನ್, ತುಳುಟ್ಯು ಪಣ್ಯೆರಾಪ್ರಂಡುಂದು ತೋಜಾಯಿನ ಒಂಜಿ ಸಂದಭೋ:

ರುಸಿಕ್ಕುಲೆನ ಉಪದೇಶ "ಕೆಣಿಂಚಿ ಆಯ ರೊಷ್ಟೊಲ ದಾಂತಿ ಬಣ್ಣ ಲಚ್ಚೆಣ ದಾಂತಿ ತೋಜಂದಿ ಮಾಜಂದಿ ನೊರ್ಮೆಲಾದಿಂಜೊಂದಿ ಪ್ರಾಪ್ತಿಂದಿ ಸಯ್ಯಂದಿ ನೀಡಿ ಕಯ್ತೆಕ್ಕಂದಿ ಸೊರ್ತಂದಿ

ಸಿದ್ಧಂದಿ ಬೋಧ್ಯಂದಿ ನುಂಗಂದಿ ಬಾಡಂದಿ ಬಚ್ಚೆಂದಿನೊಂಜಿ ದಾದನ ಉಂಡವೆನ್ನ ಅಚ್ಚೆ ತುಳುಪ್ಪು, ಸಲೀಸಾದ್ ಉಪನಿಷತ್ತುತ್ವೊನು ಪನ್ನಿ ಈ ಕ್ರಮ, "ಇಂದೇ, ತುಳುಪ್ಪುಲ್ಲಾ ಒವ್ವೆನ್ನಾ ಪನೊಲಿಂದ್" ತೋಚಾಟಿ ಲೇಕ್ಕು ಉಂಡು.

ರಾಮ ಮಂತ್ರ ಬೃಹತ್ ಸಭೆಪ್ಪು ಎಂಜ ಬತ್ತೋಂಡ್ ಶೂಲೆ:

".... ರಾಮ ಮಂತ್ರೂ ಪದಿನಾಲ್ಲಾ ಲೋಕದ ಗಡಿನಾ ಕಡತ್ತಾದಾಸಬೆಚ್ಚು ಕೆಯ್ಪುಟ್ಟುಲ್ಲಾನ್ ಪತ್ತಿ ದೇವರೆ ದತ್ತ ಮರ್ಮಿಲ್ಲಾದ ಉಳ್ಳಾಳ್ಲಿ ಸರಸೋತಿನ ಜಕ್ಕೆಲ್ಲಾದ ಬಿಣಿಡಿತ್ತಿನ ಸರಿಯ ಬಿರೆಲ್ಲಾ ಮುಟ್ಟಂದನೇ ಮೂಜಪರೋಡು ರಾಮ ರಾಮಾಂದ್ ಬಾರಿ ಗಂಬಿರ ದನಿ ಪ್ರಬ್ರಾಹ್ಮಾ ಸರೆನ್ನ ಮರ್ಮಾದುಡಲ್ಲಾ ದಿಂಚಾಂಡ್ ಗಟ್ಟಿಯಾಯಿನ ಕಲ್ಲ್ಲಾ ಸೆಕ್ಕರನೆ ನಾಲಾಯಿ ದತ್ತೋಂಡ್ ನೀರಾದ್ ರಿಟಿಟಿಡೀ ಮೆಯ್ಯಿರ್ನು ನಂಜೆ:

ಅಯೋಧ್ಯೆದ ಸಂಪ್ರೋತ್ತು ಇತ್ತಿ ಕ್ರಮೋ : "ಕಾಲ ಕಾಲೋಗು ಬರ್ನ್ ದೊರಿದ್ ವಾಯಾತಿ ಕಂಡೊಲೆಗ್ಗೆ ಬಟ್ಟುಲ್ಲಾನೋಯ್ಯಾದಕ್ಕುಂಡ ತಿರ್ತು ಬೂರಂದಿ ಬುಳೆ ಬಾಗ್ಯೋಳೆಡ್... ಸಿರ್ಬ್ ಸಂಕಡ ಮರ್ದ್ ಪನ್ನಿ ಹಾತೆರೋದತ್ತೆ ತೆರಿಯಂದಿ ಬಜಿ ಪೂರುಂಬರೆತ್ತೋಂಡ್... ಕಾಟಿಲೆಡ ಪ್ರೋಣಿಪಿ ತೇಂಕಾರದೇಶರಕೋಲು ನಿರ್ಣಣೆಗ್ಗೆ ಕಣ ಪಲಾಯಿದ್ ಕೆಸರ್ ಕೆಮ್ಮೆಡನ್ ರಿಪ್ಪಾದ್... ಮಾಗಣ ಸೇರ್ರ್ ಬೆರ್ರ್ ಕೆಲಸೋಗು ನಾಗಮಂಡಲೋಗು ದರ್ಕ್ ನೇವೋಗು...."

ಅಯೋಧ್ಯೆಡ್ ಬಾಲೆಲು ಬುಳೆತಿನ ಕ್ರಮ ಕಣ್ಣಾಗ್ ಕಟ್ಟುಲೆಕ ಒಂಜಿ ಚಿತ್ರು:

"ಚಿತ್ತಿನಪ್ಪುಳಿತ್ತಿ ಬಾಲೆಳು ರದ್ದು ಕೆಯ್ಪೊಟ್ಟು ಪ್ರಂಡಿ ಪತ್ತಾದ್ ಬಾಯ್ಗ್ ಕೊಂಬು ಬಿರೆಲ್ಲಾನ್ ದೀದ್ ಜುಂಬೋಂದು ದೊಲ್ಲೆನರಿಪಾವೋಂದು, ಬರ್ದ್ ಬೂರೋಂದು ಕಂಕಣ ಬೂರ್ನ್ ಬಂಜಿನೊಯ್ಲೋಂದು ಪರತೋಂದು ನಾಲ್ಕುರ್ಬಾಡಂಚಂಚಿ ಪಿರಿದುಂಬು ಪ್ರೋಪ್ರೋಂದು ಕುಳ್ಳೋಂದು ಕಡತೋಂದು ತಡ್ಯನ್ ಗೋಡೆ ಕಮ್ಮು ಬಾಕಿಲ್ಲಾನ್ ಸುತ್ತಾದುಂತೋಂದು ಬೂರೋಂದು ಲಕ್ಷ್ಯಾಂದು ತೆಲಿತೋಂದು ಬುಳೆತೋಂದು ನಡತೋಂದು ಬಲಿತೋಂದು ಜಗಲಿ ಜತ್ತಾದ್ ಜಾಲ್ ನಿದಿಮೇಲ್ ಮಳ್ಳೂಂದು ಬೋಳ್ಳಿ ಬಂಗಾರ್ದನೇ ತೇರ್ ಬಿರೆ ಕುದುರೆ ಬಿರು ಪಗರಿ ಬಡಿಗೆ ಕಡ್ತಲೆಲೆಡೇ ಗೊಚ್ಚ್ವಾಂದು"

ತುಳುಪ್ಪು ನೆರಡೆ ಗೌಜಿ ಮಲ್ಲುನ್ ಒಂಜಿ ಕ್ರಮೋ, ಸೀತೆನ ಮದಿಮೆದ ದೋಂಪ್ರಾಡಾಯಿನ ಲಕ್ಷ್ಮೀ - ಅತಿಕಾಯೆರನ ಸಂವಾದೋಂದು : "ನೇಲ್ಯ ಕುಂಬುದನೆ?" "...ಇತ್ತೆನ ಕುಂಬುದೊನು ದಾಯೆನೆಟ್ಟಿವೆ?... ದೊಂಡೆ ಬಿಟ್ಟು ಒಂದೇರ್ ಪ್ರೋಡಿವೇರ್? ಪಂತೋಡು ಕೆಂಬಿ ಪಾಡ್ಲಿತ್ತೆ ಹಾತೆರುವ ಬಾಯ್ಯುಚ್ಚಿ..." "ನಿನ್ನನೀ ನಿಸೀತೆನಿತ್ತ್ ಕೆಯ್ಪುಟ್ಟಾದ ಜುಟ್ಟು ಪತ್ತಾದೊಯ್ಯ್ ಕೊಣೋನಗ ತಲೆಪರೆರುಳ್ಳೆ ನಿನ್ನ ಹಿರಿಯಾಯೆ? ದಾನಂದ್ ಲೇಕ್ಕು" "ನಿಕ್ಕೆನಿರ್ದ್ದರೆನ್ ಪತ್ತಾದಿತ್ತೆ ತಾರೆಗೊಯ್ಯ್ ದ್ ಕಟ್ಟಾದ್ ಪಾಡ್ಲ್ ಬಯ್ಯುದ್ದುದರ್ಥಂಜಿ ಮಯ್ಯ್ಯೊಂಡ ಬುದ್ಧಾಪ್ನಾಯೆರೆರುಳ್ಳೆ? ಕಾಂಡದನ ಪಿರಿದಿಜ? ವಾಯೆ ನಡಪ್ಪು..."

ಕಿಸ್ತಿಂದೆಡ್ ವಾಲಿ ಸುಗ್ರೀವರೆ ನಾಯೋಡು ಬರ್ಪಿ ಕೆಲವು ನೇರಡಿದೆ ಕ್ರಮ ೪೦ಚ ಉಂಡು: "ಜಾಂಬವರೆ ಪಂಡಿನೆಂಬನಯೀರ್ ನನವೊರ ಹೆಚ್ಚೆ. ಯೀರೆನ ಪರೋಡಿ ಇದ್ದೀನ್ ತಂದೆ ಮಾತ್ರರ್ ಕರೋಡಿಂದ್ ಹೆಚ್ಚೀನೀರೆನ್, ದಾನೆ ಹೊಕ್ಕೆಡನೆ? ಆಯೆನ್ನ ಅರ್ಪತ್ತೆ ಮಲೆ ಮಂಗ ಜಲ್ಲದ ಕಂಡು ಹನುಮಂತೆ, ತೂಕೆಣ್ಣೆ ಕೋರಿ ಪಂಡಿತೆ, ಮುಂಗುಲಿ ಮುಸುಂಟುದಾಯೆ ಖರಿ ಮೋಣ ಸಿಂಗ್ಲೆಕೆ... ಸಿಂಥಿಗೊಬ್ಬಿನಿ ಯಂಕ್ ತರಿದಿಸಿಂದಾ? ಯೆನ್ನೊ ಪಂಚಾತೀಕ್ಗ್ ಲೆಪ್ಪಡುನಾತ್ ದಪ್ಪನ ನಿಕ್ಕಳಿ ಅಗಲೆ? ತಿಗಲೆಗೊಂಜೊಂಜಿ ಗುದ್ದು ದು ಪೂರಂಟುದು ರಸದೆಪ್ಪೆ. ಯೀ ಯೀರ್ ರಾಮೆನಾ? ಕಾಲ ಬಯಿನ್ ನಾಲ್ ಪೂರಿ ರಕ್ಷಸರೆನ್ ಪ್ರೋತ್ಸಹಿ ಮಲ್ಲೊನ್ನಿ ಕೈಕ್ಕೆಣ್ಣು.. ಯೀ ಕಯ್ಯತ್ತಿನಾಳೆನೇ ಕಳುವಡೊಂಜಿ ಕಯ್ಯೂರ್ವಂದಿನಿನ್ನೆ ತಿಗಲೆಡುಂಡರ್ಯು ಕಯ್ಯೆ? ಅವುಳ್ಳ ಕಡ್ಡಾದ ಮೂಳೆ ಕುದ್ದುದೇನ್ನಿ ಚೇಂಕಾರ ಕಟ್ಟೊಡ್ ದೀಲ್.. ಜಾರ್ನ್...

"ಉಂತಪ್ಪಳ್ಳಿ ಒಂಜರೆ ಕಾಸ್‌ದಾಯ. ವೋಡೆ ನಿನ್ನಮ್ಮೆಡೆಗೆ? ರಾಮೆ ನಿನ್ನಮ್ಮೆನೆ? ಅತ್ಯಾಯಗೆ ಮಗನೆ? ಕಾರ್ ಕಡ್ಡೆ ತಿಗಲೆನ್ ಶಿಗ್ಗೆ ದಗ್ಗಾಡಿ ಮಗ... ನಾಸಿಗೆ ಧಾಂತಿ ಓ ಮಂಗ ಬುಡೆದಿಚ್ಚೆ ಬುಡೆದಿಚ್ಚೆಂದ್ ಪಂಡಾದೂರೊರ್ ಬಂಗರ್ ಬತ್ತೊದ್ದಾ ಇತ್ತಿ ಹಣೆಬುರೊನು ಮಾರ್ಲ್ ತೋಜವತ್ತೆ..." "ಬಾಯ್ಯುಚ್ಚಿಲಯ ಹೊಕ್ಕೆಡೇತ್ ಕೊರೆಪ್ಪನಿ. ನಿಕ್ಕು ಮದ್ದನೆಡ್ ತೆಲಿ ಮಯ್ಯೊದ್ದಾಜರೆ? ಕಂಡೆಲ... ನಾದೆಲ... ನಿನ್ನ ಬೊಳ್ಳೊನು ಬಾಕಿಮಾರ್ ನಟುಂಡು... ಸುರುಪ ಕೆಟ್ಟಿನ ನಿನ್ನ ಕೊಟ್ಟಿ ಮೋಣೆ.. ನಿನ್ನ ತಿಗಲೆಗ್ ಬೆರ್ರು ರಕ್ಷಸೆ ಪೆಟ್ಟೆ ಪಾಡೊಂಡ್.." ತುಳ್ಳತ್ತು ನರದೆದ ಈ ಸಂಗ್ರಹದ ಒಂಜಿ ಪೂರ್ಣ್ ಬೇತೆ.

ಕೋಪ ಬ್ರತಿ ವಾಲಿ ಎಂಚೆ ಇತ್ತೆ. ತೂಲೆ : "... ಕಿಟಿ ರಟ್ಟು ಕಣ್ಣಾದ ಕೆಂಪು, ಕೊಡಿ ಮೀಸೆಲೆದ ನಲಿಪು, ದೊಂಳಿನುಷುದ ಸುಂಯ್ಯ, ಬುಡ್ಡಿನುಸುಲುದ ಒಯ್ಯ, ನೆರ್ತೊದ ಕೊರಿಪು, ಪ್ರಷ್ಣೊದ ತಿರ್ಲೊದಂಚಿತ್ತಿಡೀ ಮಯ್ಯ ಬೆಗವ್ಪು ತೂಪಿನ ಜನೋಕುಳೆಗ್ ಬೆಪ್ಪು ಪ್ರಷ್ಣೊಡಂಚಿನ ದರ್ಪು, ದೊಮೆ ಕೊಳ್ಳೊರ್ ಕಣೆ ಪಂಡಿದನ ಬಯ್ಯೂಪು ಅದಪ್ಪ... ಕುಂಬರ್ಪು...." ಸಲೀಸಾದ್ ಮಣಿನೆ ಮಲ್ಲೊಂದೆ, ಆಯನೆ ಸ್ವಭಾವೊನ್ನು ತೋಜವನೆ ಕ್ರಮ ೩೦ದು.

ವಾಲಿ ಸುಗ್ರೀವರೆ ಲಡಾಯಿಡ್ "ಸೇಂಕಾಟ ಸುಂಯ್ಯಾಟ ನೆರ್ವಾಟ ನೋಕಾಟ ಒಯ್ಯಾಟ ನೋಪಾಟ ತೊರ್ವಾಟ ತಿಣ್ವಾಟ ಪರ್ಕಾಟ ಗುದ್ದಾಟ ಬೊಟ್ಟಾಟ ಕುಟ್ಟಾಟ ಯೆಡ್ವಾಟ ತುಭ್ಯಾಟ ಮಲ್ಲ ಮಲ್ಲನಾಡ ಬಂಟೆನ ಪ್ರೋಮ್ಫಾಟ!"

ಇಂಚನೀ ತುಳ್ಳ ಬಾಸೆದ ಪ್ರೋಲ್ಯು, ತುಳ್ಳ ಜನಕುಳಿ ಬದ್ದಾಕ್ಕಾದ ರೀತಿ, ತುಳ್ಳ ಜನೋಕುಲೆ ಪಾತೆರೊದ ರಿತಿಕ್ಕುಲೆನ್ ಇಡಿ ಇಡಿಯಾಧ್ ಅರಾದ್ ಬೆರಾದ್ ಪಾಕ ಮಲ್ಲನ ಬರೆಪಾಟಿಕೆ ಈ ಕಾಪ್ಪಾದ ಉದ್ದೇಶುಗುಲು ಉಂಡು. ಒಂಜೊರಂಜಿ ಭಾಗೊನ್ನು ದೆತ್ತೊ ಬರೆಪ್ಪಾಡಾವು - ಉದಾ: ಬೇತೆ ಬೇತೆ ಅದ್ದಾಯೋಡು ಬರ್ಪಿ ಮುಗಲ್ಲಾದ, ಸಾಗೊಳಿದ, ಮದ್ದಲೊದ ಮಣಿನೆಲು, ಹನುಮಂತೆ ಲಂಕೆಗ್ ಪ್ರೋಡಿನ ಕತೆತ ವರ್ಣನೆ, ಕಡ್ಡಾದ, ಯುದ್ದೊದ ಸಂಗತಿಲು, ರಾಮೆ ರಾವಣೆರೆ ಯುದ್ದ, ಇರಚ ಒಂಜೊಂಜಿಲ ತುಳ್ಳ ಬಾಸೆದ ಕಮ್ಮೆನೋ, ಬಿಗು ಬಿತ್ತುದಿಗನ್ ತೋಜವೊಂದಳ್ಳ. ಉಂದು ಮಾತ್ರಲೂ ತಾಜ ತುಳ್ಳಣ್ಣು ಪಣೆರಾಪ್ಪಂಡತ್ತೊಂದ್ ಅಚಿರ ಪಡೆಪಿನ, ತುಳ್ಳವರೆ ಮ್ಮೆ ಮಲುನೆ

ಲೇಕೊದ ಬಾಗೋಲು ಕಾವ್ಯಾದು ದಿಂಜ್‌ದುಳ್ಳ. ನಮ್ಮ ಸುತ್ತು ಇಪ್ಪಿ ವಾತರೊದ ತುಳುನೇ ಒಂಜಿ ಮಹಾಕಾವ್ಯಾದ ಬಾಸೆಯಾದ್ ಮಲ್ಲಿನ ಕವಿನ ಸಾಮರ್ಥಿಗೆ ಸಾದರ್ಥದವತ್ತೆ.

ನಡವಿ ಘಟನೆ ಕಣ್ಣದೊರ್ ಕಟ್ಟದಿಲ್ಕೊದ ಚಿತ್ತೊಲು ಏತೆತೋ ಉಳ್ಳ. ನಮ್ಮ ಸೂತಿನ ಕೆಲವು ಜನ್ಮಾಕುಲುಲ ಅಯ್ಯಾಯ್ಯೆ ಬರ್ವೋರ್. ಉದಾ: ರಾವಣರ ಆಸ್ಥಾನೊಡಿತ್ತಿ ಬರಿ ರಕ್ತಸೇ ಸರ್ವಾಸುರೆ: "ಮಿತ್ತ ತೂರ್ವಾಂದಪಗಪಗ ಕಣ್ಣಮುಚ್ಚೊಂದು ಬಾಯಿ ನಂಗವೊಂದು ದಂಗ್ ಬಿಂಜೊಂದು ಕಯ್ಯೀರೊಂದು ತಟ್ಟ ತಿರ್ದಾವೊಂದು ಎದುರಿತ್ತಿನಾಯ ಮೆಯೊಂಜೊಂಜಿ ಕುಟೊಂದು ತಿಕ್ಕಿನಡೆ ಬೊಟೊಂದು ಪಾತೆರ್ಗಳಿರಿಷ್ಟಾವೊಂದು - ಅರಸು ರಾವಣ, ಅತ್ತ ಯಾನ್ ಪ್ರಾಣಿ. ಇಂದ್ರಜಿತು ಅಂದೆ ಈ ಮಲ್ಲ ಲಂಕೆ ಯಾನತ್ತು ಲೋಕೋಗು ಗೊಂತು ಬೋಣ್ಣಿ ಜೋಕ್ಕಾಟಿಗೆ ಸುಖಾದ್ದಿ ಅಂಚತ್ತು ಬುಡಿ ರಾಮೆ ಇಡೆ ಬಯ್ದು ದಾಯಿನೋ ಯೇರ್ ಕೇಷೊಣ್ಣಿ ಗೆಲ್ಲುನೊಂದಂದೆ. ಆತ್ತ ರಾಮನ ವೂರು ವೋಳುಂಡು, ಇಜ್ಞೆ. ಯಾನುಳ್ಳ ಅಂಚತ್ತು ಯಾನುಳ್ಳ" ಮೂಳು ಅರ್ಥದ ಪಾತೆರುನ ಕೆಲ ಜನಕಲನ ಜಿವಂತ ಚಿತ್ರ ಉಂಡು. ಕತೆ ರಾಮಾಯಣಾಂದಲು ನಮ್ಮ ಸುತ್ತು ಮುತ್ತೊದ ಸಂಗಳಿನ್ನು ತೋಜಯಿರ ಅವ ಕವಿಕ್ಕ ತೊಂದರೆ ಅಯ್ಯು.

ಪ್ರೇಸ ಪ್ರೋಶಿ ಶಬ್ದಿಲ್ನೆ ತಯಾರ್ ಮಲ್ಲುನ ಎಡ್ಡ ಕವಿನ ಕೆಲಸೊಂದೊ ಪನ್ನೋರ್. ಮಂದಾರ ರಾಮಾಯಣೊದು ಅಂಚಿತ್ತಿ ಶಬ್ದ ಸೃಷ್ಟಿದ ಕೆಲಸ ಆತ್ತಂಡ್ ಉದಾ: ಕಯ್ಯೊಣ್ಣಿ (ಅಯ್ಯಾಧ ಶಾಲೆ) ಕರಕೆಬಿತ್ತಾಯ (ಕುಂಭಕರ್ಣ್) ಗಾಳಿ ಬೀದಿ (ಆಕಾಶ) ತಗಡಾದದೆಕಟ್ಟಿ (ಕವಚ) ತಗಡಾದ ಮುಟ್ಟಳೆ (ಸೀಸಕ್) ತಡ್ವೆ ಕಿತ್ತಾರ್ (ಗಣಪತಿ) ತಡೆಲಾದೊಂಡದಾಯೆ (ಮೇಘನಾದ) ಪರಪುಪದ್ದುದಾರ್ (ಕಶ್ವರ್) ಪ್ರಾರ್ತು ಬರಿ (ಸೂರ್ಯವಂಶ) ಬಾಣ ಬಂಡಿ (ವಿಮಾನ) ಬಿರುಕ್ಕೆತ್ತಾಯೆ (ಕೋದಂಡಪಾಣಿ) ಮುಪ್ಪರಪ್ಪ (ಗಂಗೆ) ಮಣಿಷ್ಟೆ (ಭೂಮಾತೆ) ಮೆಯ್ಯಾಂತಿನಾಯೆ (ಅನಂಗ, ಮನ್ಮಥ) ಮೆಂಚಿಕಯ್ಯ್ಯೆ (ಇಂದ್ರೆ) ಮಲೆ ಮಗಳ್ (ಗೌರಿ) ಇಂಚ ಮಾತೆ.

ಇಡಿ ಕಾವ್ಯು ತುಳುತ್ತ ವಾತಾವರಣೊದು ನಡತಿತ್ಕೆ ತೋಜಾವರ್ರೆ. ಅಯೋಧ್ಯೆ, ಲಂಕೆ, ಕಿಷ್ಟಿಂದೆದ ಬದಲ್‌ಗ್ರಾ ತುಳುನಾಡೊದ ಉರುಳ್ಳನ್ನು ಆರ್ ಕಣಾಯಿಜ್ಞ್‌ರ್. ಅಯ್ಯು ಬದಲ್‌ ಅಯೋಧ್ಯೆ, ಲಂಕೆಲ್ನೆ ತುಳುನಾಡಾದ್ ಮಲ್ಲ್‌ದ್ರಾ ಬರೆತೆರ್. ಪ್ರಾರ್ಥಾಲೆಡೊಲಾ ತುಳುತನ ಬರಿತೆಕ್ಕೆ ಮಲ್ಲ್‌ದೆರ್. ಉದಾ: ಅಪ್ಪಣ್ಣ ಗುರಿಕಾರೆ (ಅಪ್-ನೀರ್, ಅಪ್ಪಣ್ಣೆ ಪಂಡ ವರುಣೇಂದ್ರಾಲ್ ಅರ್ರ್) ತಾಳಿಷ್ಣ್ಣ ಪಂಡಿತೆ (ಸುಷೇಣ್) ದಿರದೆ (ದ್ವಿರದ್) ರುಸಬಣ್ಣೆ (ಖಿಪಂಭ) ಸೊಂಟ ಬಂಟಪ್ಪೆ, ಕಡ್ವತ್ತಿ ಕುಡ್ಯೆ, ಗುದೊಲಿ ಬಾಂಪೆ, ಪುರಿ ಮೀಸೆ ಕರ್ಗಷ್ಪೆ, ಮುಗುದು ಮಂಜಣ್ಣೆ, ಗುಜಗುಂಟೆ, ಸೋಮಕ್ಕೆ, ಕೋರಿಕೊಟ್ಟಪ್ಪೆ, ಗುದಡ್ ಗುಮ್ಮಣ್ಣೆ, ಇತ್ಯಾದಿ.. ಅಂಚನೆ ಮರಕ್ಕುಳಿನೆ, ಪಕ್ಕಿಲೆನೆ, ಹತ್ಯಾರ್‌ಲೆನೆ, ಪ್ರಾಣಿಲೆನೆ ಪ್ರದರುಲುಲಾ ಅಯ್ಯಾಯ್ಯೆ ಬರ್ವೋರ್. ಕಿಸ್ತಿಂದೆರ್ ಕಿಸ್ತಿಂದಾಯೆ ಪನ್ನಿ ಒಂಜಿ ಬುತ್ತೊನ್ನಾ ಕವಿ ಉಂಡು ಮಲ್ಲ್‌ರ್!

ಮಂದಾರ ರಾಮಾಯಣೊದು ಬರಿ ವರ್ಣನೆಲು ಬರಿ ವರ್ಣನೆಲಾವಂದೆ, ಅಯ್ಯು ಪಿರಪುದು ಒಂಜಿ ತಾತ್ತ್ವಿಕ ಅಂಶ ಉಂಡು. ಉದಾ: ರಾವಣ ಮಲ್ಲಾಯಿನ ಮಾರಣ ಯಾಗೊದ

ಸಂದರ್ಭೋದು, ಮಂತ್ರವಾದದ ವಿವರ ಹೀಗನೇ ಅವು ಸುಳ್ಳಿ, ಹೋಂಗೀಂದ್ರಾ ತೋಜಾವೋಂದು ಶ್ರೋಪೇರ್. ಮಂತ್ರಿನೆ ವಿವರಯ ಬನ್ನಿಗೆ, ಇತ್ತೆದ ರಾಜಕೀಯೊನು ಒರ್ಡೋ, ಒಂತೆ ಅಡೆಗ್ರೋ ಹೋಲಿಕೆ ಮಲ್ಲಾದರ್ರೋ. ಹಳ್ಳಿ - ಪೇಂಟದ ವಿವರಯ ಬನ್ನಿಗೆ ಹಳ್ಳಿದ ಪರವಾದ್ ಉಂತುದರ್ರೋ. ದೇವರೆನ ವಿವರಯ ಬನ್ನಿಗೆ ಕವಿನ ದೃಷ್ಟಿ ಇಂಚೆ: "ಕಿ ಲೋಕನ್ನಿ ಬುಳೆಕ್ಕಬೇರ್ ಒಪ್ಪು? ಪನ್ನಿನ ಪ್ರಶ್ನಾಗ್ ಬುಳೆಪ್ಪೊಡ್ಡು ಡಿಕ್ ಜತ್ತಾ ಧಾದಾರವಾದಿಪ್ಪನಿಂದೇ ಬೇರ್ ಪಂಡರಂಜನೆ ಉತ್ತರವಾದ್... "ಬುಳೆಪ್ಪೊಡ್ಡು ಡಿಕ್ ಜತ್ತಾ ಧಾದಾರವಾದಿಪ್ಪನಿಂದೇ ಬೇರ್ ಪಂಡರಂಜನೆ ಬೊಕ್ಕುದಕ್ಕಲು ದೇಬೆರ್ಂದ್ರೋ, ಚೋಕ್ಕು ದೇವರ್ಂದ್ರೋ ಪಂಡರ್ ಇಂಚೆ ದೇವರೆಗ್ ತುಳುಟ್ಟು, ಒಂಜಿ ವ್ಯಾಖ್ಯಾನ ಕೋರ್ತೆರ್ಽಾ. ಲೋಕೋಗು ಉಂದೇ ಬೇರ್. ದೇಬೆರ್, ದೇವರ್! ರಾಮನು ದೃವತ್ಪ್ರ, ಅವತಾರೋಗು ಮಂದಾರ ರಾಮಾಯಣೊಡು ಪ್ರಾತಿಸ್ತ್ರ್ಣ ಇಜ್ಞಾ ರಾಮೆ ನರಮಾನಿಯೆ. ಇಂಚಿತ್ತಿ ಗುಣೋತ್ತರ ನರಮಾನಿನತ್ತೆಂದೆ, ಬೇತೇರೆನ್ ದೇವರ್ಂದ್ರೋ ಪನೋಳಿ, ಅಂಭಾದ್ ರಾಮೆ ದೇವರ್, ಆಯನಿ ಹೊರತು ದೇವರೇ ಅತ್ಮಂದ್ರೋ ಕವಿನ ನಿರ್ಣಯ.

ರಾಮಾಯಣದ ಕತೆಪ್ಪ್ರೋ ಏತೆತೋ ಬದಲಾವಣೆಲ ಮಲ್ಲಾದ್ ಸನ್ನಿವೇಶೋದ ಪ್ರೋಲ್ಯಾನು ಕನತೆರ್. ಉದಾ: ದಶರಥನ ಪ್ರಾಚಿನ ದಿನೋಹ್ನಿ ಜನೋಕುಳಿ ಪ್ರದ ಕಣಿಪಿನ, ಮಂಧರನ ಪಾತ್ರ ಸ್ವೇಷ್ಟಿ, ಶೆಬರಿ ಮಂಧರನ ಅವೈ ಪನ್ನಿ ಕಲ್ಪನೆ, ಸಿತೆನ ಮದಿಮದೆಗ್ರೋ ಅತಿಕಾಯೆ ಇಂದ್ರಜಿತುನಹ್ಲಲು ಬಟ್ಟಿನವು, ಮಾರೀಚಿ ಪ್ರಾಚಿ ಗೊಳಿಬ್ಬಿಪುನಾಯಿ ಆದ್ ರಾಮನ ಗುಡ್ಡಿಲ್ಲಾಡೆ ಬಿಂಫಿನವು, ಮೂಕಿದಾಂತಿ ಉರೆ (ಸೂರ್ಯನಕಿನ ವೇಷ) ಬಟ್ಟಿನವು, ಕುಂಬಕಣಗ್ ರಾವಣ ಮದ್ರಾಪಾಡ್ ಆಯನಾ ಕೋಡಿ ಸೇರಾವನವು, ಸೋಮಕ್ಕೆನ ಸಂಗತಿ ಇಂಚೆ ಬೇತೆ ಬೇತೆ ಕಡೆಪ್ಪ್ರೋ ಬದಲ್ ಮಲ್ಲಾದರ್ರೋ. ಈ ಬದಲಾವಣೆಲು, ಕತೆಕ್ ವಾತ್ತೂಲೆನ್ ದೆರ್ ತೋಜವನೆಪ್ಪ್ರೋ ಪ್ರೇಚನ ಹೊರ್ಮೋ.

ರಸ, ಅಲಂಕಾರ, ಸಂಭಾಷಣೆಲೆನ ಸ್ವೇಷ್ಟಿ ನೆಪ್ಪ್ರೋ ಮಂದಾರ ರಾಮಾಯಣದ ಒಂಜೋಂಜಿ ಭಾಗೋಲಾ ಆತ್ರ ಪ್ರೋಲ್ಯಾಂದು. ಕವಿಗ್, ಯಕ್ಕಿಗಾನೊಡುಲಾ, ಕಾಪ್ಪೊಡುಲಾ ಇತ್ತಿನ ಪಾಂಡಿತ್ಯ, ಪರಿಶ್ರಮೋಲು ಈ ಕಾವ್ಯ ಬರವೆ ಪ್ರೋಷಣ ಹೊರ್ತ. ಆಂಡಲಾ, ಓಲ್ಲಾ ಬೇತೆ ಕಾಪ್ಪೊಲೆನ ಅನುಕರಣೆ ಇಜ್ಞಾ. ಇಡೀ ಕಾಪ್ಪೊಡು ಒಂಜಿ ರಂಡ್ರ್ಣ ಎಲ್ಲಾ ವಿಷಯೊಡು ಒಳಾಂಡಲ ಬೇತೆ ಕಾಪ್ಪೊದ ನೇರ ಪ್ರಭಾವ ತೋಜಿದು ಬರು, ಆತ್.

ಪಾತೆರೋದ ಪ್ರೋಲ್ಯಾ, ಅಲಂಕಾರ ಈ ಕಾಪ್ಪೊಡು ಅಯ್ಯಾಯ್ಯಾ ಉಂದು. ಕೆಲವೇ ಉದಾರ್ಡ್.

"ಪ್ರಕಳದ ಪ್ರಾಚ್ಯ ಪರೆಲ್ ದ ದೊಜಿಲೆನ್ ನಿದ್ವ ಉಂತಾಯಿಲೆಕ

ಪನ್ನ್ ಕಾಯಿಲ್ ಗೆಜ್ಜೆ ಕಟಿಸಂಚ ದಿಂಜಿದಿನ ಜೀಗ್

ಮುಂಚಿಲೆದ ದಯ್ಯಲ್ಲು"

"ಒಂಜಿ ರಂಡ್ರ್ಣತ್ತ್ರೋ ಮೂಜತ್ತ್ರೋ ನಾಲಯ್ಯಾಜಿ ಪಳ್ಳೋ ಓ ಮೇವೋಂದು

ಪ್ರೋರ್ತ ದೇವರೆನೇಳ್ ಗೆಂದ ಕುದುರೆಳು ಬತ್ತ್ರಾನತ್ತ್ರಾತ್ತ್ರೋ...

(ಪಳ್ಳೋ ರುಸಿಕುಳಿ ಬಿಂಫಿನವು)"

"ಕಲ್ಲು ಕರವುನ ಜವಣಾದಿಗೆ ಉಂಡೂಂದ್ರೂ ಚೆಂಡೊನ್ನಾಲ ಕಂಡೋನುಲ
 ದಂಟಡ ಒಟ್ಟುಗ್ಗು"

"ಪಾದೆಕಲ್ಲುಗ್ಗು ಸಂದ್ರ ಪಾಡುನಂಬಿ ಜೀವ"

"ಕಯ್ಯತ್ತಿಂದ ಕರಿಸಲೆಡಿತ್ತಿ ಕರಿ ಖಣ್ಣಾನಾಯಗ್ಗು ತಾಗುನಂಬಿ"

"ಪ್ರಾಜ್ಞದಾರೆಲ್ಲನ್ನು ಅಕ್ಕಾದ್ರೂ ಗಟ್ಟಿ ಕುಳಾದಿ ನೀಲಿ ಮುಚ್ಚಿಗೆದ ಲಕ್ಷ್ಮಿ
 ಪೋರ್ಕುದ ಬಾಣ ನಿಲ್ಕೆ ಮೇಳ್ಳುನ ಬೋಳಿದಾರಾಯಿಳ್ಳಾ"

"ಕಾವೆ ಕಡಲಾದ್ರೂ ತೇತಿಲೆಕ ರಂಗ್ಗು ಮುಗುರುನ ಬಾಣದರು"

"ಇನಿಮುಟ್ಟಿ ಜಯಿನ ಸಿತೆನ ಕಣಿಎರ್ರೂ ಲಂಕೆದ ಬದ್ದೊಕ್ಕು ಬಾಗ್ಗು
 ಸೆದ್ದುನ ಸುಣ್ಣಿ ನೀರ್ರೂ"

"ನಮ್ಮು ರಕ್ಕಸೆರೆ ತಡ್ಡೆ ಕಿರಿಟೊಗಾ ರಾಮ ದಂಡ್ರೂ ಪ್ರೋಡ್ಯುನವತ್ತ್ರೂ"

"ಅರಸುಲಾದೀರ್ರೂ ಕಂಡೋಡನೆ ಪ್ರೋಂದ ಜನೊಕುಳಿಗ್ಗು"

"ಪುಣೆಯೆನೆ ಪ್ರೋಯೆರ್ರೂ ಹಣ್ಣೆನಿ ಹಣ್ಣು"

"ಬಣ್ಣಾದಾಂತಿತ್ತ್ರೂಂದ ಬಂಗಾರ್ರೂ"

"ಬಾರ್ಧ್ರೂ ದಡ್ಡೆಚ್ಚ್ಯು ಹೆಪ್ಪೊಂದ್ರೂ ಪ್ರೊಟ್ಟು ವಾತೆರ ಎಚ್ಚ್ಯು"

"ಪಾಳೆದ್ರೂ ಕಲ್ಲಿನವು ಕೊಳ್ಳಿಡೇ ಮದಪ್ಪನು"

"ಕಂಡೆ ಕಡ್ಡಿ ತಾರಿದಲೆಕ್ಕು ರಕ್ಕಸಿ ಬೂರೆಂಳ್ಳು"

"ನೆತ್ತೆರೊಚಿದಿನ ಕುಂಟುನು ರಾಮೆ ಮುದ್ದು ಮಲ್ಲೂದ್ರೂ"

"ದೂರೋಗೊಯ್ಯಿತ್ತು ಬೀಜಾದ್ರೂ ದಕ್ಕಿನ ಪ್ರೋಂದು ಬೂರುಂಡು
 ಕಡಲ್ರೂಗ್ಗುನಲೆಕ ಪ್ರೋರ್ಕು ಕಂತ್ರೂಂದ್ರೂ"

ಒಂಜಿ ಬಾಸೆದ್ರೂ, ಪ್ರೋಸೆತಾದ್ರೂ ಒಂಜಿ ಮಹಾಕಾವ್ಯನು ರಚನೆ ಮಲ್ಲುನಗ, ದುಂಬುದ
 ಕಾವ್ಯೈಲೆನ ಬಾಸೆನ್ನು ಅಥವಾ ಸಂಸ್ಕೃತೊನು ಉಪಯೋಗ ಮಲ್ಲುನ ಒಂಜಿ ಸುಲಭೊದ, ಬೋಕ್ಕು
 ಸಾಜದ ಸಾದಿ. ಅಂಡಲ್ರೂ, ಮಂದಾರೆರ್ರೂ ಅಂಚೆ ಮಲ್ಲೂತ್ತೆರ್ರೂ. ನಮ್ಮು ಬೂತೊಳೆ ನುಡಿಕಟ್ಟ್ರೂ
 ಸಂದಿ ವಾಡ್ಡನೊಳೆನ ಬಾಸೆನಾವಡ್ರೂ, ಸಂಸ್ಕೃತೊನಾವಾದ್ರೂ ಉಪಯೋಗ ಮಲ್ಲುಂದೆ, ನಿತ್ಯದ
 ತೆಳುಟ್ಟ್ರೂ, ಎದುರುಂತುದು ಪಾತೆರಿಲೆಕ್ಕು ಬರೆತಿನವು ವಿಶೇಷ. ನಮು ಪಾತೆರಕತೆದ ಬಾಸೆದ್ರೂ ಒಂಜಿ
 ಮಹಾಕಾವ್ಯ ರಚನೆ ಮಲ್ಲೈರಾಪ್ಯಂದ್ರೂ ತೋಜಾಯಿನವು ಮಂದಾರ ರಾಮಾಯಣದ ಮುಖ್ಯ
 ಸಿದ್ಧಿ.

ಒಂಜಿ ಮಹಾಕಾವ್ಯದುಪ್ರೇರಿತಾಯಿನ ಪ್ರೋಸ ಕಾವ್ಯೈದ ನೋಟ, ಒಂಜಿ 'ತತ್ತ್ವ ದರ್ಶನ',
 ಕಥೆಕೊಂಜಿ ಪ್ರೋಸ ಅರ್ಥ, ಈ ದೃಷ್ಟಿದ್ರೂ ಮಂದಾರ ರಾಮಾಯಣೊಡು ಕೊರತೆ ಉಂಡೂನ್ನಿ

ಒಂಜಿ ಅಭಿಪ್ರಾಯ ಉಂಡು. ಈ ಅಭಿಪ್ರಾಯ ಒಂತೆ ಮಟ್ಟೊಡ್ಡೊ ಸರಿ. ಅಂದ, ಮಂದಾರ ರಾಮಾಯಣೋನು ತೊವ್ರಾಡಾಯಿನ ದೃಷ್ಟಿ ಬೇತೆ. ಅವೋಂಜಿ ಭಾಷಾ ಮಹಾ ಕಾವ್ಯ, ಭಾಷಾ ಪ್ರಯೋಗ, ಭಾಸೆದ ಚಾನಪದ ಸತ್ಯ, ಪ್ರಾಲುರಲೆನ್ ತೋಜವ್ಯವಹರೇ ಅಯ್ಯ ಮುಖ್ಯ ಉದ್ದೇಶ. ಆ ಮಟ್ಟೊಡ್ಡೊ ಅವ ಯಶಸ್ವಿ ಆತ್ಮಾಂದ್ರ. ಕವಿ ಕಯ್ಯಾರ ಕೊಳ್ಳು ರ್ಯಾಕ್ಕುಲು ಮುನ್ನಡಿಡ್ಡೊ ಪಂಡಿಲೆಕ್ಕು "ತುಳು ಜನರ ಸಾಹಿತ್ಯಸ್ಕರೆ ಭುವನದ ಭಾಗ್ಯವೆಂಬಂತೆ" ಮಂದಾರ ರಾಮಾಯಣ ರಚನ ಆತ್ಮಾಂದ್ರ. ಕವಿ ದೀವೇಷಾಂಜನ ಉದ್ದೇಶೋನು ಸರಿಯಾದ್ದೊಡಿ ಎತ್ತಾಪುನ ಕೆಲಸ ಮಲ್ಲಾದರ್.

ಬೀರದ ಬೋಳ್ಳು

ಕೇಶವ ಬಟ್ಟೆನ ನನೋಂಜಿ ಮಲ್ಲು ಕಬಿತೆ "ಬೀರದ ಬೋಳ್ಳು" (ಪ್ರಕಟಣೆ 1997)

ಉಂದು ರಾಮಾಯಣೋದ್ದೊ ಆಕಾರೋಂದು ಎಲ್ಲ ಅಂಡಲಾ, ಯೋಗಿತೆಡ್ಡೊ ಅಯ್ಯಾ ಸರಿಯಾದ್ದೊ, ಅತ್ತಾ. ಕೆಲವು ಮಟ್ಟೊಡ್ಡೊ ಅಯ್ಯಾದ್ದೊ ಮಿತ್ತೆ ಉಂದು. ಮಂದಾರ ರಾಮಾಯಣ ಓಳು ಉಂತುದುಂಡ, ಅಲ್ಲದ್ದೊ ಬೀರದ ಬೋಳ್ಳು ಸುರುವಾಪುಂಡು. ಮಂದಾರ ರಾಮಾಯಣದ ಕಡತ್ತೆ ಬಾಗೋದ ವ್ಯಾದ್ರೊ "ಪರ ಬೂಡುಗು ಪ್ರೋಸ ಬೋಳ್ಳು" ಈ ಕಾವ್ಯಾದ ವ್ಯಾದ್ರೊ "ಬೀರದ ಬೋಳ್ಳು"! ಒಂಜಿ ಕಾವ್ಯಾ, ದಾನ ಸಾದಿಪ್ರೋಚುಂದ್ರ ಪಂದ್ರೊದ್ರೊ ಇತ್ತಾಂಡ, ಅವನ್ ಕವಿ ನೆಟ್ಟೊ ಪ್ರಾತಿಂ ಮಲ್ಲೆರೆ ತೋತರ್ಾಂದ್ರೊ ಈ ಪ್ರದರ್ಶಾಡೇ ಆತೆ ಆಪುಂಡು. ಪರ ಬೂಡ್ರಾಗ್ ಪಂಡ, ರಾಮಾಯಣ, ಭಾರತ ಇಂಡಿತ್ತಿ ದುಂಬಿದ ಕಥಾವಸ್ತುಲೆಗ್ಗೊ ಪ್ರೋಸ ಬೋಳ್ಳು, ಪಂಡ ಪ್ರೋಸ ಅತೋನು, ಪ್ರೋಸ ನೋಟೋನು ಕೋರಿನ ಇರಾದ ಮೂಳು ಸ್ವಷ್ಟಿ ಆಪುಂಡು.

ಪದಿಮೂಜಿ ಅದ್ವಾಯೋದ ಬೀರದ ಬೋಳ್ಳು, ಬೇತೆ ಬೇತೆ ಭಂದಸ್ವಾದ್ ಬರೆತಿನವು. ಮಿಶ್ರ ಭಾಷ್ಯ ನಡೆತ್ತೆ ಸಂದಿದ ಒಂಜಿ ಮಟ್ಟೊ ಸಾಂಗತ್ಯ, ಭೋಪದಿ, ದ್ವಿಪದಿ, ಮಿಶ್ರ ರಗಳೆ, ಲಲಿತ ರಗಳೆ, ಇಂಚ ಬೇತೆ ಬೇತೆ ಧಾಟಿಲೆಡ್ಡೊ ಓದರೆಲಾ, ಪದ ಪಣ್ಣರೆಲಾ ಅನುಕೂಲವಾದುಂಡು ಮಾತ್ರ ಅತ್ತಾ, ದಾಟಿ, ಭಂದಸ್ವಾಲೆನ್ ಭಾವನೆಗ್ಗೊ ಸರಿಯಾದ್ ಜೋಡಣೆ ಮಲ್ಲೊಂದ್ರೊ. ಬಾಲಕ್ಷಣ್ಯನ ಕರೆನ್ ದೆಶೋಂದು, ಆಯನ ಬೀರದ ಮೂಲಕ ಲೋಕೋಗು ಎಂಚ ಬೋಲ್ಲು ಬತ್ತಾಂಡೊಂದ್ರೊ ಚಿತ್ರಣ ಮಲ್ಲುನವು ಈ ಕಾವ್ಯಾದ ವಿಷಯ. ಬೀರ ಇಷ್ವನು ಬೋಳ್ಳು ತೋಜವರೆಗ್ಗೊ ಹೊರತ್ತಾ ಮುತ್ತಾಪ್ರಗತ್ತಾಂನ್ಯನ ಕ್ಯಷ್ಟೆನ ಜೀವನ ತತ್ತ್ವ ಎಂಚ ಆಯನ ಜೊಕ್ಕಾಟೆಂಡ್ ತೋಜೋಂದು ಬತ್ತಾಂಡೊಂದ್ರೊ ಈ ಕಾವ್ಯ ತೋಜಾದ್ ಕೊರ್ಪುಂಡು.

ಮಂದಾರ ರಾಮಾಯಣೋದು ಮುಕ್ಕೊಂಡು ತುಳು ಭಾಸೆದ ಪ್ರಾಲುರನು, ನುಡಿಕಟ್ಟೊನ ಪ್ರಯೋಗ ಮಲ್ಲುನವ ಉದ್ದೇಶ ಅಂದ, ಈ ಕಾವ್ಯಾದು ಕವಿ ಅಯ್ಯಾದ್ದೊ ದುಂಬು ಪ್ರೋದು ಒಂಜಿ ಕಾವ್ಯಾದುಳ್ಳಿಯಿ ಬೋಡಾಯಿನ ಜೀವನ ದರ್ಶನೋನು ಕಣತ್ತೆರ್. ಒಂಜಿ ರಾಜಕೀಯ, ಸಾಮಾಜಿಕ ಸಂಘರ್ಷಾನು, ಕಂಸ- ಕ್ಯಷ್ಟೆರನ ಮೂಲಕ ತೋಜಾದ್, ಮಹಾಕಾವ್ಯಾದ ಬೋಕ್ಕೊಂಜಿ ಮಗಿಲ್ಲಾನ್ ಪ್ರಾತಿಂ ಮಲ್ಲೆರ್. "ದೇವರೆ ಚಿತ್ತೆ" "ಕಲಂಕ್ ತೆಲಿಂಡ್" "ತರಲೆದ ಬಿರ್ದಾಲ್" "ಒಸರ್ದ ಬೋಳ್ಳೀಲ್" "ಎಲ್ಲ ಬಾಲೆದ ಮಲ್ಲು ಬೇಲೆ" "ಲೂಟಿದ ಕೂಟ" "ಗುಡ್ಡೆದ ಪಬ್ಲೆ" ಗೆಂದುನ ಅಡ್ಡ

ಸಾದಿ "ಮೋಕ್ಷದುಡಲ್" ಇಂಚೆ ಅಧ್ಯಾಯೋಲನ ಕೆಲವು ಪ್ರದರ್ಶಣೆ. ಈ ಪ್ರದರ್ಶನೇ ಕೆವಿನ ದೃಷ್ಟಿನ್ನು, ಕಾಪ್ಯೋದ ಸ್ವರೂಪೊನ್ನಾ ತೋಜಾದ್ ಕೊರೋಂದುಳ್ಳಾ.

ಕೆವಿ, ಈ ಕತೆನ್ನಾ ಕಾಪ್ಯೋಗಾದ್ ದೆಹೋಣಿರೆ ರಢ್ಣ ಕಾರಣ ತೋಜುಂದು - ಒಂಬಿ, "ಈ ಮಲ್ಲು ತುಳುನಾಡ್ ಯಾನ್ ಗೋಷ್ಠಿ ಮಲ್ಲುಂದಿನ ಜೋಕುಲೆನ ಬಾರೀ ಮಲ್ಲು ಲೋಕೋಪೋಂಜಿ ನೆಗೆತ್ ತೋಜಿಂಡ್" ("ನೆನಪುಡು" ಕೆವಿನ ಮುನ್ನಡಿದ ಪಾತರೆ) ರಢ್ಣನೆ ಕಾರಣ, ಕಂಸನ ದುರಾಡಳಿತೋಗು ಎದ್ದೋ ಕೃಷ್ಣ ಮಲ್ಲಿನ ಒಂಜಿ ಕೃಂತಿ, ಇಂದ್ರಪೂಜಿದ ಬದಲ್ಗ್ ಗೋವರ್ಧನ ಪೂಜೆನ್ ಸುರು ಮಲ್ಲಿನ ಸಾಮಾಜಿಕ ದೃಷ್ಟಿ. ಉಂದೇ ಮುಖ್ಯವಾದ್ ತೋಜುಂದು.

ಕೃಷ್ಣನ ಕತೆನ್ನಾ ಬೇತೆ ಬೇತೆ ರೀತಿಚ್ ಅರ್ಥ ಮಲ್ಲೋಂದು ಯೀತೇತೋ ಕಾವ್ಯ, ನಾಟಕ, ಚಿತ್ರ, ಶಿಲ್ಪ ಇಂಚಿತ್ತಿನ ಕಲಾಕೃತಿಲು ತಯಾರಾಂಡಲ್, ಆ ಕತೆಚ್ಣ ನನಲು ವ್ಯೋಸ ಪ್ರೋಸ ಅತೋಲು ತೋಜೊಂದುಳ್ಳು. ಅಂಬನೆ ಮಲ್ಲು ಕೆವಿ ಮಂದಾರೋ, ಕೃಷ್ಣನ ಭಾಲ್ಯ ಜೀವನೋನ್ ಬಜಿ ಕತೆ ಆದ್ ಪೊಂದೆ, ಅಯ್ಯ ಮೂಲಕ ಪ್ರೋಸ ಒಂಜಿ ಬೋಳ್ಳುನು ಕೊರ್ಕೆರೆ ತೂತೇರ್. ನಮ್ಮ ದೇಶೋಗು ಇತ್ತೆ ಜನಕುಳಿ ಮೂಲಕ ಒಂಜಿ ಪ್ರೋಸ ಕೃಷ್ಣವರಾರ ಅಪೋದು, ಪ್ರೋಸ ಕಾಲೋಗೋಂಜಿ ಪ್ರೋಸ ಸಾದಿ ತಿಕ್ಕೊಡು ಪನ್ನಿನ ಕನ ಈ ಕಾಪ್ಯೋದುಂದು.

"ಯೆಂಕೈಡ್ಲ್ ಪಿನಂಚೆ ಇತ್ತೊಂಡ ದಾಯೆ ದೇವರೆಗೋಂಜಿ ಉಪದ್ರ. ಆರುಪ್ರದಿತ್ತಿನ ಜಾಗೆಯೇ ಸೋಸ್ತಿ... ಆರಿತ್ತಿನಡೆಗ್ ಪಾರುನ ಬೋಡ್ಲ್".... (ಪುಟ 84) ಈ ವಾಕ್ಯೋಲೆಡ್ ಕೆವಿ ಹೃದಯ ಸ್ವಷ್ಟಿ ಅಪುಂದು. ಉಂರುಡು ಬದಲಾವಣ ಮಲ್ಲೋಡ್ ದೇವರೆನ್, ಅವತಾರೋನು, ಮೈಮೆನ್ ನಂಬೋದ್ ಕುಳ್ಳುನತ್ತ್. ಮನುಷ್ಯ ಪ್ರಯತ್ನನೇ ಮುಕ್ತಿಂಡ್; ಈ ಪಾತರ ಪನ್ನಿನ ಬಲರಾಮ ಕೃಷ್ಣರ್ನಾನ್ನನವು ಮೂಳೆ ಸ್ವಾರಸ್ಯ. ಈ ಕಾಪ್ಯೋದು ಅವತಾರ, ದೇವರೆ ಮಹಿಮದ ವಿಷಯ ಇತ್ತೊಂಡಲ್ ಅವು ಮುಖ್ಯ ಅತ್ತ್. ಅವು ಕೇವಲ ಅಲಂಕಾರ ಮಾತ್ರ. ಪುರಾಣೋನ್, ಲೋಕಕೊನ್ನಾ ಒಟ್ಟು ಮಲ್ಲುನ ಕೆಲಸ. ಮುನ್ನಡಿಡ್ ಡಾ ವಿವೇಕ ರೈಕುಲು ಪಂಡಿಲೆಕ್ಕೆ "ತುಳುಚ್ಣ ಇತ್ತೆ ಆಪೋದಾಯಿನ ಕೆಲಸ ಪಂಡ ಮಾಯೋದ ಲೋಕೋದ್ದು ಜೋಗೆಂದ ಲೋಕೋಗು ಬರ್ಬನೆಲೆಕ್ಕೆ ತುಳುತ್ತ ಕಬಿತೆಲು" ತಯಾರಾಪೋದು. ಆ ಕೆಲಸೋನು ಈ ಬೀರದ ಬೋಳ್ಳು ಪ್ರೋಲೂಕು ಮಲ್ಲೋಂಡ್. ಅಂಬಾದ್ ಪ್ರೋ. ಕು.ಶಿ. ಹರಿದಾಸ ಬಟ್ಟ್, ಬರೆಯಿಲೆಕ್ಕೆ "ಬೀರದ ಬೋಳ್ಳು ಕನ್ನಡಗೋಲ್ ಬೋಡಾಯಿನೋ ಕಾವ್ಯ ಸ್ವಷ್ಟಿ".

ಸುರುತ್ತ ಅಧ್ಯಾಯೋ ಸುರುವಾಟಿನಿ ಇಂಚೆ

"ತಾನ ತಾನನ ತಾನ ತಾನಾನಾ ನಾ ತಾನ ನಾನನ....

ಇಂಚೆ ಪಾಡ್ನಿದ ಶೈಲಿದ್ ಸುರು ಮಲ್ಲಿನವು, ಕೆವಿನ ಜಾನಪದ ನಿಷ್ಕೋನ್, ಕಾಪ್ಯೋದ ದೃಷ್ಟಿನ್ ತೋಜವುಂದು.

"... ಉಂರುನಾಳ್ಳುನ ಜನೋಕುಳಿಗ್ ಕಕ್ಷ್ ಮಂದ

ಕೆಬಿ ಕಿಪ್ಪು ಮೋಣದ ಬರ್ಕೆ ದಪ್ಪ ನೆನಪ್ಪೊಂತೆ

ಕೆದಮೆನೆ..."

"ನಿಕುಳು ಮಾತ್ರದ್ದ ಬಂಜಾದ್ ತರೆ ಕೊರೋಡಾರು

ದೆಡ್ಡ ಗಾದೆಂಬಿನೆನ ಈ ಮಾ್ ಗಾವಂದಿನೋಂಜಿ

ಬೊಡ್ಡುಂದಿನಾದೇ ಪ್ರೋಂಡು ನನ ಮಿತ್ತ್ ಗಿಂಚಿನಾಯರೆ ಬಲ್ಲು

ಜತೆ ಬೆನ್ದ್, ಸಮವೃಣಿದ್, ಚೆನ್ನಿ ಜನಕುಳಿ ಬಂಜಿ

ಸಂಪಾದ್ವಾದು ಬಿನಂದಿನಕ್ಳಳಿ ಬೆರಿ ಬೆಖ್ವಾಪ್ವಾದು..."

ಈ ಹಾತೆರೋಳಿದ್, ಕವಿ ಒಟ್ಟು ದಾದ ಪನ್ನೇರ್ ನ್ನು ನರಿವು ಗೊತ್ತಾಪುಂಡು.

ಬೀರದ ಬೊಳ್ಳುದುಲು, ಈ ಮಂದಾರ ರಾಮಾಯಣದಲೆಕನೆ ತುಳು ಬಾಸೆದ ಪ್ರೋಲು
ಎಂಚೆಲ ಉಂಡೆ, ಅವತ್ತಾಂದ ಕಾವ್ಯಗುಣ ಎಚ್ಚು ಉಂಡು. ನೆತ್ತೆ ವಿಮರ್ಶೆ ಸರಿಯಾದ್ ಆನಗ,
ನೆಕ್ಕಾಲು ತುಳು ಸಾಹಿತ್ಯ ಚರಿತ್ರೆಡೊಂಜಿ ಮುಲ್ಲ ಸ್ಥಾನ ತಿಕ್ಕುನವ್ವ ವಿಂಡಿತ.

ಜಾಗಂಟೆ

ಜಾಗಂಟೆ (ಪ್ರಕಟಣೆ 1991) ಕೇಶವ ಬಟ್ಟೆನ ತುಳು ಕಬಿತೆಲೆ ಗೊಂಚಿಲ್. ಪದಿನಾಡಿ
ಬೇತೆ ಬೇತೆ ನಮೂನೆದ ಕಬಿತೆಳುಲು 'ಏರಿನ ಕೆಫೆ' ಪನ್ನು ಬಂಜಿ ಉದ್ದ ಕಬಿತ (ನೀಳ್ವಿನ) ಲಾ
ನೆಟ್ಟುಂಡು. ಮಂದಾರೆನ ಮಹಾಕಾವ್ಯಾಳ್ಡ್ ಬೇತೆ ನಮೂನೆದ ಪ್ರತಿಭೆ ಈ ಗೊಂಚಿಲ್‌ಡಾ
ತೋಜುಂಡು. ಕವಿತಾಶತ್ತಿಲ್, ತುಳು ಬಾಸೆದವೇ ಆಯಿನ ಪ್ರೋಲುಲಾ ಮೂಲು ಒಟ್ಟುತ್ತಾನೆ
ತೋಜುಂಡು. ಈಶ್ವರ ದೇವರೆನ ಒಂಡಿ ವ್ಯಾಧನೆ ಇಂಚ ಉಂಡು.

ಮತೆ ಮಗಳಿ ಮದಿಮಾಯೆ ಮೂಜಿ ಕಣ್ಣಾಯೆ ತಿಂಗೊಳು

ತುಂಬಿನಾಯೆ, ರೊಂಡುಲು ಮಾಲೆದಾಯೆ ಕಂಟೆಲ್ ಮಚ್ಚತ್ತಾಯೆ

ಚರ್ಲೋನು ತುತ್ತಿನಾಯೆ ಮೂಜಾರುಳಿನಳಿತ್ತಿನಾಯೆ

ಚಳಿ ಗುಡ್ಡೆದಿಲ್ಲಾಯೆ ಮುಷ್ಟೆರಪ್ಪ ತರೆತಾಯೆ

ಅಳಿದಾಂತಿನಾಯೆ ಮರಿ ಪದ್ದೆದ ಮಲ್ಲಾಯೆ

ತುಳುಸಾಡ ಕಾಡ್ ಗುಡ್ಡೆದ್ ಮೂಡಿನಾಯೆ ಕಾಪ್ಲ ಈಸರ ದೇವರೀಯೆ ||

ಎಂಟಿನ ಸಗ್ಗಿದ ಪರಾನೆನ್ನೆ ತುಳು ಬಾಸೆಡ್ ಕೊರೋಳಿನ್ನೆಕ್ಕು ಇಂದೋಂಜಿ ಉದಾರ್.

ಹಳ್ಳಿದಾಕ್ಕೆದ ಮೂಡನಂಬಿಕೆಲು ಉಂಡುಂದ್ ಹೇಂಟೆದಾಕ್ಕು ಪನ್ನಿನ್ನೊ ಕೇಂಡಿನ ಕವಿ,
ಹೇಂಟೆದಕ್ಕೆನ ಮೂಡನಂಬಿಕೆಲೆನ್ನೊ ಇಂಚ ತಮಾನ್ ಮಲ್ಲುವೆರ್

'ವಾಕ ಕ್ಕೆ ತರೆಯಿತ್ತಿನ ಕಂಚ ಕಲ್ಲುದ ಚೊಂಬಿ ತೊದು

ಕ್ಕೆ ಮುಗಿತ್ತೆರ್ ದಾಯಿಗವು ಪನ್ನೆ'

'ಕಟ್ಟೊಂಡೋಲೆದ್ದೀ ಮೀಸೆ ಬುದ್ದಾದಿ ಬಿಸಲೆದ ದೋಂಪ ದಾಯೆ'

'ಗೊಂತಿತ್ತೊಂದ್ದೀಲ ಬುಟ್ಟು ಕೊರ್ನ್ತು ನಮ್ಮ ಇಂದೂಂಜಿ ಮೂರ್ಢ ನಂಬಿಕೆನೆ'

'ಇಸ್ತರೂಪ ದಸ್ರನ ಕಬಿತೆದ್ದೀ, ಗೀತೆದ ಇಸ್ತರೂಪ್ಯೇನು

ತೀಗಾದ್ದೀ, ಅನ್ಯಾಯದ ಇಸ್ತರೂಪ್ಯೇ ಎಂಚೆ ಅಂಚೆ ತೋಜಾದೆರ್ದೀ'

'ಮರ್ಹನ ಪದ' ಪನಿನವು, ಆರೆನ ಹುಬ್ಬು ಜೋಗಿಯ ಹಾದುನ್ನಿ ಕವಿತೆಲೆನ ಅನುವಾದ.
ಸಾದಾರ್ಥ ದಿವಿಜಯೆರನ 'ಮಂಹತಿಮ್ಮುನ ಕಗ್ಗಿದ ರೀತಿದವು. ಮರ್ಹನ ಒಂಜಿ ಪದ:

ದೇವರುಳ್ಳೇರ್ಂದ್ದೀ ಇಂದ್ರಾಷಕಳವೋಣದ

ಬದ್ಮಾಡಾನಿಕ್ಕು ಪೂರ್ ಚೆನ್ ಪಾತೆರೂಡಿ

ಜೀತ್ತಿನಡೆ ಸುಷ್ವಬತ್ತ್ವಂಡ ಭಾಯ್ಯಡ ದೇವೆ

ರುಳ್ಳೇನ್ನ ಚೆನ್ ತಗ್ಗ್ ಬಗ್ಗ್ ಮರ್ಹನ್॥

ಜಲ್ಲಿ ಕಲ್ಲ್ ಪನ್ನಿ ಬುಟ್ಟುಕೊಳೆದ್ದೀ ಕೇಶವ ಬಟ್ಟ ಕೆಲವು ಬಿಗುತ್ತು ಜಲ್ಲಿ ಕಲ್ಲ್ ದಕ್ಕಿದೆರ್ದೀ,
ಉಂಡು 'ಬಾರಾದ ಬುಕ್' ಎಂಚೆ ಬುಳ್ಳಂದ್ದೀ ಪನಿನಕೊಳ್ಳಂಜಿ ಜಲ್ಲಿ ಕಲ್ಲ್:

"ಎರು ಬಿತ್ತ್ ನುಗ ನಾಯರೊಂಜಿಲಾ ಚೊಡ್ಡಿ!

ಚೊಣ್ಣೊಬ್ಬರ ಕೆರ್ರ್ ಒಂತೆಲಾರೆಂಕೊಡ್ಡಿ!"

ಚೊಕ್ಕು ಬಾರಾ ಎಂಚ ಬುಳಿಪ್ಪಣ ಕೇನ್ನ -

"ಚೊಡೆದಿ ಬಾಲೆಲೆನ ಕೆಬಿ ಹೀಂಟಾದ್ದೀ ಜಾರಾ

ಉಂಡು ಹಳ್ಳಿ ಹಳ್ಳಿದ್ದೀಲ ರೆಸ್ಮೊರೆಂಟ್ ಬಾರಾ!"

ಅಂಚನೆ ಮುಕ್ಕಾಲ್, (ತ್ರಿಪದಿ) ಚೊಳ್ಳು, ತುಳುನಾಡ ನಲಿಕೆ, ಪುಲ್ಯಂಡ್, ಇಂಟಿತ್ತಿ
ಕವಿತೆಲೆದ್ದೀ ಬೇತೆ ಬೇತೆ ನಮೂನೆದ ಬಾವನೆಲೆನ್ ತೋಜಾದೆರ್ದೀ.

"ಏಕಿನಿ ಕಹೆನ್" ಕಹಿನ ಜೀವನೊನು ಚಿತ್ರಣ ಮಲ್ಲಿನ ಕವಿತೆ. ನೆಟ್ಟ್ ಕಹಿಗ್ಗ್ ಮುಲ್ಲಿ
ಸ್ಥಾನ ಆಂಡಲಾ, ಶಲ್ಲೆ, ವಿದರೆ, ಕೃಷ್ಣ, ಪಾತ್ರೋಳುಲಾ ಎಡ್ಡೆ ಚೊಳ್ಳುಂಡ ತೋಜುವ. ಯಕ್ಕಾನದ
ಅರ್ಥಗಾರಿಕೆದ ಅನುಭವೊನು ಈ ಕವಿತೆದ್ದೀ ಎಡ್ಡನೆ ಉಪಯೋಗ ಮಲ್ಲಿನ ತೋಜುಂಡು.
ಮಂದಾರೆಗ್ಗೆ ಬ್ರಿಯವಾಯಿನ ಲಲಿತ ರಗಳೆದ್ದೀ ಬರೆತಿನ ಈ ಕವಿತೆ ಸಲೀಸಾದ್ದೀ ಓದುಲೆಕ್ಕೆ ಉಂಡು.

ಜಾಗಂಟೆದ ಮುನ್ನಡಿದ್ದೀ ಕವಿ, ವಿದ್ವಾಂಸೆ ಬನ್ನಂಜಿ ಗೋವಿಂದಾಚಾರ್ಯರ್ ಪಂಡಿಲೆಕ್ಕೆ
'ಮಂದಾರರ್ಥ ತುಳು ಪ್ರಭುತ್ವೆ, ಅಯ್ಯ್ ಆರ್ ಪ್ರಯೋಗ ಮಲ್ಲಿನ ರೀತಿ ಚೊಂಡ್ ಪುಟ್ಟಪುಂಡು'.

ಕನತ್ತೆ ಪ್ರೋಣ್ಣ

ಭಾಸ ಕವಿನ 'ಸ್ತ್ರೇಪ್ಯಾವಾಸವದತ್ತೆ' ನಾಟಕೋದ ತುಳು ಅನುವಾದ 'ಕನತ್ತೆ ಪ್ರೋಣ್ಣ' ಒಂಜಿ

ಎಡ್ಡೆಂತಿನ ಬರವು. ಸಂಸ್ಕೃತೋನು, ಅಯಿಕ್ರೋಲಾ ಭಾಸನ ಶೈಲಿನಾ ತುಳುಕ್ಕು ಅನುವಾದ ಮಲ್ಲುನ
ಕೆಲಸ ಸುಲಭದವು ಅತ್ಯ ಆ ಕೆಲಸೋನು ಮೂರು ಸೇಲೇಸೋಂದ್ರ ತೋಜು ಲೆಕ್ಕ ಮಲ್ಲೋದ್ರ,
ಬರೆತಿನವು ಒಂದಿ ಸಾದನೆ. ಅನುವಾದದ ಒಂಜಿ ರಷ್ಟ್ ತುಂಡುಲೊ ತೊಲೆ:
ಮೂಲೋ: ಪ್ರಾರ್ಥಣ್ಯಾಪ್ಯಭಿಮತಂಗತಮೇವಮಾಸಿತ್

ಶಾಷ್ಟ್ಯಂ ಗಮಿಷ್ಯಾಸಿ ಪ್ರಸರ್ವಿಜಯೀನ ಭರ್ತುಃ

ಕಾಲಕ್ರಮೇಣ ಜಗತಃ ಪರಿವರ್ತ ಮಾನಾ ಕಾರ್ಯಾ ದರ್ಶಾರ್ಥ ನ ಸ್ವಾಸ್ಥ

ಚಕ್ರಾರ ಪಂಕ್ತಿರ ಗಚ್ಛತಿ ಭಾಗ್ಯ ಪಂಕ್ತಿಃ ||

ಅನುವಾದೋ : ಪ್ರಾಣೋ ನಡತೋಂದೇ ದುಂಬಣ್ಣಿಲೆಕ

ನಿನ ಕಂಡನಿಗ್ ಗೇಲಾಂಡೀ

ಯೆಣ್ಣಿನವೆ ಪದೆಪ ಚಕ್ರದ

ಕುಂಘ್ಯಾಳಿ ಸಾಲ್ಯಂಚ ಬಾಗ್ಯ ಮಗುರೊಂದುಂಡೊ ||

ಮೂಲೋ : ಮಿಥ್ಯಾನಾಂಡ್ಯಾಶ್ಯ ಯುಧ್ಯಾಶ್ಯ ಶಾಸ್ತ್ರ ದೃಷ್ಟ್ಯಾಶ್ಯ ಮಂತ್ರಿಶ್ಯಾ

ಭವದ್ಯತ್ತೋ ವಿಲುವಯಂ ಮಜ್ಞ ಮಾನಃ ಸಮುದ್ರತಾಃ ||

ಅನುವಾದೋ : ಕಳಿಪುದ ಮಲಾಂಟಿಕೆದ್ರಾ

ಕಳಿ ಪೆಟ್ರೋ ಮಂತ್ರೋದ ಬಲೋ ಜಪಗಜಗನೆ ಯೀ

ಮಳಾನನ ಪ್ರೇರ್ಯಗು ತಕ್ಕುಕು

ಸೆಲಾಡೆಂಕ್ರೀನ್ ಕಾತ ದೇರ್ತ ಮುರ್ಯಿನಕಾಳೆನ್ ||

ಸಂಸ್ಕೃತ ಬಾಸೆದ್ರಾ, ತುಲು ಬಾಸೆಡ್ರಾ ಬೋಕ್ಕ ತರ್ಕಿಮೆ ಮಲ್ಲುನ ಕೆಲಸೋದಲು ಕೇಶವ
ಬಟ್ಟೆಗಿತ್ತಿ ಸಾಮುತ್ರಿಕೆನ್ ಕೆ ಕೃತಿ ತೋಜಾವುಂದು. ಬಟ್ರೋ ಬರೆತಿನ ತುಳು ಪಾರೋಲು ಕೆಲವುಂದು

ಕನ್ನಡ ಬರವುಳು

ಮಂದಾರ ಮಾಲಿ : ಉಂದು ಕೇಶವ ಬಟ್ಟೆನ ಸುರುತ್ತ ಪ್ರಕಟಿತ ಬರವು. ನೆಟ್ಟ್ ಕೆಲವ
ಕವಿತೆಲು, ಪದಕ್ಕುಲು ಉಳ್ಳೊ, ನೆಟ್ಟಿತ್ತಿನ 'ಹಚ್ಚು ಜೋಗಿಯ ಹಾಡು' ಎಡ್ಡ ರಚನೆ.

ಶತ್ಯವತಿ ಶಪಥ : ಉಂದು ಯಕ್ಕಾನ ಪ್ರಸಂಗ. ಕುಡುಪು ನಾರಾಯಣ ಬಂಗೇರೆರ್ರಾ
ಸಂಗ್ರಹ ಮಲ್ಲಿನ ಕರೆನ್ ಕೇಶವ ಬಟ್ರೋ ಪ್ರಸಂಗ ರಚನೆ ಮಲ್ಲೋದೆರ್ರಾ. ಉಂದೆನ್ ಕನಾಟಕ
ಮೇಳೊದಕ್ಕು ಗೊಚ್ಚೊಂದಿತ್ತೆರ್ರಾ. ನೆತ್ತೆ ಪದ್ದ ರಚನೆನ್ ದಿ ಭಾಗವತೆರ್ರ ದಾಮೋದರ ಮಂದಚ್ಚೊರ್ರ
ಪ್ರಗಾರೋಂದಿತ್ತೆರ್ರಾ. ಉಂದು ಅಪ್ರಕಟಿತ.

ಅಹಲ್ಯೋದ್ಭಾರ : ಕನಾಟಕ ಮೇಳದಕುಲು ಗೊಬೆಗ್ಗಂಡಿತಿನ 'ಸಂಪೂರ್ಣ ರಾಮಾಯಣ' ಸಂಯೋಜನೆಯ್, ಅಹಲ್ಯೋದ್ಭಾರದ ಭಾಗಿನು ನೃತ್ಯರೂಪಕವಾದ್ ತೋಜಾವ್ರಾಂಡಿತ್ತರ್ : ಆಯ್ತ್ ಚೋಡಾದ್ ಬರೆತಿನವ್. ಅಪ್ರಕಟಿತ.

ಗಜಾಸುರ ವಥ್ : ಶಿವ ಪುರಾಣಾದ ಗಜಾಸುರ ಮೋಕ್ಷದ ಕತೆತ್ತ ಯಕ್ಷಗಾನ ಪ್ರಸಂಗ. ಅಪ್ರಕಟಿತ.

ಉನ್ನತ್ ರಾಘವ ಪ್ರೇಕ್ಷಾಣ : ಭಾಸ್ಯರ ಕವಿ ಬರೆತಿನ ಸಂಸ್ಕೃತ ಪ್ರೇಕ್ಷಾಣ ಕೊದ ಕನ್ನಡ ಅನುವಾದೋ. ಸೀತೆನ್ ಕಳೆವ್ಯಾಖ್ಯಾಗ ರಾಮಗ್ ಬ್ರಹ್ಮ ಪತ್ರ್ ದ್ರ್ ಸೀತೆನ್ ನಾಡೋಂದು, ಉನ್ನತ್ ರೆಲೆಕ್ಕ ಪಾತರೋಂದು ಪೋಣಿನವ್ ಈ ಕೃತಿತ್ತ ವಸ್ತು. ಪೂರ್ವಾದ ಅನುವಾದ, ಒಂಜಿ ಪದ್ಯ.

ಪಡಿನೆಳಲ ಮಾಳ್ಯಾಯಿಂದಂ
ದದವಿಗೆ ಬಂದೆನ್ ನೋಂದಿ ಬಾಳ್ಯಿದ್ದಷ್ಪೇ ನೀಂ
ತಡವನಿದೆಂತು ವಿಯೋಗವ
ಪೂರುಧಿಚಯವರಾಧಿಯಲ್ಲ ನಾನು ಶಿರವರಂ ||

ಯಕ್ಷಗಾನ ಪ್ರಸಂಗಗಳ್ (1997): ಈ ಪ್ರಸಂಗೋಲೆ ಗೊಂಡಿಲ್ಲದ್ ಮೂಡಿ ಎಲ್ಲ ಪ್ರಸಂಗೋಳ್ ಉಳ್ಳ. ಶ್ರೀ ರಾಮ ಪರಂಧಾಮ, ಗೋವಧ್-ನೋದ್ದರ್ಜಾ, ಪುಣಿಕೋಟಿ. ಈ ಕಾಲೋಂದು ಬತ್ತಿನ ಪ್ರೋನ ಯಕ್ಷಗಾನ ಪ್ರಯೋಗೋಲೆಗ್ ಅನುಕೂಲವಾದ್ ಬರೆತಿನ ಈ ಮೂಡಿ ಕೃತಿಕೊಳ್ಳದ್ ರದ್ದು ಕ್ಯಾಸ್ಟ್‌ಪ್ರೋಲ್ಲಾ, ಕಡತ್ತೆವ್ ಆಟೋದ ರೂಪೋದ್ಭೂ ಪ್ರಯೋಗ ಅಶ್ವಂದ್. ಪ್ರಸಂಗೋಲು ಚುಟುಕಾದ್, ಪದ್ಮೋಳು ಪದ ಪ್ನಿನಯಗ್ ಅನುಕೂಲವಾದ್, ಬಾಸೆಲ ಪ್ರೋಲ್ ಉಂಡು. ಯಕ್ಷಗಾನ ಭಾಗವತೆ ಬೋಕ್ಕ ಅರ್ಥಧಾರಿಯಾದ್ ಕವಿಕ್ ಇತ್ತಿ ಅನುಭವ್ ಈ ಪ್ರಸಂಗೋಲೆನ ರಚನೆದ್ ತೋಜಿದ್ ಬಪ್ರಾಂದು.

ಶ್ರೀರಾಮ ಪರಂಧಾಮೋದ ಒಂಜಿ ಪದ್ಯ:

ವಸಜಾಕ್ಷ ಸಂದ ಕಾಲಾಧಿನದಲಿ ಲೋಕ
ದಿನ ದಿನ ಪ್ರೋಸ ಚೆಲ್ಪೈಸುವುದ
ಮನಕತಿ ಹಷ್ಟ ಜೀವನದುತ್ತಷ್ಟವು ಯೀತ
ಕಿನಿತು ವೈರಾಗ್ಯ ನೀನಾರು ||

'ಪ್ರಣ್ಯ ಕೋಟಿ' ಪ್ರಸಂಗೋದು, ಪತ್ನೋಲು ನರಮಾನಿನ ವಿಷಯೋದು ಎಂಜ ಆಲೋಚನೆ ಮಲ್ತಾಂದ್ ಪ್ನಿನ ಒಂಜಿ ಪದ್ಯ:

ಕೇಳಿರೇ ಮಾನವರು ನಮ್ಮ ವಾಲಿವ ಜಾಸ್ತಿಗಳ ಸೋಡಿ
ಪಾಲಿಗಾಗಿಯಲ್ಲದೆಮ್ಮೆ ಮೇಲೆ ಕರುಹೆಯೇ
ಬಾಲವೆತ್ತಿ ನಲಿವ ನಮ್ಮ ಬಾಳ ಕುಡಿಯ ಕರುಗಳಿಂಗೆ
ಹಾಲ ಹನಿಯ ಸುಳಿಯಗೊಡರು ಖಾಳರಲ್ಲವೇ॥

ಪ್ರಣ್ಯಾಕೋಟಿನ ಕರೆನ್ನೊ ಯಕ್ಕಿಗಾನೋಡು ಬರೆಯಿನವು, ಕೆವಿನ ಪ್ರೋಸ ಧೈಸಿನ್ನೊ ತೋಚವುಂದು. ಮೂಳಿ ಪ್ರಸಂಗೊಡುಲಾ ಶಾಳ, ರಾಗ, ಭಂದಸ್ಸೊದ ಎಡ್ಡೆ ತಿಳಿವಳಿಕೆಲಾ, ಸುಲಬ ಬಾಸೆದ ಪ್ರೋಲುಂಲಾ ತೋಚಿದ್ದೊ ಬರ್ಪ.

ಇತರ : ಈತತ್ತುಂದೆ, ಕೇಶವ ಬಟ್ಟ, ಕೆಲವು ಬಿಡಿ ಕವಿತೆಲ್ಲನೊ ಪತ್ರಿಕಾ ಲೇಖನೋಳನೊ, ಸಾಹಿತ್ಯ ಸಂಚಿಕೆಲ್ಗೊ ಅಕಾಡಮಿ ಭಾಷಣೋಲೆಗೊ, ಸಂಸ್ಕರಣ ಗ್ರಂಥಾಲೆಗೊ ಲೇಖನೋಳನೊ ಬರೆತೆರ್ ಯಕ್ಕಿಗಾನೋದ ಮಿತ್ತೊ ಎಲ್ಲ ಲೇಖನೋಳನೊ ಬರೆತೆರ್. ಅಂಚನ ಸಾಹಿತ್ಯ ವಿಮರ್ಶೆದ ಕೆಲವು ಎಲ್ಲ ಬರವಲೆನ್ನ ಬರತಿನವುಂದು. ಅರೆನ ಮುಖ್ಯ ಕ್ಷೇತ್ರ ಪಡ್ಡ. ಗದ್ಯಾದು ಅರೆನ ಬರವಣಿಗೆ ಅರೆನ ಕವಿತೆದಾತ್ರ ಮಿತ್ತ ಮಚ್ಚೊದವುತ್ತೊ. ಅಂಡಲಾ, ಅಯ್ಯೋ, ಒಂದಿ ಮೂಲಭೂತ ಅಲೋಚನೆನೊ, ಪ್ರೋಸ ವಿಷಯೋನೊ ತೋಚಾಟಿನ ತಾಕತ್ ಉಂಡು.

ಮಂದಾರ ಸಾಹಿತ್ಯ

ಕನ್ನಡ

ಮಂದಾರ ಮಾಲೆ - ಕವಿತೆಲು

ಉನ್ನತ್ತು ರಾಘವ - ಅನುವಾದ

ಸತ್ಯವತಿ ಶಪಥ (ಯಕ್ಕಿಗಾನ ಪ್ರಸಂಗ)

ಯಕ್ಕಿಗಾನ ಪ್ರಸಂಗಗಳು

ಶ್ರೀರಾಮ ಪರಂಧಾಮ,

ಗೋವಧನನೋಧ್ವರಣ, ಪ್ರಣ್ಯಾಕೋಟಿ

ಗಜಾಸುರ ವಚ (ಯಕ್ಕಿಗಾನ)

ಅಹಲ್ಯಾಧ್ವರ (ಸೃತ್ಯರಾಪಕೆ)

ಯುಗ್ವರುಷ ಪ್ರಕಟಣಾಲಯ, ಕನ್ನಿಗೋಳಿ 1997

ಅಪ್ರಕಟಿತ

ಅಪ್ರಕಟಿತ

ಅಪ್ರಕಟಿತ

●

ಲೇಖನೋಲು, ರೇಡಿಯೋ ಭಾಷಣೋಲು ಇತ್ಯಾದಿ

●



ತುಳ್ಳು

ವ್ಯಾಪಾರ ರಾಜ್ಯ ಸಂಖ್ಯೆ ಮತ್ತು ವಿಭಾಗಗಳ ಪ್ರಕಾಶ

ಮಂದಾರ ರಾಮಾಯಣ - ಎಸ್‌ಎ್‌ 1, 2

ಮಣಿಪಾಲ ಸಾಹಿತ್ಯ ಸಂಖ್ಯೆ 1977

ಮಂದಾರ ರಾಮಾಯಣ - ಎಸ್‌ಎ್‌ 1, 2

ಮಂದಾರ ರಾಮಾಯಣ ಪ್ರಕಾಶ ಸಮಿತಿ,
ರದ್ದುನೇ ಅಷ್ಟು

ಮಂದಾರ ರಾಮಾಯಣ - ಸಂಪೂರ್ಣ

ವೆಜ್ಜಿದೀಪ ಪ್ರಕಾಶನ ಬೆಳಗಾವಿ 1987

ಕನಕ್ತ ಪೋಣ್ಣ (ಅನುವಾದ)

ಶ್ರೀನಿವಾಸ ಪ್ರಕಾಶನ ಕುಡುಪು

ಜಾಗಂಟೆ (ಕವಿತೆಲು)

ಶ್ರೀನಿವಾಸ ಪ್ರಕಾಶನ ಕುಡುಪು, 1991

ಬಿರದ ಚೊಲ್ಲು (ಕಾವ್ಯ)

ಕನಾಟಕ ತುಳ್ಳು ಸಾಹಿತ್ಯ ಅಕಾಡೆಮಿ,

ಮಂಗಳೂರು 1997

ತುಳ್ಳು ಪಾಠ ಪ್ರಸ್ತುತಿ

ಅಪ್ರಕಟಿತ

ಮಂದಾರ ಕೀರ್ತನೆ ಬಚ್ಚೆಗ್ಗೆ ತಿಕ್ಕಿನ

ಕೆಲವು ಮುಖ್ಯವಾಯಿನ ಸನ್ಧಾನೋಲು ಪ್ರಶಸ್ತಿ

ಸಂಸ್ಕೃತ / ಸಂದರ್ಭ

ವರ್ಷ

ಮಣಿಪಾಲ ಸಾಹಿತ್ಯ ಸಂಖ್ಯೆ ಮಣಿಪಾಲ

1977

ಪ್ರೋಫೆಸರ್ ಟೊನ್‌ ರೋಟರಿ ಕ್ಲ್ಯಾಬ್, ಪಣಂಬೂರು

9.9.1977

ಎಕಾಡೆಮಿ ಆಫ್ ಜನರಲ್ ಎಜ್ಯೂಕೇಶನ್, ಮಣಿಪಾಲ

2.10.1981

ಕಾಂತಾವರ ಪ್ರಾಥಮಿಕ ಶಾಲಾ ಬಳಗ್, ಕಾಂತಾವರ

1.10.1984

ಶ್ರೀ ಅನಂತ ಪದ್ಮಾಭ ದೇವಾಲಯ, ಕುಡುಪು

1985

ಬೇಲಾಡಿ ಶಾಲಾ ಬಳಗ್, ಬೇಲಾಡಿ ಸಾಹಿತ್ಯ ಸಂಖ್ಯೆ

30.6.1987

ಮಿತ್ರ ವ್ಯಂದ, ವಾಮಂಜೂರು

17.5.1987

ಶ್ರೀ ಶರಭೇಶ್ವರ ಯಿಕ್ಕಾನ ಸಂಘ, ಶರವು, ಮಂಗಳೂರು

30.5.1987

ಶಿಂಗಳ ಶ್ರೀ ಬ್ರಹ್ಮ ಬ್ರಹ್ಮಕಳಿಗಳ ಗರಿಂ ಸಾಹಿತ್ಯ ಸಮೈಳನ

8.3.1988

ಕನಾಟಕ ಸಾಹಿತ್ಯ ಅಕಾಡೆಮಿ - ಗ್ರಂಥ ಪ್ರಶಸ್ತಿ

1987

(ತುಳ್ಳು ಬಾಸೆಗ್ಗೆ ಸಂದಿನ ಸುರುತ್ತ ಪ್ರಶಸ್ತಿ)

1987

ತುಳ್ಳು ಕೂಟ ಕುಡ್ಲು, ಮಂಗಳೂರು

14.4.1988

ಮಂದಾರ ಅಭಿಮಾನಿಗಳ ಸಾಹಿತ್ಯ ಬಳಗ್, ಬೆಳಗಾವಿ	3.7.1988
ಯಕ್ಷಕಲ್ಯಾ, ಮರತ್ತುಲ್ ಕಾರ್ಯಕ್ರಮ ಪ್ರದಾನ ಮಾರ್ಗದರ್ಶನ	1989
ತುಳುವರೆಂಕಲು, ಬೆಂಗಳೂರು	23.2.1992
ಉತ್ಸಾಹ ಬಳಗ್, ಸಹಿತ್ಯಕ್ಕೂ, ತುಳು ಮಲ್ಲಿಗೆ ಪ್ರಶಸ್ತಿ ಪ್ರದಾನ	1.6.1993
ಭಾರತೀಯ ವಿದ್ಯಾಭಿವನ್, ಮಂಗಳೂರು	1993
ವಿಶ್ವ ತುಳು ಸಮೈಳನ ಕಾರ್ಯಕ್ರಮ ಪ್ರದರ್ಶನ	24.4.1994
ಶ್ರೀ ಭಾರುಪರಿ ಯಕ್ಷಗಾನ ಮಂಡಳಿ, ಕಟ್ಟಿಲು	6.8.1994
ಪ್ರಾಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ	2.10.1994
ದ.ಕ. ಜಿಲ್ಲಾ ಸಾಹಿತ್ಯ ಸಮೈಳನ ಉದ್ಯಮಿ	11.11.1995
ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘ, ವಾಂಡೆಶ್ವರ, ಮಂಗಳೂರು	1995
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮೈಳನ ಅಧ್ಯಕ್ಷತೆ	1995
ಶ್ರೀ ದತ್ತಾತ್ರೇಯ ಭಜನ ಮಂದಿರ, ಕೇಮಾರು	16.12.1995
ಕೇಂದ್ರ ಸಾಹಿತ್ಯ ಅಕಾಡಮಿ, ನವದೆಹಲಿ ಫೆಲೋಶಿಪ್ (ತುಳುಕ್ಕು ಸುರುತ್ತವು ಶ್ರೀ ಕೆದಂಬಾಡಿ ಜತ್ತಪ್ಪ ರ್ಯಾಕ್ಕುಳೆ ಒಟ್ಟುಗೆ)	1996
ಕನಾಟಕ ತುಳು ಸಾಹಿತ್ಯ ಅಕಾಡಮಿ	6.3.1996
ವಿಶೇಷ ಗೌರವ ಪ್ರಶಸ್ತಿ	
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗಲ್ಲಾಡಿ, ಕಾಸರಗೋಡು	6.5.1996
ಕನಾಟಕ ತುಳು ಸಾಹಿತ್ಯ ಅಕಾಡಮಿ, ಪುಸ್ತಕ ಪ್ರಶಸ್ತಿ	28.3.1997
ಅತ್ಯಂದೆ, ಶಿಷ್ಯವೃಂದೊಲು, ಕೆಲವು ಯಕ್ಷಗಾನ ಸಂಘೊಲು ಸೆನ್ಯಾನ ಮಲ್ಲಾದ. ಅಯ್ಯಾ ದಾವಿಲೆ ತಿಕ್ಕುಚೆ.	
ಇಂಚ ತಾನ್ ಕೆಲಸ ಮಲ್ಲಿನ ಸಂಸ್ಥೆಲೆಡ್, ಕ್ರೀತ್ಯೋಲೆಡ್, ಮೇಲ್ಮೈದ ಕೆಲಸ ಮಲ್ಲಾದ್ ಗೌರವ ಪದೆಯಿನ ಮಂದಾರ ಕೆಶವ ಬಟ್ಟು, ತುಳು ಸಾಹಿತ್ಯೊಡು, ಯಕ್ಷಗಾನೊಡು ಮಲ್ಲಾನ ಕೆಲಸ ಮಾತ ಕಾಲೋಗು ಉಂತುನವು.	

ಮಂದಾರ ರಾಮಾಯಣದ ಮುತ್ತೊ ತೆರಿದಿನಕ್ಕೆನ ಪ್ರಗತೆ

ಮಹಾಕಾವ್ಯವೆಂಬ ಮನ್ಮಣಿಗೆ ಅರ್ಹವಾದ ಕೃತಿ

- ಸೇಡಿಯಾಪು ಕೃಷ್ಣ ಭಟ್ಟ

ತುಳುವರು ಇದನ್ನು ಸ್ವಾರ್ಥ ಸಿಂಹಾಸನದಲ್ಲಿ ಒಲಗಿಸಿಯಾರೆಂಬ ವಿಶ್ವಾಸ ನನ್ನದು.

- ದಿ ತಪ್ಪಂಜ ಗೋವಾಲಕೃಷ್ಣ ಭಟ್ಟ

ತುಳು ಸಾಹಿತ್ಯಕ್ಕೆ ಸಮೃದ್ಧಿಯನ್ನು ತಂದಿತ್ತ ನಿಧಿ.

- ಕಯ್ಯಾರ ಕೀಳ್‌ಣ್ಣ ರೈ

ತುಳುಪಟ್ಟೋ ಇಂಚಿನ ದಿಂಚಿನ ಕುಂಕುಮೋದ ಕರಡಿಗೆನ್ನ ಕೊರುದು ಅಲೆನ ಮುತ್ತೇನಿ ಮುಂಡೊನು ಪುಲ್ಯಾನಗ ತೊಟಿನಂಗ ಮಲ್ಲಿ ಬಿಸರ್ವಮಗ ಬಂತ್ರೋ.

- ಕೆದಂಬಾಡಿ ಜತ್ತಪ್ಪ ರೈ

ಅಧುನಿಕ ಕಾಲದ ಯಾವುದೇ ಭಾಷೆಯ ಮಹಾಕಾವ್ಯಕ್ಕೆ ಸರಿಸಾಟಿ. ಇಲ್ಲಿನ ಜನಪದ ಸತ್ಯ ತುಳುವಿನಲ್ಲಿ ಮೂಡಿ ಒಂದು ಅಪೂರ್ವ ಮಾಧುರ್ಯವನ್ನು ಸ್ವೀಕ್ಷಿಸಿದ.

- ಕು.ಶಿ. ಹರಿದಾಸ ಭಟ್ಟ

ತುಳುವಿನ ಕಂಪು ಸೊಂಪು ಪೆಂಪುಗಳನ್ನು ಮೈಗೂಡಿಸಿಕೊಂಡು ಮೂಡಿದ ಈ ರಾಮಾಯಣವು, ಘಣೀರಾಯನು ತಿಳಿಕುವಂತೆ ಮಾಡದು. ಬದಲಾಗಿ ಅವನ ಹಡೆಯ ಮನೀಯಾಗಿ ರಂಜಿಸಲಿದೆ.

- ಏರ್ ಲಕ್ಷ್ಮಿನಾರಾಯಣ ಆಳ್ವಿಕೆ

ಈ ಕವಿ ತುಳು ಭಾಷೆಯನ್ನು ಭಾವಾಭಿವೃತ್ತಿಗೆ ಮಣಿಸಿಕೊಂಡ ರೀತಿ, ತುಳು ಭಾಷಾ ಸರಸ್ವತಿ ಅವರ ಲೆಕ್ಕಣಿಕೆಯಲ್ಲಿ ನಲಿದು ಬರುವ ರೀತಿ ವಿಸ್ತೃಯಕರ.

- ಬನ್ನಂಜ ಗೋವಿಂದಾಚಾರ್ಯ

ತುಳು ಸಾಹಿತ್ಯದ ಹೊಸ ಆಯಾಮ ಮಂದಾರರ ಮಹಾಕಾವ್ಯ.

- ಬಿ.ಎ. ವಿವೇಕ ರೈ

ಅಪ್ಪಣಿ ತುಳು ಕಾವ್ಯ, ತುಳುವಿನ ಬನಿ, ಬಿರುಸು, ನಯ್ಯ, ನಲ್ಲಿ, ನಸೆ, ಪಸೆ, ಕೊಲ್ಲೆ, ಗೆಲ್ಲೆಗಳನ್ನು ತುಂಬಿಕೊಂಡಿರುವ ಇದು ತುಳುವಿನ ಸಾಹಿತ್ಯಕ ಸೌಭಾಗ್ಯ.

- ಅಮೃತ ಸೋಮೇಶ್ವರ



కుట్టగడ, కుట్టబాటి, శాఖాక, సంఘక
 ఉండిక్క యుచ్ఛలగడ ఎక్కున్న భీతి
 బెర్తున్ నను ఇంయకలైన శాధనిలైన,
 లకులు తుప్పుకు తంఘయన శారిలైన
 మక్కలినలు కొండున కొరున యద్దోట్లు
 నువ్వులుయిరాసంలి తుప్పుచిర్చి వ్యాపాకులే
 శరప్పెలైన కనాచుక కుట్ట. శాఖాక్క గ్రహిసు
 ఇకలే మాటలుగ నాకొందుయ.

కుట్ట భూటి, శాఖాక, సంఘక, కుట్టగడ
 ఉండిక్క ఇంక్క ఈ ఇంయకులుగ ఇక్క సొంగ
 టథనుమ్మెలైని ఈ పూవులు తేలిన కొండ.
 కుట్టక యుచ్ఛలుగ యోట్లాడ వన వ్యక్తున
 నమో నంతింట రస్సిలైన నుట్లే నంద
 దుంబు స్వేచ్ఛలుగ స్వేరలైని లకు
 లెఱ్చుమోలైన లకులు నత్త శాధయ నంక
 తోటనుగ కొండిం.

శ్రీ. గ. గ. గాంధి శ్రీ
 తంఘక
 కనుటాక కుట్ట శాఖాక్క గ్రహిసు